

200 ಕ್ರಿಯ ಹದೀಸ್‌ಗಳು

الأحاديث القصار - ٢٠٠ حديث من الصحيحين

<الكنادي>



ಮುಹಮ್ಮದ್ ಹಂರ್ಥಾ ಪ್ರತ್ಯೋರು

ಷಾಣ್ಯ

الأحاديث القصار

٢٠٠ حديث من الصحيحين



محمد حمزة البتوري

٤٣٩

200 ಕೀರು ಹದೀಸ್‌ಗಳು



- ۱ - عَنْ عُمَرَ بْنِ الْخَطَّابِ قَالَ : سَمِعْتُ رَسُولَ اللَّهِ يَقُولُ
 : إِنَّمَا الْأَعْمَالُ بِالثَّيَّاتِ، وَإِنَّمَا لِكُلِّ أَمْرٍ مَا نَوَى، فَمَنْ كَانَتْ هِجْرَتُهُ
 إِلَى اللَّهِ وَرَسُولِهِ فَهِجْرَتُهُ إِلَى اللَّهِ وَرَسُولِهِ، وَمَنْ كَانَتْ هِجْرَتُهُ لِدُنْيَا
 يُصِيبُهَا أَوْ امْرَأَةٌ يَتَزَوَّجُهَا فَهِجْرَتُهُ إِلَى مَا هَا جَرَ إِلَيْهِ». رَوَاهُ الْبُخَارِيُّ
 وَمُسْلِمٌ.

1. ಉಮರ್ ಇಬ್ನುಲ್ ವಿತ್ತಾಬ್ (رض) 100 ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್ (ﷺ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಕರ್ಮಗಳು ಉದ್ದೇಶವನ್ನು (ನಿಯೃತ್ತನ್ನು) ಅವಲಂಬಿಸಿಕೊಂಡಿವೆ. ಪ್ರತಿಯೊಬ್ಬ ಷ್ವಟ್ಟಿಗೂ ಅವನ ಉದ್ದೇಶದ ಪ್ರಕಾರ ಮಾತ್ರ ಪ್ರತಿಫಲ ನೀಡಲಾಗುವುದು. ಆದ್ದರಿಂದ ಯಾರು ಅಲ್ಲಾಹನಿಗಾಗಿ ಮತ್ತು ಅವನ ರಸೂಲರಿಗಾಗಿ ದೇಶತ್ವಾಗ ಮಾಡುತ್ತಾನೋ ಅವನ ದೇಶತ್ವಾಗವು ಅಲ್ಲಾಹನಿಗೆ ಮತ್ತು ಅವನ ರಸೂಲರಿಗಾಗಿದೆ. ಆದರೆ ಯಾರ ದೇಶತ್ವಾಗವು (ಹಿಂಜ್ರಾ) ಇಹಲೋಕಕ್ಕಾಗಿ. -ಅದನ್ನು ಪಡೆಯಲು- ಅಥವಾ ಒಬ್ಬ ಮಹಿಳೆಗಾಗಿ, -ಆಕೆಯನ್ನು ವಿವಾಹವಾಗಲು- ಆಗಿದೆಯೋ ಅವನ ದೇಶತ್ವಾಗವು ಅವನು ಯಾವ ಉದ್ದೇಶಕ್ಕಾಗಿ ದೇಶತ್ವಾಗ ಮಾಡಿದನೋ ಅದಕ್ಕಾಗಿದೆ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

-೨ عن أبي هُرَيْرَةَ أَنَّ رَسُولَ اللَّهِ قَالَ : «مَنْ صَلَّى عَلَيَّ
صَلَاةً وَاحِدَةً صَلَّى اللَّهُ عَلَيْهِ عَشْرًا». رَوَاهُ مُسْلِمٌ

2. ಅಬೂ ಹುರ್ಯಾರಃ(ﷺ) ೧೦ದ ವರದಿ: ಅಲ್ಲಾಹನ ರಸೂಲ್(ﷺ)
ಹೇಳಿದರು: “ನನ್ನ ಮೇಲೆ ಒಂದು ಸಲಾತ್ ಹೇಳುವವನ ಮೇಲೆ ಅಲ್ಲಾಹು
ಹತ್ತು ಸಲಾತ್‌ಗಳನ್ನು ಹೇಳುವನು.” [ಮುಸ್ಲಿಮ್]

-೩ عن أبي هُرَيْرَةَ أَنَّ رَسُولَ اللَّهِ قَالَ : «مَنْ كَذَبَ عَلَيَّ
مُتَعَمِّدًا فَلْيَتَبَوْأْ مَقْعَدَهُ مِنَ النَّارِ». رَوَاهُ الْبُخَارِيُّ وَمُسْلِمٌ

3. ಅಬೂ ಹುರ್ಯಾರಃ(ﷺ) ೧೦ದ ವರದಿ: ಅಲ್ಲಾಹನ ರಸೂಲ್(ﷺ)
ಹೇಳಿದರು: “ನನ್ನ ಮೇಲೆ ಮನःಪೂರ್ವಕವಾಗಿ ಸುಜ್ಞು ಹೇಳುವವನು
ನರಕಾಗ್ನಿಯಿಂದಿರುವ ತನ್ನ ಆಸನವನ್ನು ಸಿದ್ಧಪಡಿಸಿಕೊಳ್ಳಲಿ.”
[ಅಲ್ಲಾಖುಖಾರಿ ಮತ್ತು ಮುಸ್ಲಿಮ್]

-೪ عن أبي هُرَيْرَةَ أَنَّ رَسُولَ اللَّهِ قَالَ: «كُلُّ أُمَّيٍّ يَدْخُلُونَ
الْجَنَّةَ إِلَّا مَنْ أَبَى». قَالُوا: يَا رَسُولَ اللَّهِ! وَمَنْ يَأْبَى؟ قَالَ: «مَنْ أَطَاعَنِي
دَخَلَ الْجَنَّةَ، وَمَنْ عَصَانِي فَقَدْ أَبَى». رَوَاهُ الْبُخَارِيُّ

4. ಅಬೂ ಹುರ್ಯಾರಃ(ﷺ) ೧೦ದ ವರದಿ: ಅಲ್ಲಾಹನ ರಸೂಲ್(ﷺ)
ಹೇಳಿದರು: “ನನ್ನ ಸಮುದಾಯದಲ್ಲಿ ಸೇರಿದ ಎಲ್ಲರೂ ಸ್ವರ್ಗವನ್ನು
ಪ್ರಪೋಶಿಸುವರು; ಆದರೆ ನಿರಾಕರಿಸಿದವನನ್ನು ಬಿಟ್ಟು.” ಅವರು

(ಸಹಾಬಾಗಳು) ಹೇಳಿದರು: “ಈ ಅಲ್ಲಾಹನ ರಸೂಲರೇ!
ನಿರಾಕರಿಸುವವನು ಯಾರು?” ಅವರು(ﷺ) ಹೇಳಿದರು: “ನನ್ನ
ಅಜ್ಞೆಯನ್ನು ಪಾಲಿಸುವವನು ಸ್ವರ್ಗವನ್ನು ಪ್ರವೇಶಿಸುವವನು ಮತ್ತು ನನ್ನ
ಅಜ್ಞೆಯನ್ನು ಉಲ್ಲಂಘಿಸುವವನು ಖಂಡಿತವಾಗಿಯೂ ನಿರಾಕರಿಸಿದನು.”
[ಅಲ್-ಬುಖಾರಿ]

-೫ عَنْ أَنَسِ بْنِ مَالِكٍ الْأَنَصَارِيِّ أَنَّ النَّبِيَّ ﷺ قَالَ: «مَنْ
رَغَبَ عَنْ سُنْتِي فَلَيْسَ مِنِّي». رَوَاهُ الْبُخَارِيُّ وَمُسْلِمٌ

5. ಅನಸ್ ಇಬ್ರಾಹಿಮ್ ಮಾಲಿಕ್ ಅಲ್-ಅನ್ನಾರೀ(ﷺ)ರಿಂದ ವರದಿ:
ಪ್ರವಾದಿ(ﷺ) ಹೇಳಿದರು: “ನನ್ನ ಸುನ್ನತ್ತಿನಿಂದ ವಿಮುಖನಾಗುವವನು
ನನ್ನಲ್ಲಿ ಸೇರಿದವನಲ್ಲ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

-೬ عَنْ أَنَسِ ﷺ عَنِ النَّبِيِّ ﷺ أَنَّهُ قَالَ: «لَا يُؤْمِنُ أَحَدُكُمْ حَتَّى
أَكُونَ أَحَبَّ إِلَيْهِ مِنْ وَالِدِهِ وَوَلَدِهِ وَالثَّالِثِ أَجْمَعِينَ». رَوَاهُ الْبُخَارِيُّ
وَمُسْلِمٌ

6. ಅನಸ್(ﷺ)ರಿಂದ ವರದಿ: ಪ್ರವಾದಿ(ﷺ)ರಿಂದ: ಅವರು
ಹೇಳಿದರು: “ನಿಮ್ಮಲ್ಲಿ ಯಾರೊಬ್ಬನೂ ವಿಶ್ವಾಸವಿಟ್ಟವನಾಗಲಾರ, ಅವನಿಗೆ
ಅವನ ತಂದೆ(ತಾಯಿ)ಗಿಂತಲೂ, ಮಕ್ಕಳಿಗಿಂತಲೂ ಮತ್ತು ಸರ್ವ
ಜನರಿಗಿಂತಲೂ ನಾನು ಹೆಚ್ಚು ತ್ವಿಯನಾಗುವವರಿಗೆ.” [ಅಲ್-ಬುಖಾರಿ
ಮತ್ತು ಮುಸ್ಲಿಮ್]

-٧ عن أبي هريرة رَضِيَ اللَّهُ تَعَالَى عَنْهُ أَنَّ رَسُولَ اللَّهِ صَلَّى اللَّهُ عَلَيْهِ وَسَلَّمَ قَالَ: (قَالَ اللَّهُ تَعَالَى: أَنَا أَغْنَى الشَّرَكَاءِ عَنِ الشَّرِّكِ، مَنْ عَمِلَ عَمَلاً أَشْرَكَ فِيهِ مَعِي غَيْرِي تَرَكْتُهُ وَشَرَكْهُ). رَوَاهُ مُسْلِمٌ

7. ಅಬ್ದೂ ಹುರ್ರೇರಃ(رضي الله عنه) 80 ವರದಿ: ಅಲ್ಲಾಹನ ರಸೂಲ್(صلَّى اللَّهُ عَلَيْهِ وَسَلَّمَ) ಹೇಳಿದರು: “ಅತ್ಯಂತನಾದ ಅಲ್ಲಾಹು ಹೇಳುತ್ತಾನೆ: ನನಗೆ ಸಹಭಾಗಿಗಳ ಅಗತ್ಯವಿಲ್ಲ. ಯಾರಾದರೂ ಒಂದು ಕರ್ಮವನ್ನು ಮಾಡಿ ಅದರಲ್ಲಿ ನನ್ನೊಂದಿಗೆ ನಾನಲ್ಲಿದವರನ್ನು ಸಹಭಾಗಿಯನ್ನಾಗಿ ಮಾಡಿದರೆ, ಅವನನ್ನು ಮತ್ತು ಅವನ ಸಹಭಾಗಿತ್ವವನ್ನು ನಾನು ತೋರೆದು ಬಿಡುವೇನು.” [ಮುಸ್ಲಿಮ್]

-٨ عن أبي هريرة رَضِيَ اللَّهُ تَعَالَى عَنْهُ أَنَّ رَسُولَ اللَّهِ صَلَّى اللَّهُ عَلَيْهِ وَسَلَّمَ قَالَ: «الْمُؤْمِنُ الْقَوِيُّ خَيْرٌ وَأَحَبُّ إِلَى اللَّهِ مِنَ الْمُؤْمِنِ الضَّعِيفِ، وَفِي كُلِّ خَيْرٍ، اخْرِصْ عَلَى مَا يَنْفَعُكَ، وَاسْتَعِنْ بِاللَّهِ وَلَا تَعْجِزْ، وَإِنْ أَصَابَكَ شَيْءٌ فَلَا تَقُلْ: لَوْ أَيْ فَعَلْتُ كَانَ كَذَا وَكَذَا، وَلَكِنْ قُلْ: قَدْرُ اللَّهِ وَمَا شَاءَ فَعَلَ، فَإِنَّ لَوْ تَفْتَحْ عَمَلَ الشَّيْطَانِ». رَوَاهُ مُسْلِمٌ

8. ಅಬ್ದೂ ಹುರ್ರೇರಃ(رضي الله عنه) 80 ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(صلَّى اللَّهُ عَلَيْهِ وَسَلَّمَ) ಹೇಳಿದರು: “ಬಲಶಾಲಿಯಾದ ವಿಶ್ವಾಸಿಯು ಬಲಹಿನಾದ ವಿಶ್ವಾಸಿಗಿಂತ ಉತ್ತಮನೂ ಅಲ್ಲಾಹನಿಗೆ ಹೆಚ್ಚು ಪ್ರಿಯನೂ

ಆಗಿದ್ದಾನೆ. ಅವರಲ್ಲಿ ಪ್ರತಿಯೊಬ್ಬನಲ್ಲಿ ಒಳಿತಿದೆ. ನಿನಗೆ ಯಾವುದು ಪ್ರಯೋಜನ ನೀಡುತ್ತದೋ ಅದರಲ್ಲಿ ಆಸಕ್ತಿ ತಾಳು. ಅಲ್ಲಾಹನೊಂದಿಗೆ ಸಹಾಯವನ್ನು ಬೇಡು ಮತ್ತು (ಅದರಲ್ಲಿ) ಉದಾಹಿಸನಾಗದಿರು. ನಿನಗೇನಾದರೂ ಭಾಧಿಸಿದರೆ, ಒಂದು ವೇಳೆ ನಾನು ಹೀಗೆ ಮಾಡುತ್ತಿದ್ದರೆ ಹೀಗೆ ಹೀಗೆ ಆಗುತ್ತಿತ್ತು ಎನ್ನಾದಿರು. ಬದಲಾಗಿ, ಇದು ಅಲ್ಲಾಹನ ವಿಧಿ ನಿಂಬಾಯ; ಅವನು ಇಚ್ಛಿಸಿದ್ದನ್ನು ಅವನು ಮಾಡುತ್ತಾನೆ ಎಂದು ಹೇಳು. ಯಾಕೆಂದರೆ ಶಿಂಡಿತವಾಗಿಯೂ ‘ಒಂದು ವೇಳೆ’ (ಎಂಬ ಮಾತು) ಶೈತಾನನ ಪ್ರಪೃತ್ಯಿಯನ್ನು ತೆರೆಯುತ್ತದೆ.” [ಮುಸ್ಲಿಮ್]

- ೯ -
عَنْ أَبِي هُرَيْرَةَ عَنِ التَّبِيِّ قَالَ: «إِلِيَّا مَانٌ بِضُعْ وَسِتُّونَ شُعْبَةً، وَالْحَيَاءُ شُعْبَةٌ مِنَ الْإِيمَانِ». رَوَاهُ الْبُخَارِيُّ وَمُسْلِمٌ

9. ಅಬೂ ಹುರ್ಯಾರಿ (رضي الله عنه) ರಿಂದ ವರದಿ: ಪ್ರವಾದಿ (رضي الله عنه) ರಿಂದ: ಅವರು ಹೇಳಿದರು: “ಈಮಾನ” (ವಿಶ್ವಾಸ) ಅರುವತ್ತ ಮೂರಿಂದ ಎಪ್ಪತ್ತರ ತನಕ ಶಾಶ್ವತಗಳನ್ನು ಹೊಂದಿದೆ. ಲಜ್ಜೆ (ನಾಚಿಕೆಪಡುವುದು) ಈಮಾನಿನಲ್ಲಿ ಸೇರಿದ ಒಂದು ಶಾಶ್ವತ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- ೧೦ -
عَنْ أَبِي هُرَيْرَةَ أَنَّ رَسُولَ اللَّهِ قَالَ: «إِنَّ لِلَّهِ تِسْعَةَ وَتِسْعِينَ اسْمًا، مِائَةً إِلَّا وَاحِدًا، مَنْ أَحْصَاهَا دَخَلَ الْجَنَّةَ». رَوَاهُ الْبُخَارِيُّ وَمُسْلِمٌ

10. ಅಬೂ ಹುರ್ಯಾರಃ(ﷺ)ರಿಂದ ವರದಿ: ಅಲ್ಲಾಹನ ರಸೂಲ್(ﷺ)
ಹೇಳಿದರು: “ಖಂಡಿತವಾಗಿಯೂ ಅಲ್ಲಾಹನಿಗೆ ತೊಂಬತೋಂಬತ್ತು
ಹೆಸರುಗಳಿವೆ. ನೂರಕ್ಕಿಂತ ಒಂದು ಕಮ್ಮೆ. ಅವುಗಳನ್ನು ಎಣಿಸುವವನು
(ಅಂದರೆ ಅಥವಾನ್ನು ಅರಿತು ಕಂಠಪಾಠ ಮಾಡುವವನು) ಸ್ವರ್ಗವನ್ನು
ಪ್ರವೇಶಿಸುವನು.” [ಅಲ್-ಬುಖಾರಿ ಮತ್ತು ಮುಸ್ಲಿಮ್]

-11 - عَنْ أَبِي هُرَيْرَةَ عَنِ التَّيِّبِ قَالَ : «قَالَ اللَّهُ عَزَّ وَجَلَّ : سَبَقْتُ رَحْمَتِي غَضَبِي». رَوَاهُ الْبُخَارِيُّ وَمُسْلِمٌ

11. ಅಬೂ ಹುರ್ಯಾರಃ(ﷺ)ರಿಂದ ವರದಿ: ಪ್ರವಾದಿ(ﷺ)ರಿಂದ:
ಅವರು ಹೇಳಿದರು: “ಮಹಾಮಹಿಮನಾದ ಅಲ್ಲಾಹು ಹೇಳುತ್ತಾನೆ: ನನ್ನ
ಕಾರ್ಯಾವು ನನ್ನ ಕೋಪಕ್ಕಿಂತಲೂ ಮುಂಚೂಣಿಯಲ್ಲಿದೆ.” [ಅಲ್-ಬುಖಾರಿ
ಮತ್ತು ಮುಸ್ಲಿಮ್]

-12 - عَنْ أَبِي هُرَيْرَةَ أَنَّ رَسُولَ اللَّهِ قَالَ: «إِنَّ اللَّهَ يَعْاْرُ وَغَيْرُهُ اللَّهُ أَنْ يَأْتِيَ الْمُؤْمِنُ مَا حَرَّمَ عَلَيْهِ». رَوَاهُ الْبُخَارِيُّ وَمُسْلِمٌ

12. ಅಬೂ ಹುರ್ಯಾರಃ(ﷺ)ರಿಂದ ವರದಿ: ಅಲ್ಲಾಹನ ರಸೂಲ್(ﷺ)
ಹೇಳಿದರು: “ಖಂಡಿತವಾಗಿಯೂ ಅಲ್ಲಾಹನಿಗೆ ಆತ್ಮಗೌರವ ಎಂಬುದಿದೆ.
ವಿಶ್ವಾಸಿಯ ಮೇಲೆ ಅವನು ನಿಷಿದ್ಧಗೊಳಿಸಿರುವುದನ್ನು ಅವನು
(ವಿಶ್ವಾಸಿಯು) ಮಾಡುವಾಗ ಅಲ್ಲಾಹನ ಆತ್ಮಗೌರವಕ್ಕೆ ಧಕ್ಕೆಯಾಗುತ್ತದೆ.”
[ಅಲ್-ಬುಖಾರಿ ಮತ್ತು ಮುಸ್ಲಿಮ್]

- ೧೩ - عَنْ أَنَّسِ بْنِ مَالِكٍ ﷺ عَنِ النَّبِيِّ ﷺ قَالَ: «لَا يُؤْمِنُ أَحَدُكُمْ حَتَّى يُحِبَّ لِأَخِيهِ مَا يُحِبُّ لِنَفْسِهِ». رَوَاهُ الْبُخَارِيُّ وَمُسْلِمٌ

13. ಅನಸ್ ಇಬ್ರಾಹಿಮ್ ಮಾಲಿಕ್(ರಿಂದ) ವರದಿ:

ಪ್ರಮಾದಿ(ರಿಂದ): ಅವರು ಹೇಳಿದರು: “ನಿಮ್ಮಲ್ಲಿ ಯಾರೋಬ್ಜನೂ ವಿಶ್ವಾಸಿಯಾಗಲಾರ; ಅವನು ಸ್ವತಃ ತನಗೋಷ್ಠರ ಇಷ್ಟಪಡುವದನ್ನ ತನ್ನ ಸಹೋದರನಿಗೂ ಇಷ್ಟಪಡುವ ತನಕ.” [ಅಲ್ಬಾಖಾರಿ ಮತ್ತು ಮಸ್ಸಿಮ್]

- ೧೪ - عَنْ عُثْمَانَ بْنِ عَفَّانِ ﷺ قَالَ: قَالَ رَسُولُ اللَّهِ ﷺ «خَيْرُكُمْ مَنْ تَعْلَمَ الْقُرْآنَ وَعَلَّمَهُ». رَوَاهُ الْبُخَارِيُّ

14. ಉಸ್ತಾನ್ ಇಬ್ರಾಹಿಮ್ ಅಫ್ಫಾನ್(ರಿಂದ) ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ರಿಂದ) ಹೇಳಿದರು: “ಕುರ್‌ಅನ್ ಕಲಿತವರು ಮತ್ತು ಅದನ್ನ ಕಲಿಸುವವರು ನಿಮ್ಮಲ್ಲಿ ಅತ್ಯುತ್ತಮರು.” [ಅಲ್ಬಾಖಾರಿ]

- ೧೫ - عَنْ عَمَرِ بْنِ الْخَطَابِ ﷺ قَالَ: قَالَ رَسُولُ اللَّهِ ﷺ : «إِنَّ اللَّهَ يَرْفَعُ بِهَذَا الْكِتَابِ أَقْوَاماً وَيَضْعُ بِهِ آخَرِينَ». رَوَاهُ مُسْلِمٌ

15. ಉಮರ್ ಇಬ್ನುಲ್ ವಿತ್ತಾಬ್ (رض)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್ (ﷺ) ಹೇಳಿದರು: “ಖಂಡತವಾಗಿಯೂ ಅಲ್ಲಾಹು ಈ ಗ್ರಂಥದ (ಕುರ್‌ಅನಿನ) ಮೂಲಕ ಕೆಲವು ಜನಸಮಾಹಗಳನ್ನು ಮೇಲೇರಿಸುವನು (ಉಚ್ಛರನ್ನಾಗಿ ಮಾಡುವನು) ಮತ್ತು ಇತರ ಕೆಲವು ಜನಸಮಾಹಗಳನ್ನು ಕೆಳಗಿಳಿಸುವನು (ನೀಚರನ್ನಾಗಿ ಮಾಡುವನು).” [ಮುಸ್ಲಿಮ್]

١٦ - عَنْ أَبِي مُوسَى الْأَشْعَرِيِّ عَنِ النَّبِيِّ قَالَ: «تَعَااهَدُوا الْقُرْآنَ، فَوَاللَّهِ نَفْسِي بِيَدِهِ لَهُ أَشَدُ تَفَصِّيًّا مِنَ الْإِبْلِ فِي عُقْلِهَا».
رَوَاهُ الْبُخَارِيُّ وَمُسْلِمٌ

16. ಅಬೂ ಮೂಸಾ ಅಲ್-ಅಶ್-ಶಾರೀರ (رض)ರಿಂದ ವರದಿ: ಪ್ರವಾದಿ (رض)ರಿಂದ: ಅವರು ಹೇಳಿದರು: “ಕುರ್‌ಅನಿನ ಬಗ್ಗೆ ಪ್ರಾಣ ಕಾಳಜಿ ವಹಿಸಿರಿ (ಅದನ್ನು ನಿರಂತರ ಪಾರಾಯಣ ಮಾಡುತ್ತಾ, ಅದರ ಪ್ರಕಾರ ಕರ್ಮವೇಸಗುತ್ತಾ ಇರಿ). ಯಾಕೆಂದರೆ ನನ್ನ ಆತ್ಮವು ಯಾರ ಕೈಯಲ್ಲಿದೆಯೋ ಅವನ ಮೇಲಾಣಿ! ಕಟ್ಟಿ ಬಿಂಭಲಾದ ಒಂಟಿಯು ಓಡಿಹೋಗುವುದಕ್ಕಿಂತಲೂ ಹೇಗವಾಗಿ ಕುರ್‌ಅನ್ (ನಿಮ್ಮಿಂದ) ಓಡಿಹೋಗುತ್ತದೆ (ಮರೆಯಾಗುತ್ತದೆ).” [ಅಲ್-ಬುಖಾರಿ ಮತ್ತು ಮುಸ್ಲಿಮ್]

- ۱۷ عنْ عَبْدِ اللَّهِ بْنِ عَمْرٍو قَالَ: قَالَ رَسُولُ اللَّهِ : «أَقْرِءِ الْقُرْآنَ فِي شَهْرٍ». قُلْتُ: إِنِّي أَجِدُ قَوَّةً حَتَّى قَالَ: «فَاقْرِأْهُ فِي سَبْعٍ وَلَا تَزِدْ عَلَى ذَلِكَ». رَوَاهُ الْبُخَارِيُّ وَمُسْلِمٌ

17. ಅಬ್ದುಲ್ಲಾಹ್ ಇಬ್ರೂಹಿಮ್ (ನಾನ್) ೧೦೦ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್ (ನಾನ್) ಹೇಳಿದರು: “ಕುರ್‌ಅನನ್ನು ಒಂದು ತಿಂಗಳಲ್ಲಿ (ಸಂಪೂರ್ಣವಾಗಿ) ಓದಿ ಮುಗಿಸಿರಿ.” ನಾನು ಹೇಳಿದೆ: “ನನ್ನಲ್ಲಿ (ಅದಕ್ಕಿಂತ ಹಚ್ಚು ಪಾರಾಯಣ ಮಾಡುವ) ಶಕ್ತಿಯಿದೆ.” ಕೊನೆಗೆ ಅವರು (ನಾನ್) ಹೇಳಿದರು: “ಹಾಗಾದರೆ ಏಳು ದಿನಗಳೊಳಗೆ ಅದನ್ನು (ಸಂಪೂರ್ಣವಾಗಿ) ಓದಿ ಮುಗಿಸಿರಿ. (ಏಳು ದಿನಗಳಲ್ಲಿ) ಅದಕ್ಕಿಂತಲೂ ಹಚ್ಚು ಓದಲು ಹೋಗಬೇಡಿ.” [ಅಲ್ಲಾಹುಮಾರಿ ಮತ್ತು ಮುಸ್ಲಿಮ್]

- ۱۸ عنْ عَبْدِ اللَّهِ بْنِ عَمْرٍو أَنَّ رَسُولَ اللَّهِ قَالَ: «لَا حَسَدَ إِلَّا في اثْنَتَيْنِ، رَجُلٌ آتَاهُ اللَّهُ الْقُرْآنَ فَهُوَ يَقُومُ بِهِ آنَاءَ اللَّيْلِ وَآنَاءَ النَّهَارِ، وَرَجُلٌ آتَاهُ اللَّهُ مَالًا فَهُوَ يُنْفِقُهُ آنَاءَ اللَّيْلِ وَآنَاءَ النَّهَارِ». رَوَاهُ الْبُخَارِيُّ وَمُسْلِمٌ

18. ಅಬ್ದುಲ್ಲಾಹ್ ಇಬ್ರೂಹಿಮ್ (ನಾನ್) ೧೦೦: ಅಲ್ಲಾಹನ ರಸೂಲ್ (ನಾನ್) ಹೇಳಿದರು: “ಎರಡು ವೃಕ್ಷಗಳಲ್ಲಿ ಹೋರತು ಅಸೂಯೆಪಡುವುದು ಸಮಧಾನೀಯವಲ್ಲ. ಅಲ್ಲಾಹು ಕುರ್‌ಅನಿನ

ಜ್ಯಾನವನ್ನು ನೀಡಿ ಅದರ ಪ್ರಕಾರ ರಾತ್ರಿ ಪೂರ್ತಿ ಮತ್ತು ಹಗಲು ಪೂರ್ತಿ ಕರ್ಮವೆಸಗುವ ವ್ಯಕ್ತಿಯಲ್ಲಿ ಮತ್ತು ಅಲ್ಲಾಹು ಸಂಪತ್ತನ್ನು ನೀಡಿ ರಾತ್ರಿ ಪೂರ್ತಿ ಮತ್ತು ಹಗಲು ಪೂರ್ತಿ ಅದನ್ನು (ಅಲ್ಲಾಹನ ಮಾರ್ಗದಲ್ಲಿ) ವ್ಯಯಿಸುವ ವ್ಯಕ್ತಿಯಲ್ಲಿ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- ೧೯ - عَنْ أَبِي هُرَيْرَةَ أَنَّ رَسُولَ اللَّهِ قَالَ: «لَا تَجْعَلُوا بُيُوتَكُمْ مَقَابِرَ، إِنَّ الشَّيْطَانَ يَنْفِرُ مِنَ الْبَيْتِ الَّذِي تُقْرَأُ فِيهِ سُورَةُ الْبَقْرَةِ». رَوَاهُ مُسْلِمٌ

19. ಅಬೂ ಹೃಂದರಿ(ಅಲ್-ಬುಖಾರಿ)ರಿಂದ ವರದಿ: ಅಲ್ಲಾಹನ ರಸೂಲ್(ಅಲ್-ಬುಖಾರಿ) ಹೇಳಿದರು: “ನೀವು ನಿಮ್ಮ ಮನೆಗಳನ್ನು ಗೋರಿಗಳ ಸಳವನ್ನಾಗಿ ಮಾಡಿಕೊಳ್ಳಬಾರದು. ಏಂದಿತವಾಗಿಯೂ ಸೂರಃ ಅಲ್-ಬುಕರಃವನ್ನು ಪಾರಾಯಣ ಮಾಡಲಾಗುವ ಮನೆಯಿಂದ ಶೈತಾನನು ಓಡಿಹೋಗುವನು.” [ಮುಸ್ಲಿಮ್]

- ೨೦ - عَنْ ابْنِ مَسْعُودٍ قَالَ: قَالَ النَّبِيُّ : «مَنْ قَرَأَ هَاتِينِ الْآيَتَيْنِ مِنْ آخِرِ سُورَةِ الْبَقْرَةِ فِي لَيْلَةٍ كَفَتَاهُ». رَوَاهُ الْبُخَارِيُّ وَمُسْلِمٌ

20. ಇಬ್ರಾಹಿಂ ಮಸ್ಫೂರ್(ಅಲ್-ಬುಖಾರಿ)ರಿಂದ ವರದಿ: ಅವರು ಹೇಳುತ್ತಾರೆ: ಪ್ರವಾದಿ(ಅಲ್-ಬುಖಾರಿ) ಹೇಳಿದರು: “ಸೂರಃ ಅಲ್-ಬುಕರಃದ ಕೊನೆಯಲ್ಲಿರುವ ಈ ಎರಡು ಸೂಕ್ತಗಳನ್ನು ಪಾರಾಯಣ ಮಾಡುವವನಿಗೆ (ಶೈತಾನನಿಂದ ರಕ್ಷಣೆಯಲ್ಲಿರುವ ಪಡೆಯಲು) ಅದು ಸಾಕು.” [ಅಲ್-ಬುಖಾರಿ ಮತ್ತು ಮುಸ್ಲಿಮ್]

-೨೧ عن أبي الدرداءِ ﷺ أَنَّ النَّبِيَّ ﷺ قَالَ: «مَنْ حَفِظَ عَشْرَ آيَاتٍ مِّنْ أَوَّلِ سُورَةِ الْكَهْفِ عُصِمَ مِنَ الدَّجَّالِ». رَوَاهُ مُسْلِمٌ

21. ಅಬ್ಯ ದ್ವದಾತ್‌(ﷺ) (ರಿಂದ) ವರದಿ: ಪ್ರವಾದಿ(ﷺ) ರವರು ಹೇಳಿದರು: “ಮೂರಃ ಅಲ್ಲಾಹನ್ನಾನ್ ಆದಿಯಲ್ಲಿರುವ ಹತ್ತು ಮೂಕ್ತಿಗಳನ್ನು ಕಂಠಪಾಠ ಮಾಡಿದವನು ದಚ್ಚಾಲ್‌ನಿಂದ ಸಂರಕ್ಷಿಸಲ್ಪಡುವನು.”
[ಮುಸ್ಲಿಮ್]

-೨೨ عن معاوية بْنِ أَبِي سُفيانَ ﷺ قَالَ: سَمِعْتُ النَّبِيَّ ﷺ يَقُولُ: «مَنْ يُرِدُ اللَّهُ بِهِ خَيْرًا يُفَقِّهُ فِي الدِّينِ». رَوَاهُ الْبُخَارِيُّ وَمُسْلِمٌ

22. ಮುಅವಿಯಃ ಇಬ್ರೂ ಅಬ್ಯೋ ಸುಫ್ಯಾನ್‌(ﷺ) (ರಿಂದ) ವರದಿ:
ಅವರು ಹೇಳುತ್ತಾರೆ: ಪ್ರವಾದಿ(ﷺ) ಹೀಗೆ ಹೇಳುವುದಾಗಿ ನಾನು ಕೇಳಿದ್ದೇನೆ: “ಅಲ್ಲಾಹು ಯಾರಲ್ಲಿ ಒಳಿತನ್ನು ಉದ್ದೇಶಿಸುತ್ತಾನೋ ಅವನಿಗೆ ಅವನು (ಅಲ್ಲಾಹು) ಧರ್ಮದಲ್ಲಿ ಪಾಂಡಿತ್ಯವನ್ನು ದಯಪಾಲಿಸುವನು.”
[ಅಲ್ಲಾಬುಖಾರಿ ಮತ್ತು ಮುಸ್ಲಿಮ್]

-೨೩ عن أبي هُرَيْرَةَ ﷺ أَنَّ رَسُولَ اللَّهِ ﷺ قَالَ: «مَنْ سَلَكَ طَرِيقًا يُلْتَمِسُ فِيهِ عِلْمًا سَهَّلَ اللَّهُ لَهُ بِهِ طَرِيقًا إِلَى الْجَنَّةِ». رَوَاهُ مُسْلِمٌ

23. ಅಬೂ ಹುರ್ಯಾರಃ(ﷺ)ರಿಂದ ವರದಿ: ಪ್ರವಾದಿ(ﷺ) ಹೇಳಿದರು:
“ಜಾನ್‌ವನನ್ನು ಅರಸುತ್ತು ಯಾರಾದರೂ ಒಂದು ದಾರಿಯನ್ನು
ಪ್ರವೇಶಿಸುವುದಾದರೆ ಅಲ್ಲಾಹು ಅವನಿಗೆ ಅದರ ಮೂಲಕ ಸ್ವರ್ಗಕ್ಕಿರುವ
ದಾರಿಯನ್ನು ಸುಗಮಗೊಳಿಸುವನು.” [ಮುಸ್ಲಿಮ್]

٤٤ - عَنْ أَبِي هُرَيْرَةَ ﷺ عَنِ النَّبِيِّ ﷺ قَالَ: «اْجْتَنِبُوا السَّبْعَ
الْمُوْبِقَاتِ». قَالُوا: يَا رَسُولَ اللَّهِ وَمَا هُنَّ؟ قَالَ: «الشَّرْكُ بِاللَّهِ، وَالسُّحْرُ،
وَقَتْلُ الْفَقِيرِ الَّتِي حَرَّمَ اللَّهُ إِلَّا بِالْحَقِّ، وَأَكْلُ الرِّبَا، وَأَكْلُ مَالَ الْيَتَيِّمِ،
وَالثَّوْلَى يَوْمَ الرَّحْفِ، وَقَذْفُ الْمُحْصَنَاتِ الْمُؤْمِنَاتِ الْغَافِلَاتِ». رَوَاهُ
الْبُخَارِيُّ وَمُسْلِمٌ

24. ಅಬೂ ಹುರ್ಯಾರಃ(ﷺ)ರಿಂದ ವರದಿ: ಪ್ರವಾದಿ(ﷺ)(ರಿಂದ:
ಅವರು ಹೇಳಿದರು: “ಏಳು ಮಹಾ ವಿನಾಶಕಾರಿಗಳಿಂದ ದೂರವಿರಿ.”
ಸಹಾಬಾಗಳು ಕೇಳಿದರು: “ಈ ಅಲ್ಲಾಹನ ರಸೂಲರೇ, ಅವು
ಯಾವುವು?” ಅವರು(ﷺ) ಹೇಳಿದರು: “ಅಲ್ಲಾಹನೆಂದಿಗೆ ಸಹಭಾಗಿತ್ವ
(ಶಿಕ್ಷಣ) ಮಾಡುವುದು, ಮಾಟ ಮಾಡುವುದು, ಅಲ್ಲಾಹು ಪವಿತ್ರಗೊಳಿಸಿದ
(ಮನುಷ್ಯ) ದೇಹವನ್ನು ನ್ಯಾಯವಾದ ಕಾರಣವಿಲ್ಲದೆ ಕೊಲೆ ಮಾಡುವುದು,
ಒಡ್ಡಿ ತಿನ್ನುವುದು, ಅನಾಧರ ಸೊತ್ತನ್ನು ತಿನ್ನುವುದು, ಯುದ್ಧರಂಗದಿಂದ
ಹಿಂದಿರುಗಿ ಓಡುವುದು ಮತ್ತು ಸುಶೀಲೆಯರಾದ, ವಿಶ್ವಾಸಿನಿಯರಾದ,
ಅಸ್ಯೇತಿಕರೆಯ ಪರಿವರ್ಯಿಲ್ಲದ ಮಹಿಳೆಯರ ಮೇಲೆ ವ್ಯಭಿಚಾರದ ಆರೋಪ
ಹೊರಿಸುವುದು.” [ಅಲೋಬುಖಾರಿ ಮತ್ತು ಮುಸ್ಲಿಮ್]

-೯೫ عن ابن عمر رَضِيَ اللَّهُ عَنْهُ أَنَّ رَسُولَ اللَّهِ قَالَ: «كُلُّ مُسْكِرٍ حَمْرٌ وَكُلُّ مُسْكِرٍ حَرَامٌ». رَوَاهُ مُسْلِمٌ

25. ಇಬ್ರಾಹಿಮ್‌ಮರ್ (عليه السلام) ೧೦೮ ವರದಿ: ಅಲ್ಲಾಹನ ರಸೂಲ್ (ﷺ) ಹೇಳಿದರು: “ಎಲ್ಲ ಅಮಲು ಪದಾರ್ಥಗಳು ಮಡ್ವಾಗಿವೆ ಮತ್ತು ಎಲ್ಲ ಅಮಲು ಪದಾರ್ಥಗಳು ನಿಸಿದ್ಧವಾಗಿವೆ.” [ಮುಸ್ಲಿಮ್]

-೯೬ عن أبي بَكْرَةَ قَالَ: قَالَ النَّبِيُّ : «أَكْبَرُ الْكَبَائِرِ إِلَإِشْرَاكُ بِاللَّهِ، وَعُقُوقُ الْوَالِدَيْنِ، وَشَهَادَةُ الزُّورِ». رَوَاهُ الْبُخَارِيُّ وَمُسْلِمٌ

26. ಅಭೂ ಬಕ್ರೀ (عليه السلام) ೧೦೮ ವರದಿ: ಅವರು ಹೇಳುತ್ತಾರೆ: ಪ್ರಮಾದಿ (ﷺ) ಹೇಳಿದರು: “ಅಲ್ಲಾಹನೊಂದಿಗೆ ಸಹಭಾಗಿತ್ವ (ಶೋಷ) ಮಾಡುವುದು, ಮಾತಾಪಿತರನ್ನು ಧಿಕ್ಕರಿಸುವುದು ಮತ್ತು ಸುಳ್ಳಾ ಶಾಕ್ಷಿ ಹೇಳುವುದು ಮಹಾಪಾಪಗಳಲ್ಲೇ ಅತಿದೊಡ್ಡ ಪಾಪಗಳು.” [ಅಲ್-ಉಖಾರಿ ಮತ್ತು ಮುಸ್ಲಿಮ್]

-೯೭ عن عَبْدِ اللَّهِ بْنِ مَسْعُودٍ قَالَ: قَالَ النَّبِيُّ : «مَنْ مَاتَ وَهُوَ يَدْعُو مِنْ دُونِ اللَّهِ نِدًا دَخَلَ النَّارَ». رَوَاهُ الْبُخَارِيُّ

27. ಅಬ್ದುಲ್ಲಾಹ್ ಇಬ್ರಾಹಿಮ್ ಮಸ್ಖಾದ್(ಅಂತಿಮ)ರಿಂದ ವರದಿ: ಅವರು ಹೇಳುತ್ತಾರೆ: ಪ್ರವಾದಿ(ಅಂತಿಮ) ಹೇಳಿದರು: “ಅಲ್ಲಾಹನ ಹೊರತು ಇತರ ಪ್ರತಿಸ್ಥಿರಾಯನ್ನು ಪ್ರಾರ್ಥಿಸುವ ಸ್ಥಿತಿಯಲ್ಲಿ ಮರಣ ಹೊಂದುವವನು ನರಕಾಗ್ನಿಯನ್ನು ಪ್ರವೇಶಿಸುವನು.” [ಅಲ್-ಬಿಂ-ಬಾರಿ]

- ೨೮
عَنْ جَابِرِ بْنِ عَبْدِ اللَّهِ قَالَ: قَالَ النَّبِيُّ ﷺ : «مَنْ مَاتَ لَا يُشْرِكُ بِاللَّهِ شَيْئًا دَخَلَ الْجَنَّةَ، وَمَنْ مَاتَ يُشْرِكُ بِاللَّهِ شَيْئًا دَخَلَ النَّارَ». رَوَاهُ مُسْلِمٌ

28. ಜಾಬಿರ್ ಇಬ್ರಾಹಿಮ್ ಅಬ್ದುಲ್ಲಾಹ್(ಅಂತಿಮ)ರಿಂದ ವರದಿ: ಅವರು ಹೇಳಿದರು: ಪ್ರವಾದಿ(ಅಂತಿಮ) ಹೇಳಿದರು: “ಅಲ್ಲಾಹನೊಂದಿಗೆ ಸಹಭಾಗಿತ್ವ (ಶೀರ್ಷ) ಮಾಡದ ಸ್ಥಿತಿಯಲ್ಲಿ ಮರಣ ಹೊಂದುವವನು ಸ್ವರ್ಗವನ್ನು ಪ್ರವೇಶಿಸುವನು ಮತ್ತು ಅಲ್ಲಾಹನೊಂದಿಗೆ ಸಹಭಾಗಿತ್ವ (ಶೀರ್ಷ) ಮಾಡಿದ ಸ್ಥಿತಿಯಲ್ಲಿ ಮರಣ ಹೊಂದುವವನು ನರಕಾಗ್ನಿಯನ್ನು ಪ್ರವೇಶಿಸುವನು.” [ಮುಸ್ಲಿಮ್]

- ೨೯
عَنْ عَلَيٰ بْنِ أَبِي طَالِبٍ قَالَ: قَالَ النَّبِيُّ ﷺ : «لَعْنَ اللَّهِ مَنْ ذَبَحَ لِغَيْرِ اللَّهِ، وَلَعْنَ اللَّهِ مَنْ لَعَنَ وَالِدَيْهِ، وَلَعْنَ اللَّهِ مَنْ آوَى مُحْدِثًا، وَلَعْنَ اللَّهِ مَنْ غَيَّرَ مَنَارَ الْأَرْضِ». رَوَاهُ مُسْلِمٌ

29. ಅಲೀ ಇಬ್ರಾಹಿಮ್ ಅಬೀ ತಾಲಿಚ್(ಅಂತಿಮ)ರಿಂದ ವರದಿ: ಅವರು ಹೇಳುತ್ತಾರೆ: ಪ್ರವಾದಿ(ಅಂತಿಮ) ಹೇಳಿದರು: “ಅಲ್ಲಾಹೇತರಿಗೆ ಬಲ್ಲಿನೀಡುವವನನ್ನು ಅಲ್ಲಾಹು ಶಪಿಸುವನು, ತನ್ನ ಮಾತಾಪಿತರನ್ನು ಶಪಿಸುವವನನ್ನು ಅಲ್ಲಾಹು ಶಪಿಸುವನು, ಒಬ್ಬ ಕ್ಷೋಭಗಾರನಿಗೆ ಆಶ್ರಯ ನೀಡುವವನನ್ನು ಅಲ್ಲಾಹು ಶಪಿಸುವನು ಮತ್ತು ಭೂಮಿಯ ಗಡಿಗಳನ್ನು ಒದಲಾಯಿಸುವವನನ್ನು ಅಲ್ಲಾಹು ಶಪಿಸುವನು.” [ಮುಸ್ಲಿಮ್]

- ೩೦ - عَنْ جَابِرٍ قَالَ: سَمِعْتُ رَسُولَ اللَّهِ يَقُولُ: إِنَّ بَيْنَ الرَّجُلِ وَبَيْنَ الشَّرِكِ وَالْكُفْرِ تَرَكَ الصَّلَاةِ。 رَوَاهُ مُسْلِمٌ

30. ಜಾಬಿರ್(ಅಂತಿಮ)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಅಂತಿಮ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಖಂಡಿತವಾಗಿಯೂ ಒಬ್ಬ ಷ್ವಕಿಯ ಮಧ್ಯ ಹಾಗೂ ಶೀಕ್ರೀ ಮತ್ತು ಕುಫ್ರೋನು ಮಧ್ಯೆಯಿರುವ ಅಂತರವು ನಮಾರ್ಯನ್ನು ತೊರೆಯುವುದು.” [ಮುಸ್ಲಿಮ್]

- ೩೧ - عَنْ بُرِيْدَةَ بْنِ الْحُصَيْبِ عَنِ النَّبِيِّ قَالَ: «مَنْ تَرَكَ صَلَاةَ الْعَصْرِ حِيطَ عَمَلُهُ». رَوَاهُ الْبُخَارِيُّ

31. ಬುರ್ಯೆದಃ ಇಬ್ನುಲ್ ಹಸ್ನೆಬ್(ಅಂತಿಮ)ರಿಂದ ವರದಿ: ಪ್ರವಾದಿ(ಅಂತಿಮ)ರಿಂದ: ಅವರು ಹೇಳಿದರು: “ಅಣ್ಣ ನಮಾರ್ಯನ್ನು ತೊರೆಯುವವನ ಕರ್ಮ ನಿಷ್ಪಲವಾಗುವುದು.” [ಅಲ್ಲಾಬಾರಿ]

- ೩೨ - عَنْ أَبْنِ عُمَرَ ۖ أَنَّ رَسُولَ اللَّهِ ۚ قَالَ: «الَّذِي تَفُوتُهُ صَلَاةُ
الْعَصْرِ كَأَنَّمَا وُتِرَ أَهْلَهُ وَمَالَهُ». رَوَاهُ الْبُخَارِيُّ وَمُسْلِمٌ

32. ಇಬ್ರಾಹಿಮ್‌ಮರ್ (ಅಲ್-ಇಬ್ರಾಹಿಮ್) ೧೦ದ ವರದಿ: ಅಲ್ಲಾಹನ ರಸೂಲ್ (ಸಾಲ್‌ಇ-ಶರ್ಕಾರ್) ಹೇಳಿದರು: “ಅಸ್ಲೋನ್ ನಮಾರ್ಬ್ಯಾ ನಷ್ಟವಾಗುವ ವ್ಯಕ್ತಿ ತನ್ನ ಕುಟುಂಬ ಮತ್ತು
ಸಂಪತ್ತನ್ನು (ಕಳಿಕೊಂಡು) ಒಂಟಿಯಾದವನಂತೆ ಆಗಿದ್ದಾನೆ.”
[ಅಲ್-ಬುಖಾರಿ ಮತ್ತು ಮುಸ್ಲಿಮ್]

- ೩೩ - عَنْ أَبِي هُرَيْرَةَ ۖ أَنَّ رَسُولَ اللَّهِ ۚ قَالَ: «الصَّلَوَاتُ الْخَمْسُ،
وَالْجُمُعَةُ إِلَى الْجُمُعَةِ، وَرَمَضَانُ إِلَى رَمَضَانَ، مُكَفَّرَاتٌ مَا بَيْنَهُنَّ إِذَا
اجْتَنَبْتِ الْكَبَائِرِ». رَوَاهُ مُسْلِمٌ

33. ಅಬ್ರಾಹಿಮ್‌ರ್ (ಅಲ್-ಇಬ್ರಾಹಿಮ್) ೧೦ದ ವರದಿ: ಅಲ್ಲಾಹನ ರಸೂಲ್ (ಸಾಲ್‌ಇ-ಶರ್ಕಾರ್)
ಹೇಳಿದರು: “ಐದು ಹೇಳಿಯ ನಮಾರ್ಬ್ಯಾಗಳು, ಜುಮ್ರಾ (ಅದರ
ನಂತರದ) ಇನ್ನೊಂದು ಜುಮ್ರಾ:ದ ತನಕ, ರಮಾದಾನ್ (ಅದರ
ನಂತರದ) ಇನ್ನೊಂದು ರಮಾದಾನ್ ತನಕ, ಇವೆಲ್ಲವೂ ಅವುಗಳ ನಡುವೆ
ಸಂಭವಿಸುವ ಸರ್ವ ಪಾಪಗಳನ್ನು ಅಲ್ಲಿಸಿ ಹಾಕುವವುಗಳಾಗಿವೆ; ಆದರೆ
ಮಹಾಪಾಪಗಳನ್ನು ಮಾಡಿದ್ದರೆ ಮಾತ್ರ.” [ಮುಸ್ಲಿಮ್]

- ೩೪ - عَنْ عَبْدِ اللَّهِ بْنِ عُمَرَ ۖ عَنِ النَّبِيِّ ۚ قَالَ: «الظُّلْمُ ظُلُمَاتٌ
يَوْمَ الْقِيَامَةِ». رَوَاهُ الْبُخَارِيُّ وَمُسْلِمٌ

34. ಅಬ್ದುಲ್ಲಾಹ್ ಇಬ್ರಾಹಿಂ ಉಮರ್(رض)ರಿಂದ ವರದಿ:
ಪ್ರವಾದಿ(رض)ರಿಂದ: ಅವರು ಹೇಳಿದರು: “ಅನ್ಯಾಯವು ಪುನರುತ್ಥಾನ
ದಿನದಂದು ಅಂಧಕಾರಗಳಾಗಿ ಮಾರ್ಪಡುತ್ತದೆ.” [ಅಲ್-ಬುಖಾರಿ ಮತ್ತು
ಮುಸ್ಲಿಮ್]

- ೩೫ - عَنْ عَائِشَةَ أَنَّ رَسُولَ اللَّهِ قَالَ: «مَنْ ظَلَمَ قِيدَ شِبْرٍ مِنَ الْأَرْضِ طُوقَهُ مِنْ سَبْعِ أَرْضِينَ». رَوَاهُ الْبَخَارِيُّ وَمُسْلِمٌ

35. ಆಯಿಶಾ(رض)ರಿಂದ ವರದಿ: ಅಲ್ಲಾಹನ ರಸೂಲ್(رض)
ಹೇಳಿದರು: “ಒಂದು ಗೇಣಿನಷ್ಟು ಗಾತ್ರದ ಭೂಮಿಯನ್ನು ಅನ್ಯಾಯವಾಗಿ
ಕೆಬಳಿಸುವವನಿಗೆ (ಪುನರುತ್ಥಾನ ದಿನದಂದು) ಏಳು ಭೂಮಿಗಳನ್ನು
ಹಾರವನ್ನಾಗಿ ಮಾಡಿ ತೊಡಿಸಲಾಗುವುದು.” [ಅಲ್-ಬುಖಾರಿ ಮತ್ತು
ಮುಸ್ಲಿಮ್]

- ೩೬ - عَنْ أَبِي هُرَيْرَةَ أَنَّ رَسُولَ اللَّهِ قَالَ: «كُلُّ الْمُسْلِمِ عَلَى الْمُسْلِمِ حَرَامٌ دَمُهُ وَمَالُهُ وَعِرْضُهُ». رَوَاهُ مُسْلِمٌ

36. ಅಬೂ ಹೃದ್ರಾ(رض)ರಿಂದ ವರದಿ: ಅಲ್ಲಾಹನ ರಸೂಲ್(رض)
ಹೇಳಿದರು: “ಪ್ರತಿಯೊಬ್ಬ ಮುಸ್ಲಿಮನು, ಅವನ ರಕ್ತ, ಅವನ ಸಂಪತ್ತು
ಮತ್ತು ಅವನ ಮಾನ ಇನ್ನೊಬ್ಬ ಮುಸ್ಲಿಮನ ಪಾಲಿಗೆ ಪವಿತ್ರ.” [ಮುಸ್ಲಿಮ್]

- ۳۷ عَنْ أَبِي هُرَيْرَةَ أَنَّ رَسُولَ اللَّهِ قَالَ: «أَتَدْرُونَ مَا الْغِيَةُ؟» قَالُوا: اللَّهُ وَرَسُولُهُ أَعْلَمُ. قَالَ: «ذِكْرُكُ أَخَاكَ بِمَا يَكْرِهُ». قِيلَ: أَرَأَيْتَ إِنْ كَانَتْ فِي أَخِي مَا أَقُولُ؟ قَالَ: «إِنْ كَانَ فِيهِ مَا تَقُولُ فَقَدْ اغْتَبْتَهُ، وَإِنْ لَمْ يَكُنْ فِيهِ مَا تَقُولُ فَقَدْ بَهَتَهُ». رَوَاهُ مُسْلِمٌ

37. ಅಬೂ ಹುರೈರಃ(ಇಂದ್ರಿ)ರಿಂದ ವರದಿ: ಅಲ್ಲಾಹನ ರಸೂಲ್(ಸಂಖ್ಯೆ) ಹೇಳಿದರು: “ಗೀಬತ್ (ಪರಮಾಷಣೆ) ಎಂದರೇನೆಂದು ನಿಮಗೆ ಗೊತ್ತೇ?” ಸಹಾಬಾಗಳು ಹೇಳಿದರು: “ಅಲ್ಲಾಹು ಮತ್ತು ಅವನ ರಸೂಲರು ಹೆಚ್ಚು ಬಲ್ಲವರು.” ಅವರು(ಸಂಖ್ಯೆ) ಹೇಳಿದರು: “ನಿನ್ನ ಸಹೋದರ ಇಷ್ಟಪಡದೆ ಇರುವುದನ್ನು ಅವನ ಬಗ್ಗೆ ಮಾತನಾಡುವುದು.” ಸಹಾಬಾಗಳು ಕೇಳಿದರು: “ಆದರೆ ನಾನು ಹೇಳುತ್ತಿರುವುದು ನನ್ನ ಸಹೋದರನಲ್ಲಿ ಇದೆಯೆಂದಾದರೆ ನಿಮ್ಮ ಅಭಿಪ್ರಾಯವೇನು?” ಅವರು(ಸಂಖ್ಯೆ) ಹೇಳಿದರು: “ನೀನು ಹೇಳುತ್ತಿರುವುದು ಅವನಲ್ಲಿ ಇದೆಯೆಂದಾದರೆ ನೀನು ಅವನ ಬಗ್ಗೆ ಗೀಬತ್ (ಪರಮಾಷಣೆ) ಮಾಡಿರುವೆ. ಇನ್ನು ನೀನು ಹೇಳುತ್ತಿರುವುದು ಅವನಲ್ಲಿ ಇಲ್ಲವೆಂದಾದರೆ ನೀನು ಅವನ ಮೇಲೆ ಸುಳ್ಳಾರೋಪ ಹೊರಿಸಿರುವೆ.” [ಮುಸ್ಲಿಮ್]

- ۳۸ عَنْ عَبْدِ اللَّهِ بْنِ مَسْعُودٍ قَالَ: قَالَ رَسُولُ اللَّهِ : «أَوَّلُ مَا يُفْضِي بَيْنَ النَّاسِ يَوْمَ الْقِيَامَةِ فِي الدَّمَاءِ». رَوَاهُ الْبُخَارِيُّ وَمُسْلِمٌ

38. ಅಬ್ದುಲ್ಲಾಹ್ ಇಬ್ರಾಹಿಂ ಮಸೂಲ್‌ಹಾದ್(ಸಂಖ್ಯೆ)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಸಂಖ್ಯೆ) ಹೇಳಿದರು: “ಪುನರುತ್ತಾನ

ದಿನದಂದು ಜನರ ಮಧ್ಯೆ ಮೊಟ್ಟಮೊದಲು ತೀಪ್ಯ್ಯ ನೀಡಲಾಗುವುದು ರಕ್ತಪಾತದ (ಕೊಲೆಯ) ಬಗ್ಗೆ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- ೩೯ - عَنْ أَبِي هُرَيْرَةَ أَنَّ رَسُولَ اللَّهِ قَالَ: «مَنْ حَمَلَ عَلَيْنَا السَّلَاحَ فَلَيُسَّسَ مِنَّا، وَمَنْ غَشَّنَا فَلَيُسَّسَ مِنَّا». رَوَاهُ مُسْلِمٌ

39. ಅಬೂ ಹುರೈರಃ(ಇಂ)^{೧೦೦} ವರದಿ: ಅಲ್ಲಾಹನ ರಸೂಲ್(ಇಂ) ಹೇಳಿದರು: “ನಮ್ಮ ವಿರುದ್ಧ ಶಸ್ತ್ರವೆತ್ತಿದವನು ನಮ್ಮಲ್ಲಿ ಸೇರಿದವನಲ್ಲ. ನಮಗೆ ವಂಚನೆ ಮಾಡಿದವನು ನಮ್ಮಲ್ಲಿ ಸೇರಿದವನಲ್ಲ.” [ಮುಸ್ಲಿಮ್]

- ೪೦ - عَنْ ثَابِتِ بْنِ الضَّحَّاكِ قَالَ رَسُولُ اللَّهِ : «لَعْنُ الْمُؤْمِنِ كَقْتُلِهِ». رَوَاهُ الْبُخَارِيُّ وَمُسْلِمٌ

40. ಸಾಬಿತ್ ಇಬ್ನು ದ್ದಾಹ್ರ್ಯಾಕ್(ಇಂ)^{೧೦೦} ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಇಂ) ಹೇಳಿದರು: “ವಿಶ್ವಾಸಿಯನ್ನು ಶಪಿಸುವುದು ಅವನನ್ನು ಕೊಲ್ಲುವುದಕ್ಕೆ ಸಮಾನ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- ೪೧ - عَنْ أَبِي هُرَيْرَةَ أَنَّ رَسُولَ اللَّهِ قَالَ: «إِيَّاكُمْ وَالظَّنِّ، فَإِنَّ الظَّنَّ أَكْذَبُ الْحَدِيثِ، وَلَا تَحْسَسُوا، وَلَا تَجْسَسُوا، وَلَا تَنَافَسُوا،

وَلَا تَحَاسِدُوا، وَلَا تَبَاغِضُوا، وَلَا تَدَابِرُوا، وَكُونُوا عِبَادَ اللَّهِ إِخْرَانًا».

ರೋاهُ الْبُخَارِيُّ وَمُسْلِمٌ

41. ಅಬೂ ಹುರ್ಯಾರಃ(ಅಬ್ಯುರ್ಯಾರಃ)ರಿಂದ ವರದಿ: ಅಲ್ಲಾಹನ ರಸೂಲ್(ಸಂಪತ್ತಿ) ಹೇಳಿದರು: “ಉಹೆಯ ಬಗ್ಗೆ ಎಚ್ಚರ ವಹಿಸಿರಿ. ಯಾಕೆಂದರೆ ಖಂಡಿತವಾಗಿಯೂ ಉಹೆಯು ಅತಿದೊಡ್ಡ ಸುಳ್ಳು ವಾತ್ಸ. ನೀವು ಬೇರೊಬ್ಬನ ತಪ್ಪುಗಳನ್ನು ಮಡುಕಬಾರದು, ನೀವು ಬೇರೊಬ್ಬನ ಖಾಸಗಿ ವಿಚಾರಗಳನ್ನು ಕೆದಕಬಾರದು, ನೀವು ಬೇರೊಬ್ಬನು ಆಸೆಮಡುವುದನ್ನು ಅವನಿಗೆ ಶಿಗದಂತೆ ಮಾಡಲು ಸ್ವಧೀಸಬಾರದು, ನೀವು ಬೇರೊಬ್ಬನಲ್ಲಿರುವ ಅನುಗ್ರಹವು ನಿಖಾರಣೆಯಾಗಲು ಅಸೂಯೆ ಪಡಬಾರದು, ನೀವು ಪರಸ್ಪರ ದ್ವೇಷಿಸಬಾರದು, ನೀವು ಪರಸ್ಪರ ಮುಖ ನೋಡದೆ ತಿರುಗಿ ನಡೆಯಬಾರದು. ಈ ಅಲ್ಲಾಹನ ದಾಸರೇ, ನೀವು ಪರಸ್ಪರ ಸಹೋದರರಂತೆ ಬಾಳಿರಿ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

-೪೨ -
عَنْ أَبِي هُرَيْرَةَ أَنَّ رَسُولَ اللَّهِ قَالَ: «إِنَّ الْعَبْدَ لَيَتَكَلُّمُ بِالْكَلِمَةِ، مَا يَتَبَيَّنُ مَا فِيهَا، يَهْوِي بِهَا فِي النَّارِ، أَبْعَدَ مَا بَيْنَ الْمَشْرِقِ وَالْمَغْرِبِ». رೋاهُ الْبُخَارِيُّ وَمُسْلِمٌ

42. ಅಬೂ ಹುರ್ಯಾರಃ(ಅಬ್ಯುರ್ಯಾರಃ)ರಿಂದ ವರದಿ: ಅಲ್ಲಾಹನ ರಸೂಲ್(ಸಂಪತ್ತಿ) ಹೇಳಿದರು: “ಖಂಡಿತವಾಗಿಯೂ ದಾಸನು ಒಂದು ಮಾತನ್ನು ಆಡುವನು. ತನ್ನ ಮಾತಿನಲ್ಲಿ ಏನಿದೆಯಂಬುದರ ಬಗ್ಗೆ (ಅದು ಸರಿಯೋ ತಪ್ಪೋ ಎಂಬುದರ ಬಗ್ಗೆ) ಅವನಿಗೆ ಪರಿವೆಯಿರುವುದಿಲ್ಲ. ಆ ಮಾತಿನ ಕಾರಣದಿಂದಾಗಿ ಪೂರ್ವ ಮತ್ತು ಪಶ್ಚಿಮದ ನಡುವೆಯಿರುವ

ಅಂತರಕ್ಕಿಂತಲೂ ಹೆಚ್ಚು ದೂರ ಅವನು ನರಕಾಗ್ನಿಯಲ್ಲಿ ಬೇಳುವನು.”
[ಅಲೋಬುಖಾರಿ ಮತ್ತು ಮುಸ್ಲಿಮ್]

- ೪೩ - عَنْ جَابِرٍ قَالَ: سَمِعْتُ النَّبِيَّ يَقُولُ: إِنَّ الشَّيْطَانَ قَدْ أَيْسَ أَنْ يَعْدِهُ الْمُصَلُّونَ فِي جَزِيرَةِ الْعَرَبِ، وَلَكِنْ فِي التَّحْرِيشِ بَيْنَهُمْ». رَوَاهُ مُسْلِمٌ

43. ಜಾಬಿರ್(رض)ರಿಂದ ವರದಿ: ಅವರು ಹೇಳುತ್ತಾರೆ:
ಪ್ರಮಾದಿ(رض)ರವರು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
“ಅರೇಬಿಯನ್ ಉಪದ್ವಿಪದಲ್ಲಿ ನಮಾರ್ಮು ಮಾಡುವವರು (ಮುಸ್ಲಿಮರು)
ತನ್ನನ್ನು ಆರಾಧಿಸುವರು ಎಂಬುದರ ಬಗ್ಗೆ ಶೈತಾನನು ನಿರಾಶನಾಗಿದ್ದಾನೆ.
ಆದರೆ ಅವರ ಮಥ್ಯ ವೈಮನಸ್ಯ (ಒಡಕು) ಮೂಡಿಸುವುದರ ಬಗ್ಗೆ (ಅವನು
ಆಷಾಘಾದಿಯಾಗಿದ್ದಾನೆ).” [ಮುಸ್ಲಿಮ್]

- ೪೪ - عَنْ أَبِي هُرَيْرَةَ عَنِ النَّبِيِّ قَالَ: «مَنْ لَا يَرْحَمُ لَا يُرْحَمُ». رَوَاهُ الْبُخَارِيُّ وَمُسْلِمٌ

44. ಅಭೂ ಹುರ್ರೆರಃ(رض)ರಿಂದ ವರದಿ: ಪ್ರಮಾದಿ(رض)ರಿಂದ:
ಅವರು ಹೇಳಿದರು: “ಯಾರು (ಇತರರ ಮೇಲೆ) ಕರುಣೆ
ತೋರುವುದಿಲ್ಲವೋ ಅವರ ಮೇಲೆಯೂ ಕರುಣೆ ತೋರಲ್ಪಡುವುದಿಲ್ಲ.”
[ಅಲೋಬುಖಾರಿ ಮತ್ತು ಮುಸ್ಲಿಮ್]

- ೪೫ عن حَوْلَةِ الْأَنْصَارِيَّةِ قَالَتْ: سَمِعْتُ النَّبِيَّ ﷺ يَقُولُ: «إِنَّ رِجَالًا يَتَحَوَّضُونَ فِي مَالِ اللَّهِ بِغَيْرِ حَقٍّ، فَلَهُمُ التَّارِيْخُ يَوْمَ الْقِيَامَةِ». رَوَاهُ الْبُخَارِيُّ

45. ಖೋಲಃ ಅಲ್ಲಾನ್‌ನ್ನಾರಿಯ್‌(ﷺ) ೧೦ದ ವರದಿ:

ಪ್ರವಾದಿ(ﷺ)ರವರು ಹೀಗೆ ಹೇಳುವುದಾಗಿ ನಾನು ಕೇಳಿದ್ದೇನೆಂ:
“ಎಂಡಿತವಾಗಿಯೂ ಅಲ್ಲಾಹನ ಸೌತ್ತಿನಲ್ಲಿ (ಶಾರ್ಫಜನಿಕ ಶಿಜಾನೆಯ ಹಣದಲ್ಲಿ) ಅನ್ಯಾಯವಾಗಿ ವೈವಹರಿಸು ವರರು ಯಾರೋ ಪುನರುತ್ಥಾನ ದಿನದಂದು ಅವರಿಗಿರುವುದು ನರಕಾಗ್ನಿ ಮಾತ್ರವಾಗಿದೆ.” [ಅಲ್ಲಾಬುಶಾರಿ]

- ೪೬ عن أَبْنِ عُمَرَ ﷺ أَنَّ رَسُولَ اللَّهِ ﷺ قَالَ: «مَا يَرَأُ الرَّجُلُ يَسْأَلُ حَتَّىٰ يَأْتِيَ يَوْمَ الْقِيَامَةِ وَلَيْسَ فِي وَجْهِهِ مُزْعَةٌ لَّهُمْ». رَوَاهُ مُسْلِمٌ

46. ಇಬ್ರಾಹಿಮುರ್(ﷺ)೧೦ದ ವರದಿ: ಅಲ್ಲಾಹನ ರಸೂಲ್(ﷺ)
ಹೇಳಿದರು: “ಒಬ್ಬ ವ್ಯಕ್ತಿ ಭಿಕ್ಷು ಬೇಡುತ್ತಲೇ ಇರುವನು, ಎಲ್ಲಿಯವರೆಗೆಂದರೆ ಪುನರುತ್ಥಾನ ದಿನದಂದು ಅವನ ಮುಖಿದಲ್ಲಿ ಒಂದು ಚೂರು ಮಾಂಸವೂ ಇಲ್ಲದ ಸ್ಥಿತಿಯಲ್ಲಿ ಅವನು ಬರುವ ತನಕ.” [ಮುಸ್ಲಿಮ್]

- ೪೭ عن أَبِي هُرَيْرَةَ ﷺ أَنَّ رَسُولَ اللَّهِ ﷺ قَالَ: «آيَةُ الْمُنَافِقِ ثَلَاثٌ، إِذَا حَدَّثَ كَذَبَ، وَإِذَا أُؤْتُمِنَ خَانَ، وَإِذَا وَعَدَ أَخْلَفَ». رَوَاهُ الْبُخَارِيُّ وَمُسْلِمٌ

47. ಅಬೂ ಹುರ್ಯಾರಃ(ﷺ)ರಿಂದ ವರದಿ: ಅಲ್ಲಾಹನ ರಸೂಲ್(ﷺ)
ಹೇಳಿದರು: “ಕರ್ಮವಿಶ್ವಾಸಿಯ ಚಿಹ್ನೆಗಳು ಮೂರು: ಮಾತನಾಡಿದರೆ ಸುಳ್ಳು
ಹೇಳುವುದು, ವಿಶ್ವಾಸವಿಡಲ್ಪಟ್ಟರೆ ವಂಚಿಸುವುದು ಮತ್ತು ವಾಗ್ದಾನ
ಮಾಡಿದರೆ ಉಲ್ಲಂಘಿಸುವುದು.” [ಅಲ್ಲಾಖುಖಾರಿ ಮತ್ತು ಮುಸ್ಲಿಮ್]

- 48 - عَنْ عَبْدِ اللَّهِ بْنِ مَسْعُودٍ قَالَ: قَالَ رَسُولُ اللَّهِ ﷺ :
«سِبَابُ الْمُسْلِمِ فُسُوقٌ وَقِتَالُهُ كُفْرٌ». رَوَاهُ الْبُخَارِيُّ وَمُسْلِمٌ

48. ಅಬ್ಯಾಲ್ಥಾಹ್ ಇಬ್ರಾಹಿಮ್ ಸೋಣಾದ್(ﷺ)ರಿಂದ: ಅವರು
ಹೇಳಿದರು: ಅಲ್ಲಾಹನ ರಸೂಲ್(ﷺ) ಹೇಳಿದರು: “ಮುಸ್ಲಿಮನನ್ನು
ತೆಗಳುವುದು ದುಷ್ಪಮಾರ್ಗ ಅವನೊಂದಿಗೆ ಯುದ್ಧ ಮಾಡುವುದು
ಅವಿಶ್ವಾಸವೂ ಆಗಿದೆ.” [ಅಲ್ಲಾಖುಖಾರಿ ಮತ್ತು ಮುಸ್ಲಿಮ್]

- 49 - عَنْ أَبِي سَعِيدٍ الْخُدْرِيِّ قَالَ: قَالَ النَّبِيُّ ﷺ : (لَا تَسْبُوا
أَصْحَাযِي، فَلَوْ أَنَّ أَحَدَكُمْ أَنْفَقَ مِثْلَ أُحْدِ ذَهَبًا مَا بَلَغَ مُدَّ أَحَدِهِمْ
وَلَا نَصِيفَةُ). رَوَاهُ الْبُخَارِيُّ وَمُسْلِمٌ

49. ಅಬೂ ಸತ್ರಾದ್ ಅಲ್ಲಾಖುದ್ರೀ(ﷺ)ರಿಂದ ವರದಿ: ಅವರು
ಹೇಳಿದರು: ಪ್ರವಾದಿ(ﷺ) ಹೇಳಿದರು: “ನೀವು ನನ್ನ ಸಹಾಬಾಗಳನ್ನು
ತೆಗಳಬಾರದು. ನಿಮ್ಮಲ್ಲೆಬಬ್ನು ಉಮದ್ ಪರವತದಷ್ಟು ಚಿನ್ನವನ್ನು ದಾನ
ಮಾಡಿದರೂ ಅವರಲ್ಲಿ (ಸಹಾಬಾಗಳಲ್ಲಿ) ಒಬ್ಬನು ಒಂದು ಬೋಗಸೆಯಷ್ಟು

ದಾನ ಮಾಡಿದ್ದಕ್ಕೆ ಅಥವಾ ಅದರ ಅರ್ಥಕ್ಕೆ ಅದು ತಲುಪಲಾರದು (ಸರಿಸಮವಾಗಲಾರದು).” [ಅಲೋಬುಖಾರಿ ಮತ್ತು ಮುಸ್ಲಿಮ್]

٥٠ - عَنِ الْبَرَاءِ بْنِ عَازِبٍ ﷺ قَالَ: قَالَ النَّبِيُّ ﷺ : «الْأَنْصَارُ لَا يُحِبُّهُمْ إِلَّا مُؤْمِنُ، وَلَا يُبْغِضُهُمْ إِلَّا مُنَافِقٌ، فَمَنْ أَحَبَّهُمْ أَحَبَّهُ اللَّهُ، وَمَنْ أَبْغَضَهُمْ أَبْغَضَهُ اللَّهُ». رَوَاهُ الْبُخَارِيُّ وَمُسْلِمٌ

50. ಅಲೋಬರಾಫ್ ಇಬ್ರೂಹಿಮ್ ಆರ್ಬಿಬ್ರೋ(للله)ರಿಂದ ವರದಿ: ಅವರು ಹೇಳುತ್ತಾರೆ: ಪ್ರವಾದಿ(ﷺ) ಹೇಳಿದರು: “ಅನ್ನರ್ಥಾಗಳನ್ನು ವಿಶ್ವಾಸಿಯ ಹೊರತು ಇನ್ನಾರೂ ಪ್ರೀತಿಸಲಾರರು ಮತ್ತು ಅವರನ್ನು ಕವಟಿಶ್ವಾಸಿಯ ಹೊರತು ಇನ್ನಾರೂ ದ್ವೇಷಿಸಲಾರರು. ಅವರನ್ನು ಪ್ರೀತಿಸುವವನನ್ನು ಅಲ್ಲಾಹು ಪ್ರೀತಿಸುವನು ಮತ್ತು ಅವರನ್ನು ದ್ವೇಷಿಸುವವನನ್ನು ಅಲ್ಲಾಹು ದ್ವೇಷಿಸುವನು.” [ಅಲೋಬುಖಾರಿ ಮತ್ತು ಮುಸ್ಲಿಮ್]

٥١ - عَنْ عَلَيٍّ بْنِ أَبِي طَالِبٍ ﷺ قَالَ: وَالَّذِي فَلَقَ الْحَبَّةَ وَبَرَأَ النَّسَمَةَ، إِنَّهُ لَعَاهَدَ النَّبِيُّ ﷺ إِلَيْ أَنْ لَا يُحِبِّنِي إِلَّا مُؤْمِنٌ وَلَا يُبْغِضَنِي إِلَّا مُنَافِقٌ. رَوَاهُ مُسْلِمٌ

51. ಅಲೀ ಇಬ್ರೂಹಿಮ್ ಆರ್ಬಿ ತಾಲಿಬ್(للله)ರಿಂದ ವರದಿ: ಅವರು ಹೇಳುತ್ತಾರೆ: “ಧಾನ್ಯವನ್ನು ಸೀಳಿದವನ ಮತ್ತು ಜೀವಜಾಲಗಳನ್ನು ಸೃಷ್ಟಿಸಿದವನ ಮೇಲಾಣ! ವಿಶ್ವಾಸಿಯಲ್ಲದ ಇನ್ನಾರೂ ನನ್ನನ್ನು ಪ್ರೀತಿಸಲಾರರು ಮತ್ತು ಕವಟಿಶ್ವಾಸಿಯಲ್ಲದ ಇನ್ನಾರೂ ನನ್ನನ್ನು

ದ್ವೇಷಿಸಲಾರರು ಎಂದು ಪ್ರವಾದಿ(ﷺ)ರವರು ನನಗೆ ಭರವಸೆ ನೀಡಿದ್ದಾರೆ.” [ಮುಸ್ಲಿಮ್]

- ٥٦ - عَنْ جُبَيْرِ بْنِ مُطْعِمٍ أَنَّهُ سَمِعَ النَّبِيَّ ﷺ يَقُولُ: «لَا يَدْخُلُ الْجَنَّةَ قَاطِطُ رَحِيمٍ». رَوَاهُ الْبُخَارِيُّ وَمُسْلِمٌ

52. ಜುಬೀರ್ ಇಬ್ರಾಹಿಂ ಮುತ್ತಾಜಿಮ್ (ರಿಂದ ವರದಿ: ಪ್ರವಾದಿ(ﷺ) ಹೀಗೆ ಹೇಳುವುದನ್ನು ಅವರು ಕೇಳಿದ್ದಾರೆ: “ರಕ್ತ ಸಂಬಂಧವನ್ನು ಕಡಿಯುವವನು ಸ್ವರ್ಗವನ್ನು ಪ್ರವೇಶಿಸಲಾರನು.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- ٥٣ - عَنْ حُذَيْفَةَ بْنِ الْيَمَانِ أَنَّهُ قَالَ: سَمِعْتُ رَسُولَ اللَّهِ ﷺ يَقُولُ: «لَا يَدْخُلُ الْجَنَّةَ نَمَامٌ». رَوَاهُ الْبُخَارِيُّ وَمُسْلِمٌ

53. ಹುದ್ಯಫ್ ಇಬ್ರಾಹಿಂ ಯಮಾನ್ (ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್ (ﷺ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಬಾಡಿಕೊರನು ಸ್ವರ್ಗವನ್ನು ಪ್ರವೇಶಿಸಲಾರನು.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- ٥٤ - عَنْ أَبِي هُرَيْرَةَ أَنَّ رَسُولَ اللَّهِ ﷺ قَالَ: «لَا يَدْخُلُ الْجَنَّةَ مَنْ لَا يَأْمُنُ حَارِهُ بِوَائِقَهُ». رَوَاهُ مُسْلِمٌ

54. ಅಬೂ ಹುರ್ಯಾರಃ(ﷺ)ರಿಂದ ವರದಿ: ಅಲ್ಲಾಹನ ರಸೂಲ್(ﷺ)
ಹೇಳಿದರು: “ಯಾರು ತನ್ನ ಕಿರುಕುಳದಿಂದ ತನ್ನ ನೆರೆಯವನಿಗೆ ಸುರಕ್ಷತೆ
ನೀಡುವುದಿಲ್ಲವೋ ಅವನು ಸ್ವರ್ಗವನ್ನು ಪಡೇಶಿಸಲಾರನು.” [ಮುಸ್ಲಿಮ್]

- ೫೫
عَنْ ابْنِ عُمَرَ قَالَ: قَالَ رَسُولُ اللَّهِ ﷺ : «مَا زَالَ جِبْرِيلُ
يُوصِينِي بِالْجَارِ حَتَّىٰ ظَنَّتُ أَنَّهُ سَيُورَثُهُ». رَوَاهُ الْبُخَارِيُّ وَمُسْلِمٌ

55. ಇಬ್ರಾಹಿಂ ಉಮರ್(ﷺ)ರಿಂದ ವರದಿ: ಅವರು ಹೇಳುತ್ತಾರೆ:
ಅಲ್ಲಾಹನ ರಸೂಲ್(ﷺ) ಹೇಳಿದರು: “ಜಿಬ್ರೀಲ್(ﷺ) ನನ್ನೊಂದಿಗೆ
ನೆರೆಯವರ ಬಗ್ಗೆ ಉಪದೇಶ ನೀಡುತ್ತಲೇ ಇದ್ದರು. ಎಲ್ಲಿಯವರೆಗೆಂದರೆ
ಅವರು ನೆರೆಯವನನ್ನು ನನ್ನ ಉತ್ತರಾಧಿಕಾರಿಯನ್ನಾಗಿ ಮಾಡುವರೋ
ಎಂದು ನಾನು ಭಾವಿಸುವ ತನಕ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- ೫೬
عَنْ جَابِرِ بْنِ عَبْدِ اللَّهِ الْأَنْصَارِيِّ قَالَ: لَعْنَ رَسُولِ اللَّهِ
آكِلَ الرَّبَّا وَمُوكِلُهُ وَكَاتِبُهُ وَشَاهِدِيهِ، وَقَالَ: «هُمْ سَوَاءٌ». رَوَاهُ مُسْلِمٌ

56. ಜಾಬಿರ್ ಇಬ್ರಾಹಿಂ ಅಜ್ಜಿಲ್ಲಾಹ್ ಅಲ್-ಅನ್ನಾರೀ(ﷺ)ರಿಂದ ವರದಿ:
ಅವರು ಹೇಳುತ್ತಾರೆ: “ಅಲ್ಲಾಹನ ರಸೂಲ್(ﷺ)ರವರು ಬಡ್ಡಿ
ತಿನ್ನುವವನನ್ನು, ಅದನ್ನು ತಿನ್ನಿಸುವವನನ್ನು, ಅದನ್ನು ಬರೆದಿಡುವವನನ್ನು
ಮತ್ತು ಅದಕ್ಕೆ ಸಾಕ್ಷಿ ನಿಲ್ಲುವ ಇಬ್ಬರನ್ನು ಶಪಿಸಿದ್ದಾರೆ. ಮತ್ತು ಅವರು
ಹೇಳಿದರು: ಅವರೆಲ್ಲರೂ (ಅದರಲ್ಲಿ) ಸಮಾನರು”. [ಮುಸ್ಲಿಮ್]

— ٥٧ —
عَنْ عَبْدِ اللَّهِ بْنِ عَبَّاسٍ قَالَ: لَعَنَ رَسُولِ اللَّهِ الْمُتَشَبِّهِينَ مِنَ الرِّجَالِ بِالنِّسَاءِ وَالْمُتَشَبِّهَاتِ مِنَ النِّسَاءِ بِالرِّجَالِ.
رَوَاهُ الْبَخَارِيُّ

57. ಅಬ್ಯೂಲ್‌ಹಾಫ್ ಇಬ್ರಾಹಿಮ್(ﷺ)ರಿಂದ ವರದಿ: ಅವರು ಹೇಳುತ್ತಾರೆ: “ಮಹಿಳೆಯರನ್ನ ಅನುಕರಿಸುವ ಪ್ರರೂಪರನ್ನ ಮತ್ತು ಪ್ರರೂಪರನ್ನ ಅನುಕರಿಸುವ ಮಹಿಳೆಯರನ್ನ ಅಲ್‌ಹಾಫನ ರಸೂಲ್(ﷺ)ರವರು ಶಪಿಸಿದ್ದಾರೆ.” [ಅಲ್‌ಬುವಾರಿ]

— ٥٨ —
عَنْ عَائِشَةَ وَعَبْدِ اللَّهِ بْنِ عَبَّاسٍ قَالَا: قَالَ رَسُولُ اللَّهِ : لَعْنَةُ اللَّهِ عَلَى الْيَهُودِ وَالنَّصَارَى اتَّخَذُوا قُبُورَ أَنْبِيائِهِمْ مَسَاجِدَ.
رَوَاهُ الْبَخَارِيُّ وَمُسْلِمٌ

58. ಆಯೀಶಾ(ﷺ)ರಿಂದ ಮತ್ತು ಅಬ್ಯೂಲ್‌ಹಾಫ್ ಇಬ್ರಾಹಿಮ್(ﷺ)ರಿಂದ ವರದಿ: ಅವರಿಭ್ಯರೂ ಹೇಳುತ್ತಾರೆ: ಅಲ್‌ಹಾಫನ ರಸೂಲ್(ﷺ)ರವರು ಹೇಳಿದರು: “ಯಾಹೋದರ ಮತ್ತು ಕೃಸ್ತರ ಮೇಲೆ ಅಲ್‌ಹಾಫನ ಶಾಪವಿರಲಿ. ಅವರು ತಮ್ಮ ಪ್ರಾಣಿಗಳ ಗೋರಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಂಡರು.” [ಅಲ್‌ಬುವಾರಿ ಮತ್ತು ಮಸ್ಸಿಮ್]

- ೫೯ عنْ عُمَرَ قَالَ: سَمِعْتُ النَّبِيَّ يَقُولُ: «لَا تُطْرُونِي كَمَا أَطْرَتِ النَّصَارَى ابْنَ مَرْيَمَ، فَإِنَّمَا أَنْ عَبْدُهُ، فَقُولُوا: عَبْدُ اللَّهِ وَرَسُولُهُ». رَوَاهُ الْبُخَارِيُّ

59. ಉಮರ್(رض) ೧೦೮ ವರದಿ: ಅವರು ಹೇಳುತ್ತಾರೆ:
ಪ್ರವಾದಿ(رض) ರವರು ಹಿಂದಿನ ಹೇಳುವದನ್ನು ನಾನು ಕೇಳಿದ್ದೇನೆ: “ಕ್ತೈಸ್ಟರು
ಮಯ್ಯಮರ ಮಗನನ್ನು (ಜ್ಞಾನಾ(رض) ರನ್ನು) ಅಮಿತವಾಗಿ ಹೊಗಳಿದಂತೆ
ನೀವು ನನ್ನನ್ನು ಅಮಿತವಾಗಿ ಹೊಗಳಬಾರದು. ಯಾಕೆಂದರೆ ನಾನು ಅವನ
(ಅಲ್ಲಾಹನ) ದಾಸ ಮಾತ್ರ. ಆದ್ದರಿಂದ ಅಲ್ಲಾಹನ ದಾಸ ಮತ್ತು ಅವನ
ಸಂದೇಶವಾಹಕ ಎಂದು ಹೇಳಿರು.” [ಅಲ್ಲಾಖಾರಿ]

- ೬೦ عنْ عَبْدِ اللَّهِ بْنِ مَسْعُودٍ أَنَّ رَسُولَ اللَّهِ قَالَ: «أَشَدُّ
النَّاسِ عَذَابًا يَوْمَ الْقِيَامَةِ الْمُصَوَّرُونَ». رَوَاهُ الْبُخَارِيُّ وَمُسْلِمٌ

60. ಅಭ್ಯಾಸಾರ್ಥಿ ಇಬ್ರಾಹಿಂ ಮಸ್ಖಾನ್(رض) ೧೦೮ ವರದಿ:
ಅಲ್ಲಾಹನ ರಸೂಲ್(رض) ಹೇಳಿದರು: “ಪ್ರನರುತ್ಥಾನ ದಿನದಂದು
ಅತಿಕರಣ ಶಿಕ್ಷೆಯಿರುವುದು ಚಿತ್ರ ರಚಿಸುವವರಿಗೆ.” [ಅಲ್ಲಾಖಾರಿ ಮತ್ತು
ಮುಹೀಮ್]

- ೬೧ عنْ بَعْضِ أَزْوَاجِ النَّبِيِّ عَنِ النَّبِيِّ قَالَ: «مَنْ أَتَى عَرَافَاً
فَسَأَلَهُ عَنْ شَيْءٍ لَمْ تُقْبَلْ لَهُ صَلَاةً أَرْبَعِينَ لَيْلَةً». رَوَاهُ مُسْلِمٌ

61. ಪ್ರವಾದಿ(ﷺ)ರವರ ಕೆಲವು ಪತ್ತಿಯರಿಂದ ವರದಿ:
 ಪ್ರವಾದಿ(ﷺ)ರಿಂದ: ಅವರು ಹೇಳಿದರು: “ಜ್ಯೋತಿಷ್ಯನ ಬಳಿಗೆ ಹೋಗಿ
 ಅವನಲ್ಲಿ ಯಾವುದಾದರೊಂದು ವಿಷಯದ ಬಗ್ಗೆ ಕೇಳುವವನ
 ನಮಾರ್ಪಿಸುವುದು ನಲ್ಲಿತ್ತು ರಾತ್ರಿಗಳ ಕಾಲ ಸ್ವೇಕರಿಸಲ್ಪಡುವುದಿಲ್ಲ.” [ಮುಸ್ಲಿಮ್]

- ೬೨ - عَنْ أَبِي عَامِرٍ أَوْ أَبِي مَالِكٍ الْأَشْعَرِيِّ قَالَ: سَمِعْتُ رَسُولَ اللَّهِ يَقُولُ: «لَيَكُونَنَّ مِنْ أُمَّتِي أَقْوَامٌ يَسْتَحْلُونَ الْحِرَّ وَالْخَرِيرَ وَالْخُمْرَ وَالْمَعَازِفَ». رَوَاهُ الْبُخَارِيُّ

62. ಅಬೂ ಆಮೀರ್ ಅಥವಾ ಅಧಿಕಾರಿ ಅಭೂತಾರ್ ಮಾಲಿಕ್
 ಅಲ್ಲಾಹ್ ಅರ್ರೀ(ﷺ)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ
 ರಸೂಲ್(ﷺ)ರವರು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
 “ವ್ಯಾಖ್ಯಾತ ಮತ್ತು ರೇಷ್ಮೆಯನ್ನು, ಹಾಗೂ ಮದ್ದ ಮತ್ತು ಸಂಗೀತವನ್ನು
 ಧರ್ಮಸಮೂಹಗೊಳಿಸುವ ಕೆಲವು ಜನರು ಖಂಡಿತವಾಗಿಯೂ ನನ್ನ
 ಸಮುದಾಯದಲ್ಲಿ ಉಂಟಾಗುವರು.” [ಅಲ್ಲಾಬುಖಾರಿ]

- ೬೩ - عَنْ أَبِي هُرَيْرَةَ قَالَ: قَالَ رَسُولُ اللَّهِ : «كَفَى بِالْمَرْءِ كَذِبًا أَنْ يُحَدِّثَ بِكُلِّ مَا سَمِعَ». رَوَاهُ مُسْلِمٌ

63. ಅಬೂ ಹುರೈರಃ(ﷺ)ರಿಂದ ವರದಿ: ಅವರು ಹೇಳುತ್ತಾರೆ:
 ಅಲ್ಲಾಹನ ರಸೂಲ್(ﷺ) ಹೇಳಿದರು: “ತಾನು ಆಲಿಖಿದ್ದೆಲ್ಲವನ್ನೂ

ಇನ್ನೊಬ್ಬರಿಗೆ ತಿಳಿಸುವುದು ಒಬ್ಬ ವ್ಯಕ್ತಿಗೆ ಸುಳ್ಳು ನುಡಿಯುವುದಾಗಿ ಸಾಕು.”
[ಮುಸ್ಲಿಮ್]

٦٤ - عَنْ عَبْدِ اللَّهِ بْنِ عُمَرَ بْنِ الْحَطَابِ عَنِ السَّيِّدِ قَالَ:
«مَنْ جَرَّ ثُوْبَهُ خُيَلَةً لَمْ يَنْظُرِ اللَّهُ إِلَيْهِ يَوْمَ الْقِيَامَةِ». رَوَاهُ الْبَخَارِيُّ
وَمُسْلِمٌ

64. ಅಬ್ದುಲ್ಲಾಹ್ ಇಬ್ರಾಹಿಂ ಉಮರ್ ಇಬ್ರಾಹಿಂ ಎತ್ತಾಬ್ (ಅಬ್ದುಲ್ಲಾಹ್)ರಿಂದ ವರದಿ: ಪ್ರವಾದಿ (ಅಬ್ದುಲ್ಲಾಹ್)ರಿಂದ: ಅವರು ಹೇಳಿದರು: “ಅಹಂಭಾವದಿಂದ ತನ್ನ ಉಡುಪನ್ಮೂಲ ಎಳೆದು ನಡೆಯುವವನ ಕಡೆಗೆ ಪುನರುತ್ಥಾನ ದಿನದಂದು ಅಲ್ಲಾಹು ನೋಡಲಾರನು.” [ಅಲ್ಲಾಹು ಹಾರಿ ಮತ್ತು ಮುಸ್ಲಿಮ್]

٦٥ - عَنْ أَبِي سَعِيدِ الْحُدْرِيِّ قَالَ: سَمِعْتُ رَسُولَ اللَّهِ يَقُولُ: «مَنْ رَأَى مِنْكُمُ الْمُنْكَرَ فَلْيُعْيِرْهُ بِيَدِهِ، فَإِنْ لَمْ يَسْتَطِعْ فِي لِسَانِهِ فَإِنْ لَمْ يَسْتَطِعْ فَبِقَلْبِهِ وَذَلِكَ أَضْعَفُ إِلِيمَانِ». رَوَاهُ مُسْلِمٌ

65. ಅಬ್ದೂ ಸರ್ಕಾರ್ ಅಲ್ಲಾಹು ದ್ವಿತೀಯ (ಅಬ್ದುಲ್ಲಾಹ್)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್ (ಅಬ್ದುಲ್ಲಾಹ್) ಹೀಗೆ ಹೇಳುವುದಾಗಿ ನಾನು ಕೇಳಿದ್ದೇನೆ: “ನಿಮ್ಮಲ್ಲಿ ಯಾರಾದರೂ ದುರಾಚಾರವನ್ನು ಕಂಡರೆ ಅವನು ಅದನ್ನು ತನ್ನ ಕೈಯಿಂದ ಬದಲಾಯಿಸಲಿ, ಅದು ಅವನಿಗೆ ಸಾಧ್ಯವಾಗದಿದ್ದರೆ ಅವನ ನಾಲಗೆಯಿಂದ (ಅಂದರೆ ಅದರ ವಿರುದ್ಧ ಢ್ಣಿಯೆತ್ತುವ ಮೂಲಕ),

ಅದೂ ಅವನಿಗೆ ಸಾಧ್ಯವಾಗದಿದ್ದರೆ ಅವನ ಹೃದಯದಿಂದ (ಅಂದರೆ ಹೃದಯದಲ್ಲಿ ಅದನ್ನು ಅಸಹ್ಯಪಡುವ ಮೂಲಕ) ಬದಲಾಯಿಸಲಿ. ಅದು (ಹೃದಯದಲ್ಲಿ ಅಸಹ್ಯಪಡುವುದು) ಅತಿದುಬ್ಬಲ ವಿಶ್ವಾಸವಾಗಿದೆ.”
[ಮುಸ್ಲಿಮ್]

٦٦ - عَنْ تَمِيمِ بْنِ أُويسِ الدَّارِيِّ أَنَّ النَّبِيَّ ﷺ قَالَ: «الَّذِينَ النَّصِيحَةُ». قُلْنَا: لِمَنْ؟ قَالَ: «لِلَّهِ وَلِرَسُولِهِ وَلِأَئِمَّةِ الْمُسْلِمِينَ وَعَامَّتِهِمْ». رَوَاهُ مُسْلِمٌ

66. ತಮೀಮ್ ಇಬ್ರಾಹಿಂ ಜೈಸ್ ಅದ್ವಾರೀ(ಇಂಜಿಲ್)ರಿಂದ ವರದಿ:
ಪ್ರವಾದಿ(ಇಂಜಿಲ್) ಹೇಳಿದರು: “ಧರ್ಮವು ನಿಷ್ಫಾಪಣ್ಯ ಹಿತಾಕಾಂಕ್ಷೆಯಾಗಿದೆ.”
ಸಹಾಬಾಗಳು ಕೇಳಿದರು: “ಯಾರಿಗೆ?” ಅವರು(ಇಂಜಿಲ್) ಹೇಳಿದರು:
“ಅಲ್ಲಾಹನಿಗೆ, ಅವನ ಗ್ರಂಥಕ್ಕೆ, ಅವನ ರಸೂಲಾಗೆ, ಮುಸ್ಲಿಮ್ ನಾಯಕರಿಗೆ
ಮತ್ತು ಮುಸ್ಲಿಮ್ ಜನಸಾಮಾನ್ಯರಿಗೆ.” [ಮುಸ್ಲಿಮ್]

٦٧ - عَنْ مَعْقِلِ بْنِ يَسَارٍ ﷺ قَالَ: سَمِعْتُ رَسُولَ اللَّهِ ﷺ يَقُولُ: «مَا مِنْ عَبْدٍ يَسْتَرْعِيهِ اللَّهُ رَعِيَّةً يَمُوتُ يَوْمَ يَمُوتُ وَهُوَ غَاشٌ لِرَعِيَّتِهِ إِلَّا حَرَمَ اللَّهُ عَلَيْهِ الْجَنَّةَ». رَوَاهُ الْبُخَارِيُّ وَمُسْلِمٌ

67. ಮಾತ್ರಾಕ್ತಲ್ ಇಬ್ರಾಹಿಂ ಯಸಾರ್(ಇಂಜಿಲ್)ರಿಂದ ವರದಿ: ಅವರು
ಹೇಳುತ್ತಾರೆ: ಅಲ್ಲಾಹನ ರಸೂಲ್(ಇಂಜಿಲ್)ರವರು ಹೀಗೆ ಹೇಳುವುದನ್ನು

ನಾನು ಕೇಳಿದ್ದೇನೆ: “ಯಾವುದೇ ಒಬ್ಬ ದಾಸನೂ ಇಲ್ಲ; ಅಲ್ಲಾಹು ಅವನಿಗೆ ಆಡಳಿತಾದಿಕಾರವನ್ನು ನೀಡಿ, ಅವನು ಮರಣಹೊಂದುವ ದಿನ ತನ್ನ ಪ್ರಚೆಗಳನ್ನು ವಂಚಿಸಿದ ಸ್ಥಿತಿಯಲ್ಲಿ ಮರಣಹೊಂದುವುದಾದರೆ ಅಲ್ಲಾಹು ಅವನಿಗೆ ಸ್ವರ್ಗವನ್ನು ನಿಷಿದ್ಧಗೊಳಿಸದೆ ಇರಲಾರನು.” [ಅಲೋಬುಹಾರಿ ಮತ್ತು ಮುಸ್ಲಿಮ್]

٦٨ - عَنْ أُمّ سَلَمَةَ ﷺ أَنَّ رَسُولَ اللَّهِ ﷺ قَالَ: «سَتَكُونُ أُمَرَاءُ فَتَعْرِفُونَ وَتُنْكِرُونَ، فَمَنْ عَرَفَ بِرِئَةً وَمَنْ أَنْكَرَ سَلِيمَ، وَلَكِنْ مَنْ رَضِيَ وَتَابَ». قَالُوا: أَفَلَا نُقَاتِلُهُمْ؟ قَالَ: «لَا، مَا صَلَوْا». رَوَاهُ مُسْلِمٌ

68. ಉಮ್ಮೆ ಸಲಮಾ(ಇಂದ್ರಿ)ರಿಂದ ವರದಿ: ಅಲ್ಲಾಹನ ರಸೂಲ್(ಸಂಪತ್ತಿ) ಹೇಳಿದರು: “ಆಡಳಿತಗಾರರು ಉಂಟಾಗುವರು. ಅವರ ಒಳತುಗಳನ್ನು ನೀವು ಇಷ್ಟಪಡುವಿರಿ ಮತ್ತು ಅವರ ಕೆಡುಕುಗಳನ್ನು ನೀವು ವಿರೋಧಿಸುವಿರಿ. ಯಾರು ಅವರ ಕೆಡುಕುಗಳನ್ನು ಅರಿತುಕೊಂಡು ಅದರಿಂದ ದೂರವಾಗುತ್ತಾನೋ ಅವನು ಆಕ್ಷೇಪಮಾಡುತ್ತನು. ಯಾರು ಅದನ್ನು (ಆ ಕೆಡುಕುಗಳನ್ನು) ವಿರೋಧಿಸುತ್ತಾನೋ ಅವನು ಸುರಕ್ಷಿತನು. ಆದರೆ ಯಾರು ಅದನ್ನು ತೃಪ್ತಿಪಟ್ಟು ಅವರನ್ನು ಅನುಸರಿಸುವನೋ ಅವನು ಶಿಕ್ಷಣನು.” ಸಹಾಬಾಗಳು ಕೇಳಿದರು: “ನಾವು ಅವರೊಂದಿಗೆ (ಆಡಳಿತಗಾರರೊಂದಿಗೆ) ಯುದ್ಧ ಮಾಡಬಹುದೇ?” ಅವರು(ಸಂಪತ್ತಿ) ಹೇಳಿದರು: “ಇಲ್ಲ, ಅವರು ನಮಾರ್ಬು ನಿರ್ವಹಿಸುತ್ತಿರುವ ತನಕ್.” [ಮುಸ್ಲಿಮ್]

٦٩ - عَنْ عُبَادَةَ بْنِ الصَّامِتِ قَالَ: بَأَيْعُنَا رَسُولُ اللَّهِ عَلَى السَّمْعِ وَالظَّاعِةِ فِي مَنْشَطِنَا وَمُكَرَّهِنَا، وَعُسْرِنَا وَيُسِرِنَا، وَأَثْرَرِهِنَا، وَأَنْ لَا نُنَازِعَ الْأَمْرَ أَهْلَهُ، قَالَ: إِلَّا أَنْ تَرَوْا كُفُرًا بِوَاحِدًا عِنْدَكُمْ مِنَ اللَّهِ فِيهِ بُرْهَانٌ». رَوَاهُ الْبُخَارِيُّ وَمُسْلِمٌ

69. ಉಬಾದ್ ಇಬ್ರಾಹಿಮ್ (رض) ರಿಂದ ವರದಿ: ಅವರು ಹೇಳುತ್ತಾರೆ: ನಾವು ಅಲ್ಲಾಹನ ರಸೂಲ್ (ﷺ) ರಿಗೆ ಬೃಂತಾ (ಪ್ರತಿಜ್ಞೆ) ಮಾಡಿದ್ದೇವೆ. (ಬೃಂತಾ ಶರತ್ತುಗಳು ಹೀಗಿದ್ದವು:) ನಾವು ಚಟುವಟಿಕೆಯಲ್ಲಿರುವಾಗಲೂ ದಣಿವಾಗಿರುವಾಗಲೂ, ಕಷ್ಟದಲ್ಲಿರುವಾಗಲೂ ಸುಖದಲ್ಲಿರುವಾಗಲೂ, ನಮ್ಮನ್ನು ಬಿಟ್ಟು ಬೇರೊಬ್ಬನಿಗೆ ಆದ್ಯತೆ ನೀಡಲಾದರೂ, ಆಡಳಿತಗಾರನ ಆಜ್ಞೆಗಳನ್ನು ಕೇಳುತ್ತೇವೆ ಮತ್ತು ಆಜ್ಞಾಪಾಲನೆ ಮಾಡುತ್ತೇವೆ ಹಾಗೂ ಆಡಳಿತದ ವಿಷಯದಲ್ಲಿ ಆಡಳಿತಗಾರರೊಂದಿಗೆ ತಕ್ಷ ಮಾಡುವುದಿಲ್ಲ. ಅವರು (ﷺ) ಹೇಳಿದರು: “ಆದರೆ (ಇವೆಲ್ಲವನ್ನೂ ಮಾಡಬೇಕಾದುದು) ನಿಮ್ಮ ಬಳ ಅಲ್ಲಾಹನ ವಶಿಯ ಪುರಾವೆಯಿರುವಂತಹ ಸ್ವಷ್ಟ ಅವಿಶ್ವಾಸವನ್ನು ನೀವು ಅವರಲ್ಲಿ (ಆಡಳಿತಗಾರರಲ್ಲಿ) ಕಾಣಿದ್ದರೆ ಮಾತ್ರ.” [ಅಲ್-ಬುಹಾರಿ ಮತ್ತು ಮಸ್ಲಿಮ್]

٧٠ - عَنْ أَبِي هُرَيْرَةَ قَالَ: قَالَ رَسُولُ اللَّهِ : «إِنَّ اللَّهَ لَا يَنْظُرُ إِلَيْ صُورِكُمْ وَأَمْوَالِكُمْ وَلَكِنْ يَنْظُرُ إِلَيْ قُلُوبِكُمْ وَأَعْمَالِكُمْ». رَوَاهُ مُسْلِمٌ

70. ಅಬೂ ಹೃಂಗಾರಿ(رض)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ﷺ) ಹೇಳಿದರು: “ಖಂಡಿತವಾಗಿಯೂ ಅಲ್ಲಾಹು ನಿಮ್ಮ ರೂಪದೆಡೆಗೋ ಅಥವಾ ನಿಮ್ಮ ಸಂಪತ್ತಿನೆಡೆಗೋ ನೋಡುವುದಿಲ್ಲ. ಆದರೆ ಅವನು ನೋಡುವುದು ನಿಮ್ಮ ಜ್ಯಾದಯದೆಂದೆಗೆ ಮತ್ತು ನಿಮ್ಮ ಕರ್ಮದೆಂದೆಗೆ.” [ಮುಸ್ಲಿಮ್]

- ٧١
عَنْ جَرِيرِ بْنِ عَبْدِ اللَّهِ عَنِ التَّبِيِّ قَالَ: «أَمَّا إِنَّكُمْ سَتَرَوْنَ رَبَّكُمْ كَمَا تَرَوْنَ هَذَا الْقَمَرَ, لَا تُضَامُونَ فِي رُؤْيَتِهِ». رَوَاهُ الْبُخَارِيُّ وَمُسْلِمٌ

71. ಜರಿರ್ ಇಬ್ರಾಹಿಂ ಅಬ್ದುಲ್ಲಾಹಿ(رض)ರಿಂದ ವರದಿ:
ಪ್ರವಾದಿ(ﷺ)ರಿಂದ: ಅವರು ಹೇಳಿದರು: “ಖಂಡಿತವಾಗಿಯೂ ಈ ಚಂದ್ರನನ್ನು ನೀವು ನೋಡುವಂತೆ (ಪರಲೋಕದಲ್ಲಿ) ನೀವು ಅಲ್ಲಾಹನನ್ನು ನೋಡುವಿರಿ. ಅವನನ್ನು ನೋಡುವುದರಲ್ಲಿ ನಿಮಗೆ ಯಾವುದೇ ಹಾನಿಯೂ ಉಂಟಾಗದು.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- ٧٢
عَنْ عَبْدِ اللَّهِ بْنِ عَمْرِو بْنِ الْعَاصِ قَالَ: سَمِعْتُ رَسُولَ اللَّهِ يَقُولُ: «كَتَبَ اللَّهُ مَقَادِيرَ الْخَلَائِقِ قَبْلَ أَنْ يَخْلُقَ السَّمَاوَاتِ وَالْأَرْضَ بِخَمْسِينَ أَلْفِ سَنَةً». رَوَاهُ مُسْلِمٌ

72. ಅಬ್ಯೂಲ್‌ಲ್ಯಾಹ್ ಇಬ್ರೈನ್ ಅಮ್ರ್ ಇಬ್ಯೂಲ್ ಆಸ್ (ಅಂತಿಮ) ರಿಂದ ವರದಿ:
ಅವರು ಹೇಳುತ್ತಾರೆ: ಅಲ್‌ಲ್ಯಾಹನ ರಸೂಲ್ (ಅಂತಿಮ) ರವರು ಹೀಗೆ
ಹೇಳುವುದನ್ನು ನಾನು ಕೇಳಿದ್ದೇನೆ: “ಅಕಾಶಗಳನ್ನು ಮತ್ತು ಭೂಮಿಯನ್ನು
ಸೃಷ್ಟಿಸುವುದಕ್ಕೆ ಐವತ್ತು ಸಾವಿರ ವರ್ಷಗಳ ಮೊದಲೇ ಅಲ್‌ಲ್ಯಾಹು ಸೃಷ್ಟಿಗಳ
ವಿಧಿ ನಿರ್ಣಯಗಳನ್ನು ಲಿಖಿತಗೊಳಿಸಿದ್ದಾನೆ.” [ಮುಸ್ಲಿಮ್]

73. - عَنْ أَيِّ هُرَيْرَةَ قَالَ: قَالَ رَسُولُ اللَّهِ ﷺ : «مَنْ يُرِدُ اللَّهُ بِهِ خَيْرًا يُصِبْ مِنْهُ». رَوَاهُ الْبُخَارِيُّ

73. ಅಬ್ಯೂ ಹುರ್ರೆರಃ (ಅಂತಿಮ) ರಿಂದ ವರದಿ: ಅವರು ಹೇಳುತ್ತಾರೆ:
ಅಲ್‌ಲ್ಯಾಹನ ರಸೂಲ್ (ಅಂತಿಮ) ಹೇಳಿದರು: “ಅಲ್‌ಲ್ಯಾಹು ಯಾರಲ್ಲಿ ಒಳಿತನ್ನು
ಉದ್ದೇಶಿಸುತ್ತಾನೋ ಅವನಿಗೆ ಅವನು (ಅಲ್‌ಲ್ಯಾಹು) ಕಷ್ಟಗಳು ಬಾಧಿಸುವಂತೆ
ಮಾಡುತ್ತಾನೆ.” [ಅಲ್-ಬುಖಾರಿ]

74. - عَنْ أَيِّ هُرَيْرَةَ وَأَبِي سَعِيدٍ أَنَّ رَسُولَ اللَّهِ ﷺ قَالَ: «مَا يُصِيبُ الْمُسْلِمَ مِنْ نَصَبٍ وَلَا وَصَبٍ وَلَا هَمٌ وَلَا حَرَنٌ وَلَا أَذْيٌ وَلَا غَمٌ حَتَّى الشَّوْكَةَ يُشَاكِهَا إِلَّا كَفَرَ اللَّهُ بِهَا مِنْ حَطَايَاهُ». رَوَاهُ الْبُخَارِيُّ وَمُسْلِمٌ

74. ಅಬ್ಯೂ ಹುರ್ರೆರಃ (ಅಂತಿಮ) ರಿಂದ ಮತ್ತು ಅಬ್ಯೂ ಸಞ್ಜದ್ (ಅಂತಿಮ) ರಿಂದ
ವರದಿ: ಅಲ್‌ಲ್ಯಾಹನ ರಸೂಲ್ (ಅಂತಿಮ) ಹೇಳಿದರು: “ಮುಸ್ಲಿಮನಿಗೆ ಯಾವುದೇ

ದಣೆವಾಗಲಿ, ಕಾಯಿಲೆಯಾಗಲಿ, ದು:ಖವಾಗಲಿ, ಬೇಸರವಾಗಲಿ, ಗಾಯವಾಗಲಿ, ನೋವಾಗಲಿ, ಎಲ್ಲಿಯವರೆಗೆಂದರೆ ಒಂದು ಮುಳ್ಳು ಚುಚ್ಚುವುದಾಗಲಿ ಉಂಟಾಗದು; ಅಲ್ಲಾಹು ಅದಕ್ಕೆ ಬದಲಿಯಾಗಿ ಅವನ ಕೆಲವು ಪಾಪಗಳನ್ನು ಅಳಿಸಿಬಿಡದೆ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- 75 - عَنْ أَبِي هُرَيْرَةَ عَنِ النَّبِيِّ قَالَ: «لَا يُلْدَغُ الْمُؤْمِنُ مِنْ جُحْرٍ وَاحِدٍ مَرَّتَيْنِ». رَوَاهُ الْبُخَارِيُّ وَمُسْلِمٌ

75. ಅಬೂ ಮುರ್ಯುರಃ(ﷺ) (ಒಂದು ವರದಿ): ಪ್ರವಾದಿ(ﷺ) (ಒಂದು): ಅವರು ಹೇಳಿದರು: “ವಿಶ್ವಾಸಿಯು ಒಂದೇ ಬಿಲದಿಂದ ಎರಡು ಬಾರಿ ಕಚ್ಚಿಸಿಕೊಳ್ಳಲಾರನು.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- 76 - عَنْ أُمِّ الْمُؤْمِنِينَ عَائِشَةَ عَنِ النَّبِيِّ قَالَ: «إِنَّ الرَّفْقَ لَا يَكُونُ فِي شَيْءٍ إِلَّا زَانَهُ وَلَا يُنْزَعُ مِنْ شَيْءٍ إِلَّا شَانَهُ». رَوَاهُ مُسْلِمٌ

76. ಉಮ್ಮೆಲ್ಲೂ ಮುಖ್ಯಾಮಿನೀನ್ (ವಿಶ್ವಾಸಿಗಳ ಮಾತೆ) ಅಯಿಶಾ(ﷺ) (ಒಂದು ವರದಿ): ಪ್ರವಾದಿ(ﷺ) (ಒಂದು): ಅವರು ಹೇಳಿದರು: “ಎಂಡಿತವಾಗಿಯೂ ಸೌಮ್ಯತೆಯು ಯಾವುದೇ ವಿಷಯದಲ್ಲಿದ್ದರೂ ಅದು ಅದನ್ನು (ಆ ವಿಷಯವನ್ನು) ಅಲಂಕಾರಗೊಳಿಸದೆ ಬಿಡಲಾರದು ಮತ್ತು ಸೌಮ್ಯತೆಯನ್ನು ಯಾವುದೇ ವಿಷಯದಿಂದ ನಿವಾರಿಸಲಾದರೂ ಅದು ಅದನ್ನು (ಆ ವಿಷಯವನ್ನು) ದೋಷಯುಕ್ತಗೊಳಿಸದೆ ಬಿಡಲಾರದು.” [ಮುಸ್ಲಿಮ್]

-77 عَنْ عَائِشَةَ عَنِ النَّبِيِّ قَالَ: «إِنَّ اللَّهَ رَفِيقٌ يُحِبُّ الرِّفْقَ، وَيُعِطي عَلَى الرِّفْقِ مَا لَا يُعِطي عَلَى الْعُنْفِ، وَمَا لَا يُعِطي عَلَى مَا سَوَاهُ». رَوَاهُ مُسْلِمٌ

77. ಆಯಿಶಾ(رض)ರಿಂದ ವರದಿ: ಪ್ರವಾದಿ(رض)ರಿಂದ: ಅವರು ಹೇಳಿದರು: “ಎಂಡಿತವಾಗಿಯೂ ಅಲ್ಲಾಹು ಸೌಮ್ಯನು ಮತ್ತು ಸೌಮ್ಯತೆಯನ್ನು ಇಷ್ಟಪಡುತ್ತಾನೆ. ಅವನು ಒರಟುತನಕ್ಕೆ ನೀಡದ್ದನ್ನು ಸೌಮ್ಯತೆಗೆ ನೀಡುತ್ತಾನೆ. ಸೌಮ್ಯತೆಯ ಹೊರತು ಬೇರೆ ಯಾವುದಕ್ಕೂ ನೀಡದ್ದನ್ನು ಅವನು ಸೌಮ್ಯತೆಗೆ ನೀಡುತ್ತಾನೆ.” [ಮುಸ್ಲಿಮ್]

-78 عَنْ أَبِي هُرَيْرَةَ عَنِ الثَّبِيِّ قَالَ: «إِنَّ اللَّهَ تَحَاوَرَ عَنْ أُمَّتِي مَا حَدَّثَتْ بِهِ أَنْفُسَهَا مَا لَمْ تَعْمَلْ أَوْ تَتَكَلَّمْ». رَوَاهُ الْبُخَارِيُّ وَمُسْلِمٌ

78. ಅಬೂ ಹುರೈರಃ(رض)ರಿಂದ ವರದಿ: ಪ್ರವಾದಿ(رض)ರಿಂದ: ಅವರು ಹೇಳಿದರು: “ಅಲ್ಲಾಹು ನನ್ನ ಸಮುದಾಯದವರಿಗೆ, ಅವರ ಮನದಲ್ಲಿ ಮೂಡುವ ದುರ್ವಿಚಾರಗಳನ್ನು, ಅವರು ಅದನ್ನು ಕಾಯ್ದರೂಪಕ್ಕಿಳಿಸುವುದಾಗಲಿ ಮಾತನಾಡುವುದಾಗಲಿ ಮಾಡದಿರುವ ತನಕ ಅವಗಣೆಸುತ್ತಾನೆ.” [ಅಲೊಬುಖಾರಿ ಮತ್ತು ಮುಸ್ಲಿಮ್]

- 79

عَنْ عُمَرِ بْنِ الْعَاصِ ﷺ أَنَّهُ سَمِعَ رَسُولَ اللَّهِ ﷺ يَقُولُ: «إِذَا حَكَمَ الْحَاكِمُ فَاجْتَهَدَ ثُمَّ أَصَابَ فَلَهُ أَجْرٌ، وَإِذَا حَكَمَ فَاجْتَهَدَ ثُمَّ أَخْطَأَ فَلَهُ أَجْرٌ». رَوَاهُ الْبُخَارِيُّ وَمُسْلِمٌ

79. ಅಮ್ರ್ ಇಬ್ನುಲ್ ಆಸ್(ﷺ)ರಿಂದ ವರದಿ: ಅಲ್ಲಾಹನ ರಸೂಲ್(ﷺ)ರವರು ಹೀಗೆ ಹೇಳುವುದನ್ನು ಅವರು ಕೇಳಿದ್ದಾರೆ: “ಒಬ್ಬ ತೀಪ್ರೇಗಾರನು (ಕುರ್ಬಾನ್ ಮತ್ತು ಸುನ್ನತ್ ಪ್ರಕಾರ) ತೀಪ್ರೇ ನೀಡಲು ಬಹಳ ಪರಿಶ್ರಮಪಟ್ಟಿ ತೀಪ್ರೇ ನೀಡಿದಾಗ, ಅವನ ತೀಪ್ರೇ ಸರಿಯಾಗಿದ್ದರೆ ಅವನಿಗೆ ಎರಡು ಪ್ರತಿಫಲಗಳಿವೆ. ಅವನು (ಕುರ್ಬಾನ್ ಮತ್ತು ಸುನ್ನತ್ ಪ್ರಕಾರ) ತೀಪ್ರೇ ನೀಡಲು ಬಹಳ ಪರಿಶ್ರಮಪಟ್ಟಿ ತೀಪ್ರೇ ನೀಡಿದಾಗ, ಅವನ ತೀಪ್ರೇ ತಪ್ಪಾದರೆ ಅವನಿಗೆ ಒಂದು ಪ್ರತಿಫಲವಿದೆ.” [ಅಲ್ಲಾಖಾರಿ ಮತ್ತು ಮುಸ್ಲಿಮ್]

- 80

عَنْ أَبِي هُرَيْرَةَ ﷺ عَنِ النَّبِيِّ ﷺ قَالَ: «إِنَّ الدِّينَ يُسْرٌ، وَلَنْ يُشَادُ الدِّينُ أَحَدٌ إِلَّا غَلَبَهُ، فَسَدِّدُوا وَقَارِبُوا وَأَبْشِرُوا وَاسْتَعِينُوا بِالْعُدُوَّةِ وَالرَّوْحَةِ وَشَيْءٍ مِّنَ الدُّجْنَةِ». رَوَاهُ الْبُخَارِيُّ

80. ಅಬ್ರೂ ಹುರ್ಬೈರಃ(ﷺ)ರಿಂದ ವರದಿ: ಪ್ರವಾದಿ(ﷺ)ರಿಂದ: ಅವರು ಹೇಳಿದರು: “ಲಿಂಡಿತವಾಗಿಯೂ ಧರ್ಮವು ಸರಳವಾಗಿದೆ. ಧರ್ಮವನ್ನು ಯಾರೂ ಕರಿಣಗೊಳಿಸಲಾರರು (ತಮ್ಮ ಮೇಲೆ ವಿಪರೀತ ಹೋರೆ ಹೋರಿಸಲಾರರು) ಅದು (ಧರ್ಮ) ಅವರ ಮೇಲೆ ಮೇಲುಗ್ರಹಿಸಿದೆ. ಆದ್ದರಿಂದ (ಧರ್ಮದ ವಿಷಯದಲ್ಲಿ) ಸರಿಯಾದುದನ್ನು ಅರಿಸಿ,

(ಧರ್ಮಕ್ಕೆ) ಹತ್ತಿರವಾಗಿರಿ, ಶುಭವಾರ್ತೆಯನ್ನು ಪಡೆಯಿರ ಮತ್ತು ಬೆಳಗ್ಗೆ ಹಾಗೂ ಸಂಚೆ ಮತ್ತು ರಾತ್ರಿಯ ಅಂತ್ಯ ಸಮಯಗಳಲ್ಲಿ ಆರಾಧನೆ ಮಾಡುತ್ತಾ ಶಕ್ತಿಯನ್ನು ಪಡೆದುಕೊಳ್ಳಿರಿ.” [ಅಲ್-ಬುಖಾರಿ]

-೪೧ - عَنْ أَنَّسٍ ﷺ عَنِ النَّبِيِّ ﷺ أَنَّهُ قَالَ: «يَسِّرُوا وَلَا تُعَسِّرُوا
وَبَشِّرُوا وَلَا تُنَفِّرُوا». رَوَاهُ الْبُخَارِيُّ وَمُسْلِمٌ

81. ಅನಸ್(ﷺ)ರಿಂದ ವರದಿ: ಪ್ರವಾದಿ(ﷺ)ರಿಂದ: ಅವರು ಹೇಳಿದರು: “(ಜನರಿಗೆ) ಸುಲಭಗೊಳಿಸಿರಿ, ಕಷ್ಟಗೊಳಿಸಬೇಡಿ, ಶುಭವಾರ್ತೆ ತಿಳಿಸಿರಿ, ಭಯಪಡಿಸಬೇಡಿ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

-೪೨ - عَنْ عَبْدِ اللَّهِ بْنِ مَسْعُودٍ ﷺ قَالَ: قَالَ رَسُولُ اللَّهِ ﷺ :
«هَلَكَ الْمُتَنَطَّعُونَ». قَالَهَا ثَلَاثًا. رَوَاهُ مُسْلِمٌ

82. ಅಬ್ದುಲ್ಲಾಹ್ ಇಬ್ರಾಹಿಂ ಮಸ್ಫೂರ್(ﷺ)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ﷺ) ಹೇಳಿದರು: “ಅತಿರೇಕಿಗಳು ನಾಶವಾದರು.” ಅವರು ಇದನ್ನು ಮೂರು ಬಾರಿ ಹೇಳಿದರು.
[ಮುಸ್ಲಿಮ್]

-೪೩ - عَنْ أَبِي هُرَيْرَةَ ﷺ عَنِ النَّبِيِّ ﷺ قَالَ: «دَعُونِي مَا تَرَكْتُكُمْ،
إِنَّمَا هَلَكَ مَنْ كَانَ قَبْلَكُمْ بِسُؤَالِهِمْ وَأَخْتِلَافِهِمْ عَلَى أَنْبِيَا إِلَهِمْ، فَإِذَا

نَهِيْتُكُمْ عَنْ شَيْءٍ فَاجْتَنِبُوهُ، وَإِذَا أَمْرْتُكُمْ بِأَمْرٍ فَأَتُوا مِنْهُ مَا
اسْتَطِعْتُمْ». رَوَاهُ الْبُخَارِيُّ وَمُسْلِمٌ

83. ಅಬೂ ಹುರ್ಯಾರಃ(ﷺ) 010 ದ ವರದಿ: ಪ್ರವಾದಿ(ﷺ) 010 ದ:
ಅವರು ಹೇಳಿದರು: “ನಾನು ನಿಮ್ಮನ್ನು ಬಿಟ್ಟಬಿಡುವವರೆಗೆ ನೀವು ನನ್ನನ್ನು
ಬಿಟ್ಟಬಿಡಿ, (ಅಂದರೆ ನಾನು ನಿಮಗೆ ಏನು ಹೇಳುತ್ತೇನೆ ಅದನ್ನಷ್ಟೇ
ಮಾಡಿ). ನಿಮಗಿಂತ ಮುಂಚಿನವರು ನಾಶವಾದದ್ದು ಅವರ
ಪ್ರವಾದಿಗಳೊಂದಿಗೆ ಅವರು ಕೇಳಿದ ಪ್ರಶ್ನೆಗಳಿಂದ ಮತ್ತು ಅವರು ತಾಳಿದ
ಭಿನ್ನಾಭಿಪ್ರಾಯಗಳಿಂದ ಮಾತ್ರವಾಗಿದೆ. ಆದ್ದರಿಂದ ನಾನು ನಿಮಗೆ ಒಂದು
ವಿಷಯವನ್ನು ವಿರೋಧಿಸಿದರೆ ಅದರಿಂದ ದೂರ ಸರಿಯಿರಿ. ನಾನು ನಿಮಗೆ
ಒಂದು ವಿಷಯವನ್ನು ಆದೇಶಿಸಿದರೆ ನಿಮಗೆ ಸಾಧ್ಯವಾದಪ್ಪು ಅದನ್ನು
ನಿರ್ವಹಿಸಲು ಪ್ರಯತ್ನಿಸಿರಿ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- 84 - عَنْ أَبِي هُرَيْرَةَ ﷺ أَنَّ رَسُولَ اللَّهِ ﷺ قَالَ: «الدُّنْيَا سِجْنٌ
الْمُؤْمِنِ وَجَنَّةُ الْكَافِرِ». رَوَاهُ مُسْلِمٌ

84. ಅಬೂ ಹುರ್ಯಾರಃ(ﷺ) 010 ದ ವರದಿ: ಅಲ್-ಲಾಹಣ ರಸೂಲ್(ﷺ)
ಹೇಳಿದರು: “ಇಹಲೋಕವು ವಿಶ್ವಾಸಿಗೆ ಸರೆಮನೆ ಮತ್ತು ಅವಿಶ್ವಾಸಿಗೆ
ಷ್ಟಗೆ.” [ಮುಸ್ಲಿಮ್]

- 85 - عَنْ أَبِي هُرَيْرَةَ ﷺ أَنَّ رَسُولَ اللَّهِ ﷺ قَالَ: «حُجَّتِ النَّارِ
بِالشَّهَوَاتِ وَحُجَّتِ الْجَنَّةِ بِالْمَكَارِهِ». رَوَاهُ الْبُخَارِيُّ وَمُسْلِمٌ

85. ಅಬೂ ಹುರ್ಯಾರಃ(ಅಬ್ರು)ರಿಂದ ವರದಿ: ಅಲ್ಲಾಹನ ರಸೂಲ್(ಸಂಖ್ಯೆ)ಹೇಳಿದರು: “ಮನಸ್ಸು ಆಸೆಪಡುವ ವಸ್ತುಗಳಿಂದ ಸರಕಾಗ್ನಿಯನ್ನು ಮರೆಮಾಡಲಾಗಿದೆ ಮತ್ತು ಮನಸ್ಸು ದ್ವೇಷಿಸುವ ವಸ್ತುಗಳಿಂದ ಸ್ವರ್ಗವನ್ನು ಮರೆಮಾಡಲಾಗಿದೆ.” [ಅಲ್ಲಾಬುಖಾರಿ ಮತ್ತು ಮುಸ್ಲಿಮ್]

-೪೬ - عَنِ الْأَعْزَرِ الْمُرْزِنِيِّ قَالَ: قَالَ رَسُولُ اللَّهِ ﷺ : «يَا أَيُّهَا النَّاسُ تُوبُوا إِلَى اللَّهِ، فَإِنِّي أَتُوْبُ فِي الْيَوْمِ إِلَيْهِ مِائَةً مَرَّةً». رَوَاهُ مُسْلِمٌ

86. ಅಲ್ಲಾಬಾರ್ಥರ್ಯಾ ಅಲ್ಲಾಮುರ್ಯನೀ(ಅಬ್ರು)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಸಂಖ್ಯೆ) ಹೇಳಿದರು: “ಈ ಜನರೇ, ಅಲ್ಲಾಹನ ಕಡೆಗೆ ಪಶ್ಚಾತ್ತಾಪಪಟ್ಟಿ ಮರಳಿ. ಯಾಕೆಂದರೆ ನಾನು ದಿನದಲ್ಲಿ ನೂರು ಬಾರಿ ಅವನೆಡೆಗೆ ಪಶ್ಚಾತ್ತಾಪಪಟ್ಟಿ ಮರಳುತ್ತೇನೆ.” [ಮುಸ್ಲಿಮ್]

-೪೭ - عَنْ أَبِي هُرَيْرَةَ ﷺ قَالَ: قَالَ رَسُولُ اللَّهِ ﷺ : «وَالَّذِي نَفْسِي بِيَدِهِ، لَوْلَمْ تُذْنِبُوا لَذَهَبَ اللَّهُ بِكُمْ، وَلَجَاءَ بِقَوْمٍ يُذْنِبُونَ فَيَسْتَغْفِرُونَ اللَّهَ فَيَغْفِرُ لَهُمْ». رَوَاهُ مُسْلِمٌ

87. ಅಬೂ ಹುರ್ಯಾರಃ(ಅಬ್ರು)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಸಂಖ್ಯೆ) ಹೇಳಿದರು: “ನನ್ನ ಆಶ್ಚರ್ಯ ಯಾರ ಕ್ಷಯಲ್ಲಿದೆಯೋ ಅವನ ಮೇಲಾಣ, ನೀವು ಪಾಪ ಮಾಡಿರುತ್ತಿದ್ದರೆ ಅಲ್ಲಾಹು ನಿಮ್ಮನ್ನು ಅಲಿಸಿ, ಪಾಪ ಮಾಡುವ ಮತ್ತು ಅವರು ತಕ್ಷಣ

ಪಾಪಮುಕ್ತಿ ಬೇಡಿದಾಗ ಅಲ್ಲಾಹು ಪಾಪಮುಕ್ತಿ ನೀಡುವಂತಹ ಒಂದು ಜನತೆಯನ್ನು ತರುತ್ತಿದ್ದನು.” [ಮುಹ್ಮಟೀಮ್]

- ۸۸ - عَنْ شَدَّادِ بْنِ أَوْسٍ عَنِ التَّبَّيِّ قَالَ : «سَيِّدُ الْإِسْتِغْفَارِ أَنْ تَقُولَ : اللَّهُمَّ أَنْتَ رَبِّي لَا إِلَهَ إِلَّا أَنْتَ، خَلَقْتَنِي أَنَا عَبْدُكَ، وَأَنَا عَلَىٰ عَهْدِكَ وَوَعْدِكَ مَا اسْتَطَعْتُ، أَعُوذُ بِكَ مِنْ شَرِّ مَا صَنَعْتُ، أَبُوءُ لَكَ بِنِعْمَتِكَ عَلَيَّ، وَأَبُوءُ لَكَ بِذَنْبِي، فَاغْفِرْ لِي، فَإِنَّهُ لَا يَغْفِرُ الذُّنُوبَ إِلَّا أَنْتَ» . رَوَاهُ الْبَحَارِيُّ

88. ಶದ್ದಾದ್ ಇಬ್ರಾಹಿಮ್ (رض) 100: ಪ್ರವಾದಿ (رض) 100: ಅವರು ಹೇಳಿದರು: “ಪಾಪಮುಕ್ತಿ ಬೇಡುವ ಪ್ರಾರ್ಥನೆಗಳ ನಾಯಕ ಸಾಫದಲ್ಲಿರುವ ಪ್ರಾರ್ಥನೆಯು ಹೀಗಿದೆ: ಅಲ್ಲಾಹುಮ್ಮ ಅನ್ನ ರಖ್ಮೀ ಲಾ ಇಲಾಹ ಇಲ್ಲಾ ಅನ್ನ. ಏಲಕ್ತಾತನೀ ಅನ ಅಭ್ಯಾಸ, ವಅನ ಅಲಾ ಅಹ್ಲಾಕ ವವಶಾದಿಕ ಮಸ್ತತಶಾತು. ಅಣಾದು ಬಿಕ ಮಿನ್ ಶರ್ತಿ ಮಾ ಸನಾತು. ಅಬೂಲು ಲಕ ಬಿ ನಿಶ್ಚಯತಿಕ ಅಲಯ್ಯ. ವಅಭೂಲು ಲಕ ಬಿ ದಮ್ಮೀ. ಘಾಫಿರ್ ಲೀ. ಘಣನ್ಯಹೂ ಲಾ ಯಗ್ಫಿರು ದ್ವನೂಬ ಇಲ್ಲಾ ಅನ್ನ. (ಓ ಅಲ್ಲಾಹ್, ನೀನು ನನ್ನ ರಖ್ಮ. ನಿನ್ನ ಹೊರತು ಬೇರೆ ಸತ್ಯ ಆರಾಧ್ಯರಿಲ್ಲ. ನೀನು ನನ್ನನ್ನು ಸೃಷ್ಟಿಸಿರುವೆ. ನಾನು ನಿನ್ನ ದಾಸ. ನಿನ್ನ ಕರಾರು ಮತ್ತು ವಾಗ್ದಾನವನ್ನು ನಾನು ಸಾಧ್ಯವಾದಪ್ಪು ಪಾಲಿಸುತ್ತಿದ್ದೇನೆ. ನಾನು ಎಗಿದ ಕೆಡುಪುಗಳಿಂದ ನಾನು ನಿನ್ನೊಂದಿಗೆ ರಕ್ಷಿ ಬೇಡುತ್ತಿದ್ದೇನೆ. ನನ್ನ ಮೇಲೆ ನೀನು ಸುರಿಸಿದ ಅನುಗ್ರಹಗಳಿಗೆ ನಾನು ಆಭಾರಿಯಾಗಿದ್ದೇನೆ. ನಾನು ಮಾಡಿದ ಪಾಪಗಳಿಗಾಗಿ ನಾನು ನಿನಗೆ ಶರಣಾಗುತ್ತಿದ್ದೇನೆ. ಆದ್ದರಿಂದ ನನಗೆ

ಪಾಪಮುಕ್ತಿ ನೀಡು. ನಿನ್ನ ಮೋರತು ಪಾಪಗಳನ್ನು ಕ್ಷಮಿಸುವವರಾರೂ ಇಲ್ಲ.” [ಅಲ್ಲಾಬುಖಾರಿ]

- ೪೯ - عَنْ أَبِي هُرَيْرَةَ أَنَّ رَسُولَ اللَّهِ قَالَ: «إِلَهٌ أَشَدُ فَرَحًا بِتَوْبَةِ أَحَدِكُمْ مِنْ أَحَدِكُمْ بِضَالَّتِهِ إِذَا وَجَدَهَا». رَوَاهُ مُسْلِمٌ

89. ಅಬೂ ಹುರ್ಯಾರಿ (رض) ರಿಂದ ವರದಿ: ಅಲ್ಲಾಹನ ರಸೂಲ್ (ﷺ) ಹೇಳಿದರು: “ನಿಮ್ಮಲೈಭಿನ್ನನು ಕಳೆದು ಮೋದ ತನ್ನ ವಸ್ತುವನ್ನು ಕಂಡಾಗ ಎಷ್ಟು ಸಂತೋಷ ಪಡುತ್ತಾನೋ ಅದಕ್ಕಿಂತಲೂ ಹೆಚ್ಚು ನಿಮ್ಮಲೈಭಿನ್ನನು ಮಾಡುವ ತೊಬಾ (ಪಶ್ಚಾತ್ತಾಪ)ದಿಂದ ಅಲ್ಲಾಹು ಸಂತೋಷಪಡುತ್ತಾನೆ.” [ಮುಸ್ಲಿಮ್]

- ೫೦ - عَنْ أَبِي هُرَيْرَةَ أَنَّ رَسُولَ اللَّهِ قَالَ: «مَنْ تَابَ قَبْلَ أَنْ تَطْلُعَ الشَّمْسُ مِنْ مَغْرِبِهَا تَابَ اللَّهُ عَلَيْهِ». رَوَاهُ مُسْلِمٌ

90. ಅಬೂ ಹುರ್ಯಾರಿ (رض) ರಿಂದ ವರದಿ: ಅಲ್ಲಾಹನ ರಸೂಲ್ (ﷺ) ಹೇಳಿದರು: “ಸೂರ್ಯ ಪಶ್ಚಿಮ ದಿಕ್ಕಿನಿಂದ ಉದಯವಾಗುವುದಕ್ಕೆ ಮೋದಲು ಪಶ್ಚಾತ್ತಾಪಪಡುವವನ ಪಶ್ಚಾತ್ತಾಪವನ್ನು ಅಲ್ಲಾಹು ಸ್ವೀಕರಿಸುತ್ತಾನೆ.” [ಮುಸ್ಲಿಮ್]

-٩١ - عَنِ النَّوَّايسِ بْنِ سَمْعَانَ الْأَنْصَارِيِّ ﷺ قَالَ: سَأَلْتُ رَسُولَ اللَّهِ ﷺ عَنِ الْبِرِّ وَالْإِثْمِ فَقَالَ: «الْبِرُّ حُسْنُ الْخُلُقِ وَالْإِثْمُ مَا حَاكَ فِي صَدْرِكَ، وَكَرِهْتَ أَنْ يَظْلِعَ عَلَيْهِ النَّاسُ». رَوَاهُ مُسْلِمٌ

91. ಅನ್ವಾಸ್ ಇಬ್ರಾಹಿಮ್ ಸಮ್ರಾಂನ್ ಅಲ್‌ಅನ್ನಾರೀ(ﷺ)ರಿಂದ ವರದಿ: ನಾನು ಅಲ್ಲಾಹನ ರಸೂಲ್(ﷺ)ರೊಂದಿಗೆ ಸದ್ಗುಣ ಮತ್ತು ಪಾಪದ ಬಗ್ಗೆ ವಿಚಾರಿಸಿದಾಗ ಅವರು ಹೇಳಿದರು: “ಸದ್ಗುಣವೆಂದರೆ ಉತ್ತಮ ಸ್ವಭಾವ. ಪಾಪ ಎಂದರೆ ನಿನ್ನ ಷ್ಯಾದಯದಲ್ಲಿ ತುರಿಕೆಯನ್ನುಂಟು ಮಾಡುವಂತಹ್ಯಾದಾರಿಗಳು. ಜನರು ಅದರ ಬಗ್ಗೆ ಅರಿಯುವುದನ್ನು ನೀನು ಅಂತಹ್ಯಾದಾರಿಗಳನ್ನು ಅಂದಿಸುವುದುವೇ.” [ಮುಸ್ಲಿಮ್]

-٩٢ - عَنْ أَبِي ذَرٍ الْغِفارِيِّ ﷺ قَالَ: قَالَ النَّبِيُّ ﷺ : «لَا تَحْقِرَنَّ مِنَ الْمُعْرُوفِ شَيْئًا وَلَا أَنْ تُلْقِي أَحَادِيقَ بِوْجِهٍ طَلْقٍ». رَوَاهُ مُسْلِمٌ

92. ಅಬೂ ದರ್ರ್ ಅಲ್‌ಗಿಫಾರೀ(ﷺ)ರಿಂದ ವರದಿ: ಅವರು ಹೇಳುತ್ತಾರೆ: ಪ್ರವಾದಿ(ﷺ) ಹೇಳಿದರು: “ನೀನು ಸದಾಚಾರದ ಪ್ರಕ್ರಿಯಾವುದನ್ನೂ ಯಾವತ್ತೂ ಕೀಳಾಗಿ ಕಾಣಬಾರದು. ಅದು ಮುಗುಳ್ಳಗೆಯ ಮುಖದೊಂದಿಗೆ ನಿನ್ನ ಸಹೋದರನನ್ನು ಎದುರುಗೊಳ್ಳುವುದಾದರೂ ಸರಿ.” [ಮುಸ್ಲಿಮ್]

— ٩٣ — عَنْ أَنَسِ رَضِيَ اللَّهُ تَعَالَى عَنْهُ أَنَّهُ قَالَ: «مَا مِنْ مُسْلِمٍ يَغْرِسُ عَرْسًا أَوْ يَزْرَعُ زَرْعًا فَيَأْكُلُ مِنْهُ طَيْرٌ أَوْ إِنْسَانٌ أَوْ بَهِيمَةٌ إِلَّا كَانَ لَهُ بِهِ صَدَقَةٌ». رَوَاهُ الْبُخَارِيُّ وَمُسْلِمٌ

93. ಅನಸ್(رضي الله عنه)ರಿಂದ ವರದಿ: ಪ್ರವಾದಿ(رضي الله عنه)ರಿಂದ: ಅವರು ಹೇಳಿದರು: “ಒಂದು ಗಿಡವನ್ನು ನೆಡುವ ಅಥವಾ ಒಂದು ಕೃಷಿಯನ್ನು ಮಾಡುವ ಯಾವುದೇ ಒಬ್ಬ ಮುಸ್ಲಿಮನಿಗೆ, ಅವನು ನೆಟ್ಟು ಗಿಡ ಅಥವಾ ಕೃಷಿಯಿಂದ ಹಕ್ಕಿ ಅಥವಾ ಮನುಷ್ಯ ಅಥವಾ ಪ್ರಾಣಿ ಏನನ್ನಾದರೂ ತಿನ್ನಪುದಾದರೆ, ಅವನಿಗೆ ಅದರ ಮೂಲಕ ಒಂದು ದಾನಧರ್ಮ ಮಾಡಿದ ಪುಣ್ಯವಿರದೇ ಇರಲಾರದು.” [ಅಲ್ಬಾಖಾರಿ ಮತ್ತು ಮಸ್ಲಿಮ್]

— ٩٤ — عَنْ أَبِي الدَّرْدَاءِ رَضِيَ اللَّهُ تَعَالَى عَنْهُ قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «مَا مِنْ مُسْلِمٍ يَدْعُو لِأَخِيهِ بِإِظْهَرِ الْغَيْبِ إِلَّا قَالَ الْمَلَكُ: وَلَكَ بِمِثْلِهِ». رَوَاهُ مُسْلِمٌ

94. ಅಬ್ಯ ದ್ವಾದಶ(رضي الله عنه)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ(رضي الله عنه) ಹೇಳಿದರು: “ಒಬ್ಬ ಮುಸ್ಲಿಮನು ತನ್ನ ಸಹೋದರನ ಅನುಪಸ್ಥಿತಿಯಲ್ಲಿ ಅವನಿಗಾಗಿ ಪ್ರಾರ್ಥಿಸುವುದಾದರೆ, ‘ನಿನಗೂ ಅದರಂತಿರುವುದು ಸಿಗಲ್’ ಎಂದು ಮಲಕ್ ಹೇಳಿದೆ ಇರಲಾರದು.” [ಮಸ್ಲಿಮ್]

— ٩٥ — عَنْ أَبِي هُرَيْرَةَ أَنَّ رَسُولَ اللَّهِ قَالَ: إِنَّ اللَّهَ يَقُولُ يَوْمَ الْقِيَامَةِ: أَيْنَ الْمُتَحَابُونَ بِجَلَالِي، الْيَوْمَ أَظْلَمُهُمْ فِي ظِلِّيْ يَوْمَ لَا ظِلَّ إِلَّا ظِلِّيْ». رَوَاهُ مُسْلِمٌ

95. ಅಬೂ ಹುರೈರಃ(ಅಷ್ಟು)ರಿಂದ ವರದಿ: ಅಲ್ಲಾಹನ ರಸೂಲ್(ಅಷ್ಟು)ಹೇಳಿದರು: “ಪುನರುತ್ಥಾನ ದಿನದಂದು ಅಲ್ಲಾಹು ಹೇಳುವನು: ನನ್ನ ಮಹಾಮಹಿಮೆಗಾಗಿ ಪರಸ್ಪರ ಪ್ರೀತಿಸುತ್ತಿದ್ದವರು ಎಲ್ಲಿದ್ದಾರೆ? ನನ್ನ ನೆರಳಿನ ಹೊರತು ಇನ್ನಾವುದೇ ನೆರಳು ಇಲ್ಲದ ಈ ದಿನದಂದು ನಾನು ಅವರಿಗೆ ನನ್ನ ನೆರಳನ್ನು ನೀಡುವೆನು.” [ಮುಸ್ಲಿಮ್]

— ٩٦ — عَنْ أَبِي هُرَيْرَةَ أَنَّ رَسُولَ اللَّهِ قَالَ: «لَا تَدْخُلُوا الْجَنَّةَ حَتَّى تُؤْمِنُوا، وَلَا تُؤْمِنُوا حَتَّى تَحَبُّوا، أَوْلَـا أَدْلُكُمْ عَلَى شَيْءٍ إِذَا فَعَلْتُمُوهُ تَحَابَبْتُمْ؟ أَفْشُوا السَّلَامَ بَيْنَكُمْ». رَوَاهُ مُسْلِمٌ

96. ಅಬೂ ಹುರೈರಃ(ಅಷ್ಟು)ರಿಂದ ವರದಿ: ಅಲ್ಲಾಹನ ರಸೂಲ್(ಅಷ್ಟು)ಹೇಳಿದರು: “ನೀವು ವಿಶ್ವಾಸವಿಡುವ ತನಕ ನೀವು ಸರ್ಗಸವನ್ನು ಪ್ರಮೇಶಿಸಲಾರಿ. ನೀವು ಪರಸ್ಪರ ಪ್ರೀತಿಸುವ ತನಕ ನೀವು ವಿಶ್ವಾಸವಿಡಲಾರಿ. ನೀವು ಅದನ್ನು ಮಾಡಿದರೆ ಪರಸ್ಪರ ಪ್ರೀತಿಸುವವರಾಗುವಂತಹ ಒಂದು ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ? ನಿಮ್ಮ ಮಧ್ಯ ಸಲಾಹ್ ಹೇಳುವುದನ್ನು ವ್ಯಾಪಕಗೊಳಿಸಿರಿ.” [ಮುಸ್ಲಿಮ್]

- ೭ - عَنْ أَبْنِ عُمَرَ أَنَّ رَسُولَ اللَّهِ قَالَ: «الْمُسْلِمُ مَنْ سَلِمَ الْمُسْلِمُونَ مِنْ لِسَانِهِ وَيَدِهِ وَالْمُهَاجِرُ مَنْ هَجَرَ مَا نَهَى اللَّهُ عَنْهُ». رَوَاهُ الْبُخَارِيُّ

97. ಇಬ್ರಾಹಿಮುರ್ (رض) ೧೦ದ ವರದಿ: ಅಲ್ಲಾಹನ ರಸೂಲ್ (صل) ಹೇಳಿದರು: “ಯಾರ ನಾಲಗೆಯಿಂದ ಮತ್ತು ಕೈಯಿಂದ ಇತರ ಮುಸ್ಲಿಮರು ಸುರಕ್ಷಿತರೋ ಅವನೇ (ನಿಜವಾದ) ಮುಸ್ಲಿಮ್. ಅಲ್ಲಾಹು ವಿರೋಧಿಸಿದ ವಿಷಯಗಳನ್ನು ತ್ಯಜಿಸುವವನೇ (ನಿಜವಾದ) ಮಹಾಜರ್.” [ಅಲ್ಲಾಖಾಬಾರಿ]

- ೭ - عَنْ أَبْنِ عُمَرَ أَنَّ رَسُولَ اللَّهِ قَالَ: «الْمُسْلِمُ أَحَدُ الْمُسْلِمِ، لَا يَظْلِمُهُ وَلَا يُسْلِمُهُ، مَنْ كَانَ فِي حَاجَةٍ أَخِيهِ كَانَ اللَّهُ فِي حَاجَتِهِ، وَمَنْ فَرَّجَ عَنْ مُسْلِمٍ كُرْبَةً فَرَّجَ اللَّهُ عَنْهُ بِهَا كُرْبَةً مِنْ كُرْبَ يَوْمِ الْقِيَامَةِ، وَمَنْ سَرَّ مُسْلِمًا سَرَّهُ اللَّهُ يَوْمَ الْقِيَامَةِ». رَوَاهُ الْبُخَارِيُّ وَمُسْلِمٌ

98. ಇಬ್ರಾಹಿಮುರ್ (رض) ೧೦ದ ವರದಿ: ಅಲ್ಲಾಹನ ರಸೂಲ್ (صل) ಹೇಳಿದರು: “ಒಬ್ಬ ಮುಸ್ಲಿಮ್ ಇನ್ನೊಬ್ಬ ಮುಸ್ಲಿಮನ ಸಹೋದರ. ಅವನು ಅವನಿಗೆ ಅನ್ಯಾಯ ಮಾಡಲಾರ. ಅವನನ್ನು (ಅನ್ಯಾಯ ಮಾಡುವವನ ಕ್ಷೇಗೆ) ಒಟ್ಟಿಸಲಾರ. ಯಾರು ತನ್ನ ಸಹೋದರನ ಅಗತ್ಯವನ್ನು ಪೂರ್ಣಸುತ್ತಾನೋ ಅವನ ಅಗತ್ಯವನ್ನು ಅಲ್ಲಾಹು ಪೂರ್ಣಸುವನು. ಯಾರು ಮುಸ್ಲಿಮನನ್ನು ಒಂದು ಕಷ್ಟದಿಂದ ಪಾರು ಮಾಡುತ್ತಾನೋ ಅದರ

ಕಾರಣದಿಂದಾಗಿ ಅಲ್ಲಾಹು ಅವನನ್ನು ಪುನರುತ್ಥಾನ ದಿನದ ಕಷ್ಟಗಳಲ್ಲಿ ಸೇರಿದ ಒಂದು ಕಷ್ಟದಿಂದ ಪಾರು ಮಾಡುವನು. ಯಾರು ಒಬ್ಬ ಮುಸ್ಲಿಮನ ನ್ಯಾನತೆಯನ್ನು ಮರೆಮಾಡುತ್ತಾನೋ ಅವನ ನ್ಯಾನತೆಯನ್ನು ಪುನರುತ್ಥಾನ ದಿನದಂದು ಅಲ್ಲಾಹು ಮರೆಮಾಡುವನು.” [ಅಲ್ಲಾಹು ಮತ್ತು ಮುಸ್ಲಿಮ್‌]

- ೭೭ -
عَنْ أَبِي مُوسَىٰ قَالَ: قَالَ رَسُولُ اللَّهِ ﷺ : «الْمُؤْمِنُ لِلْمُؤْمِنِ كَالْبُنْيَانِ يُشُدُّ بَعْضُهُ بَعْضًا». رَوَاهُ الْبُخَارِيُّ وَمُسْلِمٌ

99. ಅಬೂ ಮೂಸಾ(ಖ)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಖ) ಹೇಳಿದರು: “ಒಬ್ಬ ಮುಸ್ಲಿಮನು ಇನ್ನೊಬ್ಬ ಮುಸ್ಲಿಮನಿಗೆ ಪರಸ್ಪರ ಇಟ್ಟಿಗೆಗಳನ್ನು ಬಿಗಿಯಾಗಿ ಹಿಡಿದುಕೊಂಡಿರುವ ಒಂದು ಕಷ್ಟದಂತೆ.” [ಅಲ್ಲಾಹು ಮತ್ತು ಮುಸ್ಲಿಮ್‌]

- ೧೦೦ -
عَنِ التَّعْمَانِ بْنِ بَشِيرٍ ﷺ قَالَ: قَالَ رَسُولُ اللَّهِ ﷺ : «تَرَى الْمُؤْمِنِينَ فِي تَرَاحِمِهِمْ وَتَوَادِهِمْ وَتَعَاطِفِهِمْ كَمِثْلِ الْجَسَدِ، إِذَا اشْتَكَ عُضُواً تَدَاعَى لَهُ سَائِرُ جَسَدِهِ بِالسَّهْرِ وَالْحُمَّى». رَوَاهُ الْبُخَارِيُّ وَمُسْلِمٌ

100. ಅನ್ನುಎಂಬಾನ್ ಇಬ್ನ್ ಬಶೀರ್(ಖ)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಖ) ಹೇಳಿದರು: “ಪರಸ್ಪರ ಕರುಣೆ ತೋರುವುದರಲ್ಲಿ, ಪರಸ್ಪರ ಶ್ರೀತಿಸುವುದರಲ್ಲಿ ಮತ್ತು ಪರಸ್ಪರ ಅನುಕಂಪ ತೋರುವುದರಲ್ಲಿ ನೀನು ವಿಶ್ವಾಸಿಗಳನ್ನು ಒಂದು ದೇಹದಂತೆ ಕಾಣುವೆ.

ಅದರ (ದೇಹದ) ಒಂದು ಅಂಗವು ಕಾಯಿಲೆ ಬಿದ್ದು ಮೊರೆಯಿಟ್ಟರೆ, ಸಂಪೂರ್ಣ ದೇಹವು ನಿದ್ದಗೆಡುವುದರೊಂದಿಗೆ ಮತ್ತು ಜ್ಞರದೊಂದಿಗೆ ಅದನ್ನು ಹಂಚಿಕೊಳ್ಳುತ್ತದೆ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

١٠١ - عَنْ أَبِي هُرَيْرَةَ أَنَّ رَسُولَ اللَّهِ قَالَ: «حَقُّ الْمُسْلِمِ عَلَى الْمُسْلِمِ خَمْسٌ: رَدُّ السَّلَامِ وَعِيَادَةُ الْمَرِيضِ وَاتِّبَاعُ الْجَنَائِرِ وَإِجَابَةُ الدَّعْوَةِ وَتَشْمِيمُ الْعَاطِسِ». رَوَاهُ الْبُخَارِيُّ وَمُسْلِمٌ

101. ಅಬೂ ಹುರ್ಯಾರಿ (رض) (100) ವರದಿ: ಅಲ್-ಲಾಹಾನ ರಸೂಲ್ (صل) ಹೇಳಿದರು: “ಒಬ್ಬ ಮುಸ್ಲಿಮನಿಗೆ ಇನ್ನೊಬ್ಬ ಮುಸ್ಲಿಮನ ಮೇಲೆ ಇದು ಹಕ್ಕಾಗಳಿವೆ: ಸಲಾಹ್ ಹೇಳಿದರೆ ಅದಕ್ಕೆ ಉತ್ತರಿಸುವುದು, ರೋಗಿಯಾದರೆ ಸಂದರ್ಶಿಸುವುದು, ಮೃತಪಟ್ಟರೆ ಮೃತದೇಹ ಹಿಂಬಾಲಿಸುವುದು, ಆಮಂತ್ರಣ ನೀಡಿದರೆ ಅದಕ್ಕೆ ಉತ್ತರಿಸುವುದು ಮತ್ತು ಶೀನಿದ ಬಳಿಕ ಅಲ್-ಹಂದುಲಿಲ್-ಲಾಹ್ ಹೇಳಿದರೆ ಯಹ್-ಮುಕಲ್-ಲಾಹ್ ಎನ್ನುವುದು.” [ಅಲ್-ಬುಖಾರಿ ಮತ್ತು ಮುಸ್ಲಿಮ್]

١٠٢ - عَنْ أَبِي هُرَيْرَةَ أَنَّ رَسُولَ اللَّهِ قَالَ: «السَّاعِي عَلَى الْأَرْمَلَةِ وَالْمُسْكِينِ كَالْمُجَاهِدِ فِي سَبِيلِ اللَّهِ - وَأَحْسِبُهُ قَالَ - وَكَالْقَائِمِ الَّذِي لَا يَفْتَرُ وَالصَّائِمِ الَّذِي لَا يُفْطِرُ». رَوَاهُ الْبُخَارِيُّ وَمُسْلِمٌ

102. ಅಬೂ ಹುರ್ಯಾರಿ (رض) (100) ವರದಿ: ಅಲ್-ಲಾಹಾನ ರಸೂಲ್ (صل) ಹೇಳಿದರು: “ಎಧವೆ ಮತ್ತು ದರಿದ್ರರಾಗಿ

ಪರಿಶ್ರಮಿಸುವವನು ಅಲ್ಲಾಹನ ಮಾರ್ಗದಲ್ಲಿ ಯಥ್ವ ಮಾಡುವವನಿಗೆ ಸಮಾನ.” (ಅಥವಾ ಅವರು ಹೀಗೆ ಹೇಳಿರಬಹುದು): “ಬಿಡುವಿಲ್ಲದ ನಿರಂತರ ನಮಾರ್ಮು ನಿರ್ವಹಿಸುವವನಿಗೆ ಮತ್ತು ಪಾರಣೆ ಮಾಡದೆ ನಿರಂತರ ಉಪವಾಸ ಆಚರಿಸುವವನಿಗೆ ಸಮಾನ.” [ಅಲೋಬುಖಾರಿ ಮತ್ತು ಮುಸ್ಲಿಮ್]

١٠٣ - عَنْ أَنَسِ اللَّهُ عَنِ النَّبِيِّ قَالَ: «مَنْ أَحَبَّ أَنْ يُبَسَّطَ لَهُ فِي رِزْقِهِ وَيُنْسَأَ لَهُ فِي أَثْرِهِ فَلَيُصِلْ رَحْمَةً». رَوَاهُ الْبُخَارِيُّ وَمُسْلِمٌ

103. ಅನನ್ಸ್(ಅಂತಿಮ)ರಿಂದ ವರದಿ: ಪ್ರವಾದಿ(ಅಂತಿಮ)ರಿಂದ: ಅವರು ಹೇಳಿದರು: “ತನ್ನ ಅನ್ನಾರ್ಥಾರದಲ್ಲಿ ವೃತ್ತಾಲ್ಯತೆಯಂಟಾಗಲು ಮತ್ತು ತನ್ನ ಆಯುಷ್ಯದಲ್ಲಿ ವಿಸ್ತರಣೆಯಂಟಾಗಲು ಇಷ್ಟಪಡುವವನು ಕುಟುಂಬ ಸಂಬಂಧವನ್ನು ಜೋಡಿಸಲಿ.” [ಅಲೋಬುಖಾರಿ ಮತ್ತು ಮುಸ್ಲಿಮ್]

١٠٤ - عَنْ ابْنِ عُمَرَ اللَّهُ أَنَّ رَسُولَ اللَّهِ قَالَ: «أَبْرُرُ الْبَرِّ أَنْ يَصِلَ الرُّجُلُ وَدَأْبِيهِ». رَوَاهُ مُسْلِمٌ

104. ಇಬ್ರಾಹಿಂ ಲಿಮರ್(ಅಂತಿಮ)ರಿಂದ ವರದಿ: ಅಲ್ಲಾಹನ ರಸೂಲ್(ಅಂತಿಮ)ಹೇಳಿದರು: “ಪುಣ್ಯ ಕಾರ್ಯಗಳಲ್ಲೇ ಅತಿದೊಡ್ಡ ಪುಣ್ಯಕಾರ್ಯವು ಒಬ್ಬ ವೃಕ್ಷ ತನ್ನ ತಂದೆಯ ಪ್ರೀತಿಯನ್ನು ಜೋಡಿಸುವುದು (ಅಂದರೆ ತಂದೆ ಪ್ರೀತಿಸಿದ ವೃಕ್ಷಗಳನ್ನು ಪ್ರೀತಿಸುವುದು).” [ಮುಸ್ಲಿಮ್]

١٠٥ - عَنْ عَبْدِ اللَّهِ بْنِ عَمْرٍو رَسُولُ اللَّهِ قَالَ: «الدُّنْيَا مَتَاعٌ وَخَيْرٌ مَنَاعَ الدُّنْيَا الْمَرْأَةُ الصَّالِحَةُ». رَوَاهُ مُسْلِمٌ

105. ಅಬ್ದುಲ್ಲಾಹ್ ಇಬ್ರಾಹಿಮ್(ರಿಂದ) ವರದಿ: ಅಲ್ಲಾಹನ ರಸೂಲ್(ಸಂಖ್ಯೆ) ಹೇಳಿದರು: “ಇಹಲೋಕವು ಒಂದು ಸುಖಿಸಾಮಗ್ರಿ. ಇಹಲೋಕದ ಸುಖಿಸಾಮಗ್ರಿಗಳ ಪೈಕಿ ಅತ್ಯುತ್ತಮವಾದುದು ಸಾತ್ವಿಕ ಮಹಿಳೆ.” [ಮುಸ್ಲಿಮ್]

١٠٦ - عَنْ أَبِي هُرَيْرَةَ عَنِ النَّبِيِّ قَالَ: «تُنكحُ الْمَرْأَةُ لِأَرْبَعٍ : لِمَالِهَا وَلِحَسِيبِهَا وَلِجَمَالِهَا وَلِدِينِهَا، فَاظْفَرْ بِذَاتِ الدِّينِ، تَرِبْتْ يَدَاكَ». رَوَاهُ الْبُخَارِيُّ وَمُسْلِمٌ

106. ಅಬೂ ಹೃಡ್(ಸಂಖ್ಯೆ) ವರದಿ: ಪ್ರವಾದಿ(ಸಂಖ್ಯೆ) ಅವರು ಹೇಳಿದರು: “ಒಬ್ಬ ಮಹಿಳೆಯನ್ನು ನಾಲ್ಕು ವಿಷಯಗಳಾಗಿ ವಿವಾಹವಾಗುತ್ತಾರೆ. ಆಕೆಯ ಸಂಪತ್ತಿಗಾಗಿ, ಆಕೆಯ ಅಂತಸ್ತಿಗಾಗಿ, ಆಕೆಯ ಸೌಂದರ್ಯಕ್ಕಾಗಿ ಮತ್ತು ಆಕೆಯ ಧಾರ್ಮಿಕತೆಗಾಗಿ. ಆದ್ದರಿಂದ ಧಾರ್ಮಿಕತೆಯಳ್ಳಬಳಣ್ಣೆ ಆರಿಸಿ ವಿಜಯಗಳಿಸು. ನಿನ್ನ ಕೈ ಮಣಿನಿಂದ ಮಲಿನವಾದರೂ ಸಹ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- ۱۰۷ - عَنْ أَسَامَةَ بْنِ زَيْدِ بْنِ حَارِثَةَ قَالَ: قَالَ رَسُولُ اللَّهِ ﷺ : «مَا تَرَكْتُ بَعْدِي فِتْنَةً هِيَ أَضَرُّ عَلَى الرِّجَالِ مِنَ النِّسَاءِ». رَوَاهُ الْبُخَارِيُّ وَمُسْلِمٌ

107. ಉಸಾಮು: ಇಬ್ನ್ ರ್ಯಾದ್ ಇಬ್ನ್ ಹಾರಿಸಃ(ﷺ) 10 ವರದಿ:
ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ﷺ) ಹೇಳಿದರು: “ಪ್ರಾರಂಭಿಕ ಪಾಲಿಗೆ ಮಹಿಳೆಗಿಂತಲೂ ಹೆಚ್ಚು ಹಾನಿಯನ್ನಿಂಟು ಮಾಡುವ ಚೇರೊಂದು ಪರೀಕ್ಷೆಯನ್ನು ನಾನು ನನ್ನ ಬಳಿಕ ಬಿಟ್ಟು ಹೋಗಿಲ್ಲ.” [ಅಲ್ಲಾಖಾರಿ ಮತ್ತು ಮಸ್ಲಿಮ್]

- ۱۰۸ - عَنِ ابْنِ عَبَّاسٍ قَالَ: قَالَ النَّبِيُّ ﷺ : «يَحْرُمُ مِنَ الرَّضَاعِ مَا يَحْرُمُ مِنَ النَّسَبِ». رَوَاهُ الْبُخَارِيُّ وَمُسْلِمٌ

108. ಇಬ್ನ್ ಅಬ್ದೂಸ್(ﷺ) 10 ವರದಿ: ಅವರು ಹೇಳುತ್ತಾರೆ:
ಪ್ರಮಾದಿ(ﷺ) ಹೇಳಿದರು: “ರಕ್ತ ಸಂಬಂಧದಿಂದ (ವಿವಾಹ)
ನಿಷಿದ್ಧವಾಗುವದೆಲ್ಲವೂ ಸ್ತನಪಾನ ಸಂಬಂಧದಿಂದಲೂ ನಿಷಿದ್ಧವಾಗುತ್ತದೆ.”
[ಅಲ್ಲಾಖಾರಿ ಮತ್ತು ಮಸ್ಲಿಮ್]

- ۱۰۹ - عَنْ أَبِي هُرَيْرَةَ قَالَ: قَالَ رَسُولُ اللَّهِ ﷺ : «اسْتَوْصُوا
بِالنِّسَاءِ، فَإِنَّ الْمَرْأَةَ خُلِقَتْ مِنْ ضِلَّعٍ، وَإِنَّ أَعْوَجَ شَيْءٍ فِي الضَّلَّعِ

أَعْلَاهُ، فِإِنْ ذَهَبَتْ تُقِيمَهُ كَسْرَتَهُ، وَإِنْ تَرْكَتْهُ لَمْ يَزِلْ أَعْوَاجَ،
فَاسْتَوْصُوا بِالنِّسَاءِ». رَوَاهُ الْبُخَارِيُّ وَمُسْلِمٌ

109. ಅಬೂ ಹುರ್ಯಾರಃ(ﷺ) 010 ದ ವರದಿ: ಅವರು ಹೇಳುತ್ತಾರೆ:
ಅಲ್ಲಾಹನ ರಸೂಲ್(ﷺ) ಹೇಳಿದರು: “ಮಹಿಳೆಯರೊಂದಿಗೆ ಸೌಮ್ಯವಾಗಿ
ವರ್ತಿಸಿರಿ. ಯಾಕೆಂದರೆ ಮಹಿಳೆಯನ್ನು ಸೃಷ್ಟಿಸಲಾಗಿರುವುದು
ಪಕ್ಕಲುಬಿನಿಂದ. ಪಕ್ಕಲುಬುಗಳ ಪೈಕಿ ಅತಿಹೆಚ್ಚು ಡೋಂಕಾಗಿರುವುದು
ಮೇಲಾಗುವದಲ್ಲಿರುವ ಪಕ್ಕಲುಬು. ನೀನದನ್ನು ನೆಟ್ಟಿಗಾಗಿಸಲು ಹೋದರೆ ಅದು
ತುಂಡಾಗುವುದು. ಅದನ್ನು ಹಾಗೆಯೇ ಬಿಟ್ಟಿರೆ ಅದು ಡೋಂಕಾಗಿಯೇ
ಇರುವುದು. ಆದ್ದರಿಂದ ಮಹಿಳೆಯರೊಂದಿಗೆ ಸೌಮ್ಯವಾಗಿ ವರ್ತಿಸಿರಿ.”
[ಅಲ್ಲಾಬುಖಾರಿ ಮತ್ತು ಮುಸ್ಲಿಮ್]

- 110 - عَنْ أَبِي هُرَيْرَةَ ﷺ أَنَّ رَسُولَ اللَّهِ ﷺ قَالَ: «لَيْسَ الشَّدِيدُ
بِالصُّرْعَةِ، إِنَّمَا الشَّدِيدُ الَّذِي يَمْلِكُ نَفْسَهُ عِنْدَ الغَضَبِ». رَوَاهُ
الْبُخَارِيُّ وَمُسْلِمٌ

110. ಅಬೂ ಹುರ್ಯಾರಃ(ﷺ) 010 ದ ವರದಿ: ಅಲ್ಲಾಹನ ರಸೂಲ್(ﷺ)
ಹೇಳಿದರು: “ಮಲ್ಲಯುಧದಲ್ಲಿ ಗೆಲ್ಲುವವನು ಬಲಶಾಲಿಯಲ್ಲ. ಕೋಪ
ಬರವಾಗ ತನ್ನ ಮನಸ್ಸನ್ನು ಹದ್ದಬ್ಧಿನಲ್ಲಿಡುವವನೇ (ನಿಜವಾದ)
ಬಲಶಾಲಿ.” [ಅಲ್ಲಾಬುಖಾರಿ ಮತ್ತು ಮುಸ್ಲಿಮ್]

- 111 - عَنْ عَبْدِ اللَّهِ بْنِ مَسْعُودٍ وَأَيْ مُوسَى الْأَشْعَرِيِّ قَالَ: قَالَ رَسُولُ اللَّهِ : إِنَّ بَيْنَ يَدِي السَّاعَةِ أَيَّامًا يُرْفَعُ فِيهَا الْعِلْمُ وَيَنْزَلُ فِيهَا الْجَهْلُ وَيَكْثُرُ فِيهَا الْهَرْجُ . رَوَاهُ الْبُخَارِيُّ وَمُسْلِمٌ

111. ಅಬ್ದುಲ್ಲಾಹ್ ಇಬ್ರಾಹಿಂ ಮಸ್ಖಾದ್ (ಅಶ್ವರ್ಹ) ಮತ್ತು ಅಭಿಂ ಮೂಸಾ ಅಲ್-ಅಶ್-ಅರ್-ರಹಿಮ್ (ಅಶ್ವರ್ಹ) 100 ವರದಿ: ಅವರಿಬ್ಬರೂ ಹೇಳುತ್ತಾರೆ: ಅಲ್ಲಾಹನ ರಸೂಲ್ (ಅಶ್ವರ್ಹ) ಹೇಳಿದರು: “ಶಿಂಡಿತವಾಗಿಯೂ ಪ್ರಭಯ ಸಂಭವಿಸುವುದಕ್ಕೆ ಮುಂಚೆ ಕೆಲವು ದಿನಗಳು ಬರಲಿವೆ. ಆ ದಿನಗಳಲ್ಲಿ ಜಾಖ್ನವನ್ನು ಎತ್ತಲಾಗುವುದು, ಅಜಾಖ್ನ ಇಳಿದು ಬರುವುದು ಮತ್ತು ಹತ್ತೆಗಳು ಹೆಚ್ಚಾಗುವುವು.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- 112 - عَنْ مَعْقِلِ بْنِ يَسَارٍ أَنَّ رَسُولَ اللَّهِ قَالَ: «الْعِبَادَةُ فِي هَرْجٍ كَهْجَرَةٍ إِلَيَّ». رَوَاهُ مُسْلِمٌ

112. ಮಾತ್ರಾಕ್ತಲ್ ಇಬ್ರಾಹಿಂ ಯಸಾರ್ (ಅಶ್ವರ್ಹ) 100 ವರದಿ: ಅಲ್ಲಾಹನ ರಸೂಲ್ (ಅಶ್ವರ್ಹ) ಹೇಳಿದರು: “ರಕ್ತಪಾತಗಳು ಉಟಾಗುವ ಕಾಲದಲ್ಲಿ ಆರಾಥನೆಯಲ್ಲಿ ಮುಖಗುವುದು ನನ್ನ ಬಳಿಗೆ ಹಿಜ್ರಾ: ಮಾಡುವುದಕ್ಕೆ ಸಮಾನ.” [ಮುಸ್ಲಿಮ್]

113 - عَنْ أَيِّ هُرِيرَةَ أَنَّ رَسُولَ اللَّهِ قَالَ: «بَادِرُوا بِالْأَعْمَالِ فِتَنًا كَقِطْعِ اللَّيْلِ الْمُظْلِمِ، يُصْبِحُ الرُّجُلُ مُؤْمِنًا وَيُمْسِي كَافِرًا أَوْ يُمْسِي مُؤْمِنًا وَيُصْبِحُ كَافِرًا، يَبْيَعُ دِينَهُ بِعَرَضِ مِنَ الدُّنْيَا». رَوَاهُ مُسْلِمٌ

113. ಅಬೂ ಹುರೈರಃ(رض)ರಿಂದ ವರದಿ: ಅಲ್ಲಾಹನ ರಸೂಲ್(صل)ಹೇಳಿದರು: “ಅಂಧಕಾರದ ತುಂಡುಗಳಂತಿರವ ಷಿತ್ತಗಳು (ಪರೀಕ್ಷೆಗಳು) ಬರುವುದಕ್ಕೆ ಮನ್ಯ ಶತ್ತಮಾನಗಳನ್ನು ಮಾಡುವುದರಿಂದೆ ಧಾರ್ಮಿಕ (ಆ ಪರೀಕ್ಷೆಗಳು ಬರುವಾಗ) ಬೆಳಗ್ಗೆ ವಿಶ್ವಾಸಿಯಾಗಿದ್ದ ವ್ಯಕ್ತಿ ಸಂಚಯಾಗುವಾಗ ಅವಿಶ್ವಾಸಿಯಾಗುವನು ಅಥವಾ ಸಂಚಯ ವಿಶ್ವಾಸಿಯಾಗಿದ್ದ ವ್ಯಕ್ತಿ ಬೆಳಗಾಗುವಾಗ ಅವಿಶ್ವಾಸಿಯಾಗುವನು. ಏಹಿಕ ಸವಲತ್ತುಗಳಾಗಿ ಅವನು ತನ್ನ ಧರ್ಮವನು ಮಾರಾಟ ಮಾಡುವನು.” [ಮುಸ್ಲಿಮ್]

114 - عَنْ أَيِّ هُرِيرَةَ أَنَّ رَسُولَ اللَّهِ قَالَ: «مَنْ دَعَا إِلَى هُدَىٰ كَانَ لَهُ مِنَ الْأَجْرِ مِثْلُ أُجُورِ مَنْ تَبَعَهُ لَا يَنْقُصُ ذَلِكَ مِنْ أُجُورِهِمْ شَيْئًا وَمَنْ دَعَا إِلَى ضَلَالٍ كَانَ عَلَيْهِ مِنَ الْإِثْمِ مِثْلُ آثَامِ مَنْ تَبَعَهُ لَا يَنْقُصُ ذَلِكَ مِنْ آثَامِهِمْ شَيْئًا». رَوَاهُ مُسْلِمٌ

114. ಅಬೂ ಹುರೈರಃ(رض)ರಿಂದ ವರದಿ: ಅಲ್ಲಾಹನ ರಸೂಲ್(صل)ಹೇಳಿದರು: “ಸನ್ನಾಗ್ರದಿಂದೆಗೆ ಕರೆಯುವ ವ್ಯಕ್ತಿಗೆ ಅವನನ್ನು ಅನುಸರಿಸಿದವನಿಗೆ ಸಿಗುವಷ್ಟೇ ಪ್ರತಿಫಲವು ಸಿಗುವುದು. ಇದು ಅವರಿಭೂರ ಪ್ರತಿಫಲಗಳಲ್ಲಿ ಏನನ್ನೂ ಕಡಿತಗೊಳಿಸದು. ದುರ್ಮಾರ್ಗದಿಂದೆಗೆ ಕರೆಯುವ

ವ್ಯಕ್ತಿಗೆ ಅವನನ್ನು ಅನುಸರಿಸಿದವನಿಗೆ ಸಿಗುವಷ್ಟೇ ಪಾಪವು ಸಿಗುವುದು. ಅದು ಅವರ ಪಾಪಗಳಲ್ಲಿ ಏನನೂ ಕಡಿತಗೊಳಿಸದು.” [ಮುಸ್ಲಿಮ್]

115 - عَنْ عَائِشَةَ عَنِ النَّبِيِّ قَالَ: «مَنْ أَحْدَثَ فِي أَمْرِنَا هَذَا مَا لَيْسَ مِنْهُ فَهُوَ رَدٌّ». رَوَاهُ الْبُخَارِيُّ وَمُسْلِمٌ

115. ಆಯಿಶಾ(رض)ರಿಂದ ವರದಿ: ಪ್ರವಾದಿ(رض)ರಿಂದ: ಅವರು ಹೇಳಿದರು: “ನಮ್ಮ ಈ ಧರ್ಮದಲ್ಲಿಲ್ಲದ ಒಂದನ್ನು ಯಾರಾದರೂ ಅದರಲ್ಲಿ ಹೋಸದಾಗಿ ಸೇರಿಸಿದರೆ ಅದು ತಿರಸ್ಕೃತವಾಗಿದೆ.” [ಅಲ್-ಬುಹಾರಿ ಮತ್ತು ಮುಸ್ಲಿಮ್]

116 - عَنْ أَبِي سَعِيدٍ الْخُدْرِيِّ أَنَّ النَّبِيَّ قَالَ: «لَتَتَبَعَّنَ سَبَّ مَنْ قَبْلَكُمْ شِبْرًا بِشْبِرٍ وَذِرَاعًا بِذِرَاعٍ، حَتَّى لَوْ دَخَلُوا جُحْرَ ضَبٍّ لَسَلَكْتُمُوهُ». قُلْنَا: يَا رَسُولَ اللَّهِ، الْيَهُودُ وَالنَّصَارَى؟ قَالَ: «فَمَنْ؟». رَوَاهُ الْبُخَارِيُّ وَمُسْلِمٌ

116. ಅಭೂ ಸರ್ಜಾ ಅಲ್-ಬುದ್ರೀ(رض)ರಿಂದ ವರದಿ: ಪ್ರವಾದಿ(رض) ಹೇಳಿದರು: “ಎಂಡಿತವಾಗಿಯೂ ನೀವು ನಿಮಗಿಂತ ಮುಂಚಿನವರ ಚಯ್ಯೆಗಳನ್ನು ಗೇಣಿಗೆ ಗೇಣಾಗಿ ಮತ್ತು ಹೋಳಕ್ಕೆ ಹೋಳವಾಗಿ ಹಿಂಬಾಲಿಸುವಿರಿ. ಎಲ್ಲಿಯವರೆಗೆಂದರೆ ಅವರೊಂದು ಒತ್ತಿಯ ಬಿಲದೋಳಗೆ ಹೋಕ್ಕರೆ ನೀವು ಅದನ್ನು ಪ್ರವೇಶಿಸುವಿರಿ.” ಸಹಾಬಾಗಳು ಹೇಳಿದರು: ಓ ಅಲ್ಲಾಹನ ರಸೂಲರೇ, ಅವರು ಯಹೂದ ಮತ್ತು

ತೇಸ್ತರೇ? ಅವರು(ﷺ) ಹೇಳಿದರು: “(ಅವರಲ್ಲದೆ) ಮತ್ತಾರು?”
[ಅಲ್ಲಾಬುಖಾರಿ ಮತ್ತು ಮುಸ್ಲಿಮ್]

١١٧ - عَنِ الْمُسْتَوْرِدِ بْنِ شَدَّادٍ قَالَ: قَالَ رَسُولُ اللَّهِ ﷺ : «وَاللَّهِ،
مَا الدُّنْيَا فِي الْآخِرَةِ إِلَّا مِثْلَ مَا يَجْعُلُ أَحَدُكُمْ إِصْبَاعَيْهِ فِي الْيَمِّ،
فَلِيَنْظُرْ بِمَ تَرْجِعُ؟». رَوَاهُ مُسْلِمٌ

117. ಅಲ್ಲಾಬುಖಾರಿದ್ದು ಇಬ್ರಾಹಿಮ್ ಶದ್ವಾದ್(ﷺ)ರಿಂದ ವರದಿ:
ಅಲ್ಲಾಹನ ರಸೂಲ್(ﷺ) ಹೇಳಿದರು: “ಅಲ್ಲಾಹನ ಮೇಲಾಣ, ಪರಲೋಕಕ್ಕೆ ಹೋಲಿಸಿದರೆ ಇಹಲೋಕವು, ನಿಮ್ಮಲೊಭ್ಯನು ಸಾಗರದಲ್ಲಿ ತನ್ನ ಬೆರಳನ್ನು ಮುಳುಗಿಸುವುದಕ್ಕೆ ಸಮಾನ. ಬೆರಳನಲ್ಲಿ ಎಪ್ಪು ನೀರು ಇರಬಹುದೆಂದು ಅವನು ನೋಡಲಿ.” [ಮುಸ್ಲಿಮ್]

١١٨ - عَنْ أَبِي هُرَيْرَةَ قَالَ: مَا عَابَ النَّبِيُّ ﷺ طَعَامًا قَطُّ، إِنْ
اشْتَهَاهُ أَكْلَهُ وَإِنْ كَرِهَهُ تَرَكَهُ. رَوَاهُ الْبُخَارِيُّ وَمُسْلِمٌ

118. ಅಬೂ ಹುರ್ಯಾರಃ(ﷺ)ರಿಂದ ವರದಿ: “ಪ್ರವಾದಿ(ﷺ)ರವರು ಎಂದೂ ಆಹಾರವನ್ನು ತೆಗಳುತ್ತಿರಲಿಲ್ಲ. ಅವರಿಗೆ ಇಷ್ಟವಾದರೆ ತಿನ್ನತ್ತಿದ್ದರು. ಇಷ್ಟವಾಗದಿದ್ದರೆ ಬಿಟ್ಟಬಿಡುತ್ತಿದ್ದರು.” [ಅಲ್ಲಾಬುಖಾರಿ ಮತ್ತು ಮುಸ್ಲಿಮ್]

119 - عَنْ أَنَسِ بْنِ مَالِكٍ قَالَ: كُنَّا عِنْدَ عُمَرَ بْنِ الْخَطَّابِ فَقَالَ:
نُهِيَّنَا عَنِ التَّكْلِيفِ. رَوَاهُ الْبُخَارِيُّ

119. ಅನಸ್ ಇಬ್ರಾಹಿಮ್ (ರ)^ع ಮಾಲೀಕ್ (ر)^ع (100) ವರದಿ: ಅವರು ಹೇಳುತ್ತಾರೆ: “ನಾವು ಉಮರ್ ಇಬ್ನುಲ್ ಇತ್ತಾಬ್ (ر)^ع ರ ಬಳಿಯಿದ್ದಾಗ ಅವರು ಹೇಳಿದರು: (ಅನಾವಶ್ಯಾಗಿ) ಹೊರೆ ಹೊರುವುದನ್ನು ನಮಗೆ ವಿರೋಧಿಸಲಾಗಿದೆ.” [ಅಲ್ಬಂಖಾರಿ]

160 - عَنْ أَبِي هُرَيْرَةَ أَنَّ رَسُولَ اللَّهِ قَالَ: «مَا نَقَصَتْ صَدَقَةٌ مِنْ مَالٍ، وَمَا زَادَ اللَّهُ عَبْدًا بِعَفْوٍ إِلَّا عِزًّا، وَمَا تَوَاضَعَ أَحَدٌ لِلَّهِ إِلَّا رَفَعَهُ اللَّهُ». رَوَاهُ مُسْلِمٌ

120. ಅಬೂ ಹುರ್ಯಾರ್ (ر)^ع (100) ವರದಿ: ಅಲ್ಲಾಹನ ರಸೂಲ್ (ر)^ع ಹೇಳಿದರು: “ದಾನ ಧರ್ಮ ಕೊಡುವುದರಿಂದ ಸಂಪತ್ತು ಕಡಿಮೆಯಾಗಿಲ್ಲ. ಕ್ಷಮೆಯ ಮೂಲಕವಲ್ಲದೆ ಅಲ್ಲಾಹು ದಾಸನ ಪ್ರತಾಪವನ್ನು ಹೆಚ್ಚಿಸಿಲ್ಲ. ಅಲ್ಲಾಹನಿಗೆ ವಿಧೇಯತೆ ತೋರಿಸುವ ಯಾರ ಪದವಿಯನ್ನೂ ಅಲ್ಲಾಹು ಎತ್ತರಿಸದೆ ಬಿಟ್ಟಿಲ್ಲ.” [ಮುಸ್ಲಿಮ್]

161 - عَنْ عَائِشَةَ عَنِ النَّبِيِّ قَالَ: «مَنْ نَذَرَ أَنْ يُطِيعَ اللَّهَ فَلْيُطِعْهُ، وَمَنْ نَذَرَ أَنْ يُعَصِّيهِ فَلَا يُعَصِّيهِ». رَوَاهُ الْبُخَارِيُّ

121. ಅಯ್ಯಿಶಾ(رض)ರಿಂದ ವರದಿ: ಪ್ರವಾದಿ(رض)ರಿಂದ: ಅವರು ಹೇಳಿದರು: “ಅಲ್ಲಾಹನ ಆಚಾರ್ಪಾಲನೆ ಮಾಡುವದಕ್ಕಾಗಿ ಹರಕೆ ಹೊರುವವನು ಅಲ್ಲಾಹನ ಆಚಾರ್ಪಾಲನೆ ಮಾಡಲಿ. ಅಲ್ಲಾಹನ ಆಚೋಲ್ಲಂಫನೆ ಮಾಡುವದಕ್ಕಾಗಿ ಹರಕೆ ಹೊರುವವನು ಅಲ್ಲಾಹನ ಆಚೋಲ್ಲಂಫನೆ ಮಾಡದಿರಲಿ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

١٦٢ - عَنْ أَبْنِ عَبَّاسٍ قَالَ رَسُولُ اللَّهِ : «نِعْمَتَانِ مَغْبُونٌ فِيهِمَا كَثِيرٌ مِنَ النَّاسِ، الصَّحَّةُ وَالْفَرَاغُ». رَوَاهُ الْبُخَارِيُّ

122. ಇಬ್ರೂ ಅಬ್ದೂಸ್(رض)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(رض) ಹೇಳಿದರು: “ಎರಡು ಅನುಗ್ರಹಗಳು, ಜನರಲ್ಲಿ ಹೆಚ್ಚಿನವರೂ ಇದರ ಬಗ್ಗೆ ವಂಚಿತರಾಗಿದ್ದಾರೆ. ಅವು ಅರೋಗ್ಯ ಮತ್ತು ಬಿಡುವು.” [ಅಲ್-ಬುಖಾರಿ]

١٦٣ - عَنْ صُهَيْبٍ قَالَ رَسُولُ اللَّهِ : «عَجَبًا لِأَمْرِ الْمُؤْمِنِ، إِنَّ أَمْرَهُ كُلُّهُ خَيْرٌ، وَلَيْسَ ذَاكَ لِأَحَدٍ إِلَّا لِلْمُؤْمِنِينَ، إِنْ أَصَابَتْهُ سَرَّاءٌ شَكَرٌ، فَكَانَ خَيْرًا لَهُ، وَإِنْ أَصَابَتْهُ ضَرَّاءٌ صَبَرٌ، فَكَانَ خَيْرًا لَهُ».

رَوَاهُ مُسْلِمٌ

123. ಸುಹ್ಯೇಬ್(رض)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(رض) ಹೇಳಿದರು: “ವಿಶ್ವಾಸಿಯ ಸಂಗತಿ ಅಚ್ಛರಿದಾಯಕ! ಅವನ

ವಿಷಯಗಳೆಲ್ಲವೂ ಅವನಿಗೆ ಒಳತೇ ಆಗಿವೆ. ಅದು ವಿಶ್ವಾಸಿಗಳೆಲ್ಲದೆ ಇನ್ನಾರಿಗೂ ಇಲ್ಲ. ಅವನಿಗೆ ಸಂತೋಷವುಂಟಾದರೆ ಅವನು ಕೃತಜ್ಞತೆ ಸಲ್ಲಿಸುತ್ತಾನೆ. ಅದು ಅವನಿಗೆ ಒಳತಾಗಿದೆ. ಇನ್ನು ಅವನಿಗೆ ಕಷ್ಟ ಬಾಧಿಸಿದರೆ ಅವನು ತಾಳ್ಳು ವಹಿಸುತ್ತಾನೆ. ಅದೂ ಈಡ ಅವನಿಗೆ ಒಳತಾಗಿದೆ.”
[ಮುಸ್ಲಿಮ್]

- ೧೯೪ - عَنْ أَنَّىٰ عَنِ النَّبِيِّ قَالَ: «إِنَّمَا الصَّبْرُ عِنْدَ الصَّدَمَةِ الْأُولَى». رَوَاهُ الْبُخَارِيُّ وَمُسْلِمٌ

124. ಅನಸ್(رض)ರಿಂದ ವರದಿ: ಪ್ರವಾದಿ(رض)ರಿಂದ: ಅವರು ಹೇಳಿದರು: “ಮೊದಲ ಆಫಾತದ ಸಂದರ್ಭದಲ್ಲಿ ತಾಳ್ಳು ವಹಿಸುವುದೇ ನಿಜವಾದ ತಾಳ್ಳು.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- ೧೯೫ - عَنْ أَبِي هُرَيْرَةَ قَالَ: قَالَ رَسُولُ اللَّهِ : «قَالَ اللَّهُ أَعْدَدْتُ لِعِبَادِي الصَّالِحِينَ مَا لَا عَيْنٌ رَأَتُ، وَلَا أُذْنٌ سَمِعَتُ، وَلَا خَطَرَ عَلَى قَلْبِ بَشَرٍ، فَاقْرُوا إِنْ شِئْتُمْ {فَلَا تَعْلَمُ نَفْسٌ مَا أَخْفِيَ لَهُمْ مِنْ قُرْرَةٍ أَعْيُنٍ}». رَوَاهُ الْبُخَارِيُّ وَمُسْلِمٌ

125. ಅಬೂ ಹುರ್ಯಾರಃ(رض)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(صل) ಹೇಳಿದರು: “ಅಲ್ಲಾಹು ಹೇಳುತ್ತಾನೆ: ನಾನು ನನ್ನ ಸಜ್ಜನ ದಾಸರಿಗೆ ಕೆಣ್ಣು (ಈ ತನಕ) ಕಾಣಿಸಿದ್ದಾನ್ನು, ಕೆವಿ (ಈ ತನಕ) ಕೇಳಿಸಿದ್ದಾನ್ನು ಮತ್ತು ಹೃದಯದಲ್ಲಿ (ಈ ತನಕ)

ಮೂಡದಿರುವಂತದ್ದನ್ನು ಸಿದ್ಧಪಡಿಸಿಟ್ಟಿರುವೆನು. ನಿಮಗೆ ಇಚ್ಛೆಯಿದ್ದರೆ ಈ ಸೂಕ್ತಿಯನ್ನು ಓದಿರಿ: “ತಮಗೋಸ್ತರ ಕಣ್ಣನ ತಣಿಸುವ ಪನೆಲ್ಲ ಮರೆಮಾಡಿಡಲಾಗಿದೆಯೆಂದು ಯಾವುದೇ ಶರೀರಕ್ಕೂ ತಿಳಿದಿಲ್ಲ.”

[ಅಲ್ಲಾಬುಖಾರಿ ಮತ್ತು ಮುಸ್ಲಿಮ್]

١٦٦ - عَنْ عَائِشَةَ عَنِ النَّبِيِّ قَالَ: «أَحَبُّ الْعَمَلِ إِلَى اللَّهِ مَا دَأَوْمَ عَلَيْهِ صَاحِبُهُ وَإِنْ قَلَ». رَوَاهُ الْبُخَارِيُّ وَمُسْلِمٌ

126. ಆಯಿಶಾ(ؓ)ರಿಂದ ವರದಿ: ಪ್ರವಾದಿ(ؓ)ರಿಂದ: ಅವರು ಹೇಳಿದರು: “ಒಬ್ಬ ವ್ಯಕ್ತಿ ದಿನನಿತ್ಯ ನಿರ್ವಹಿಸುವ ಕರ್ಮವು ಅಲ್ಲಾಹನಿಗೆ ಅತ್ಯಂತ ಇಷ್ಟವಾದ ಕರ್ಮ. ಅದು ಕನಿಷ್ಠ ಪ್ರಮಾಣದಲ್ಲಿ ನಿರ್ವಹಿಸಿದ್ದಾದರೂ ಸರಿ.” [ಅಲ್ಲಾಬುಖಾರಿ ಮತ್ತು ಮುಸ್ಲಿಮ್]

١٦٧ - عَنْ أَيِّ هُرِيرَةَ أَنَّ رَسُولَ اللَّهِ قَالَ: «سَبَقَ الْمُفَرِّدُونَ». فَالْأُولُوا: وَمَا الْمُفَرِّدُونَ يَا رَسُولَ اللَّهِ؟ قَالَ: «الَّذَا كَرُونَ اللَّهَ كَثِيرًا وَالَّذَا كَرِاثُ». رَوَاهُ مُسْلِمٌ

127. ಅಭಾ ಹುರ್ಯರ್(ؓ)ರಿಂದ ವರದಿ: ಅಲ್ಲಾಹನ ರಸೂಲ್(ؓ) ಹೇಳಿದರು: “ಮುಫರ್ಿದ್‌ಗಳು ಮುಂಚೊಣಿಯಲ್ಲಿದ್ದಾರೆ.” ಸಹಾಬಾಗಳು ಕೇಳಿದರು: “ಮುಫರ್ಿದ್‌ಗಳೆಂದರೆ ಏನು ಓ ಅಲ್ಲಾಹನ ಸಂದೇಶವಾಹಕರೇ?” ಅವರು(ؓ) ಹೇಳಿದರು: “ಅಲ್ಲಾಹನನ್ನು ಅತ್ಯಧಿಕ ಸೃಂಗಿಸುವ ಪುರುಷರು ಮತ್ತು ಸ್ತ್ರೀಯರು.” [ಮುಸ್ಲಿಮ್]

١٦٨ - عَنْ أَبِي هُرَيْرَةَ وَأَبِي سَعِيدٍ عَنِ النَّبِيِّ قَالَ: «لَا يَقْعُدُ قَوْمٌ يَذْكُرُونَ اللَّهَ عَزَّ وَجَلَّ إِلَّا حَقَّتْهُمُ الْمَلَائِكَةُ، وَغَشِّيَّتْهُمُ الرَّحْمَةُ، وَنَزَّلْتُ عَلَيْهِمُ السَّكِينَةُ، وَذَكَرُهُمُ اللَّهُ فِيمَنْ عِنْدُهُ». رَوَاهُ مُسْلِمٌ

128. ಅಬೂ ಹೃಡಾ(ಸಾಲ್ಲಾಹು ಆಲ್ಯಾ ಇಲ್ಹಾಮು) ಮತ್ತು ಅಬೂ ಸತ್ರಾ(ಸಾಲ್ಲಾಹು ಆಲ್ಯಾ ಇಲ್ಹಾಮು)ರಿಂದ ವರದಿ: ಪ್ರವಾದಿ(ಸಾಲ್ಲಾಹು ಆಲ್ಯಾ)ರಿಂದ: ಅವರು ಹೇಳಿದರು: “ಒಂದು ಗುಂಪು ಜನರು ಅಲ್ಲಾಹನನ್ನು ಸೃಷ್ಟಿಸುತ್ತಾ ಶೂರಲಾರರು; ಮಲಕ್‌ಗಳು ಅವರನ್ನು ಸುತ್ತುವರಿಯದೆ, ಕಾರುಣ್ಯವು ಅವರನ್ನು ಮುಚ್ಚಿಕೊಳ್ಳಬೇಕು; ಶಾಂತಿಯು ಅವರ ಮೇಲೆ ಇಳಿಯದೆ ಮತ್ತು ಅಲ್ಲಾಹು ತನ್ನ ಬಳಿಯಿರುವವರೂಂದಿಗೆ ಅವರ ಬಗ್ಗೆ ಪ್ರಸ್ತಾಪಿಸಬೇಕು.” [ಮುಸ್ಲಿಮ್]

١٦٩ - عَنْ أَبِي مُوسَى اللَّهُ قَالَ: قَالَ رَسُولُ اللَّهِ : «مَثُلُ الَّذِي يَذْكُرُ رَبَّهُ وَالَّذِي لَا يَذْكُرُ رَبَّهُ مَثُلُ الْحَيِّ وَالْمَيِّتِ». رَوَاهُ الْبُخَارِيُّ وَمُسْلِمٌ

129. ಅಬೂ ಮೂಸಾ(ಸಾಲ್ಲಾಹು ಆಲ್ಯಾ)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಸಾಲ್ಲಾಹು ಆಲ್ಯಾ) ಹೇಳಿದರು: “ತನ್ನ ರಬ್ಬನ್ನು ಸೃಷ್ಟಿಸುವವನ ಮತ್ತು ತನ್ನ ರಬ್ಬನ್ನು ಸೃಷ್ಟಿಸದವನ ಉದಾಹರಣೆಯು ಜೀವಂತವಿರುವವನ

ಮತ್ತು ಮೃತಪಟ್ಟವನ ಉದಾಹರಣೆಗೆ ಸಮಾನ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

١٣٠ - عَنْ أَبِي هُرَيْرَةَ قَالَ: قَالَ رَسُولُ اللَّهِ : «كَلِمَاتَانِ حَفِيقَتَانِ عَلَى الْلِسَانِ، ثَقِيلَتَانِ فِي الْمِيزَانِ، حَبِيبَتَانِ إِلَى الرَّحْمَنِ، سُبْحَانَ اللَّهِ وَبِحَمْدِهِ سُبْحَانَ اللَّهِ الْعَظِيمِ». رَوَاهُ الْبُخَارِيُّ وَمُسْلِمٌ

130. ಅಬೂ ಹುರ್ಯಾರಿ (رض) (ರಿಂದ ವರದಿ: ಅವರು ಹೇಳುತ್ತಾರೆ: ಅಲ್-ಲ್ಕಾಹನ ರಸೂಲ್ (ﷺ) ಹೇಳಿದರು: “ಎರಡು ಸುಧಿಗಳು. ಅವು ನಾಲ್ಕೆಯಲ್ಲಿ (ಉಭ್ಯರಿಷಲು) ಹಗುರವೂ, ತಕ್ಕಡಿಯಲ್ಲಿ ಭಾರವೂ, ಪರಮ ದಯಾಮನಿಗೆ (ಅಲ್-ಲ್ಕಾಹನಿಗೆ) ಇಷ್ಟಪ್ರಜ್ಞದ್ದೂ ಅಗಿನೆ. ಅವು: ಸುಭಾಷಾನಲ್ಲಾಹಿ ವಚಿಹಮ್ಮಿಂ ಸುಭಾಷಾನಲ್ಲಾಹಿಲ್ ಅರಿಸ್ತೇಮ್” [ಅಲ್-ಬುಖಾರಿ ಮತ್ತು ಮುಸ್ಲಿಮ್]

١٣١ - عَنْ أَبِي هُرَيْرَةَ أَنَّ رَسُولَ اللَّهِ قَالَ: «مَنْ قَالَ: سُبْحَانَ اللَّهِ وَبِحَمْدِهِ فِي الْيَوْمِ مِائَةً مَرَّةً حُكِّطْتُ خَطَايَهُ، وَإِنْ كَانَتْ مِثْلَ زَبَدِ الْبَحْرِ». رَوَاهُ الْبُخَارِيُّ وَمُسْلِمٌ

131. ಅಬೂ ಹುರ್ಯಾರಿ (رض) (ರಿಂದ ವರದಿ: ಅಲ್-ಲ್ಕಾಹನ ರಸೂಲ್ (ﷺ) ಹೇಳಿದರು: “ಒಂದು ದಿನದಲ್ಲಿ ನೂರು ಬಾರಿ ಸುಭಾಷಾನಲ್ಲಾಹಿ ವಚಿಹಮ್ಮಿಂ ಎಂದು ಹೇಳುವವನ ದೋಷಗಳು ಅಳಿಸಲ್ಪಡುವುದು; ಅವು

ಸಮುದ್ರದ ಸೋರೆಗಳ ಸಂಖ್ಯೆಯಲ್ಲಿದ್ದರೂ ಸಹ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

١٣٦ - عَنْ أَبِي هُرَيْرَةَ قَالَ: «إِنَّ رَسُولَ اللَّهِ قَالَ: سُبْحَانَ اللَّهِ وَالْحَمْدُ لِلَّهِ وَلَا إِلَهَ إِلَّا اللَّهُ وَاللَّهُ أَكْبَرُ أَحَبُّ إِلَيَّ مِمَّا طَلَعَتْ عَلَيْهِ الشَّمْسُ». رَوَاهُ مُسْلِمٌ

132. ಅಬೂ ಹೃಷಿಕೇಶ(ؑ)ರಿಂದ ವರದಿ: ಅಲ್-ಬುಖಾರಿ ರಸೂಲ್(ؐ) ಹೇಳಿದರು: “ಯಾವುದರ ಮೇಲೆಲ್ಲ ಸೂರ್ಯ ಉದಯವಾಗುತ್ತಾನೋ ಅವೆಲ್ಲವುಗಳಿಗಿಂತಲೂ ನನಗೆ ಹೆಚ್ಚು ಇಷ್ಟಪ್ಪಳಿದ್ದು ಸೂರ್ಯಾನಲ್ಲಾಗಿ ವಲ್ಲಹಮ್ಮಲ್ಲಾಗಿ ವಲಾಜಿಲಾಹ ಇಲ್ಲಲ್ಲಾಹ ವಲ್ಲಾಹ ಅಕ್ಷರ್ ಎಂದು ಹೇಳುವುದಾಗಿದೆ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

١٣٣ - عَنْ أَنَسِ قَالَ: «إِنَّ اللَّهَ لَيَرْضَى عَنِ الْعَبْدِ يَا كُلُّ الْأَكْلَةَ فَيَحْمَدُهُ عَلَيْهَا، وَيَشْرَبُ الشَّرْبَةَ فَيَحْمَدُهُ عَلَيْهَا». رَوَاهُ مُسْلِمٌ

133. ಅನಸ್(ؑ)ರಿಂದ ವರದಿ: ಪ್ರವಾದಿ(ؑ)ರಿಂದ: ಅವರು ಹೇಳಿದರು: “ಆಹಾರವನ್ನು ಸೇವಿಸಿದ ಬಳಿಕ ಆ ಆಹಾರ ನೀಡಿದ್ದಕ್ಕಾಗಿ ಅಲ್-ಬುಖಾರಿ ರಸೂಲ್(ؐ) ಸ್ತುತಿಸುವ ಮತ್ತು ಪಾನೀಯವನ್ನು ಸೇವಿಸಿದ ಬಳಿಕ ಆ

ಪಾನೀಯ ನೀಡಿದ್ದಕ್ಕಾಗಿ ಅಲ್ಲಾಹನನ್ನು ಸ್ತುತಿಸುವ ಒಬ್ಬ ದಾಸನ ಬಗ್ಗೆ ಅಲ್ಲಾಹು ಸಂತೃಪ್ತನಾಗುವನು.” [ಮುಸ್ಲಿಮ್]

١٣٤ - عَنْ غَائِشَةَ قَالَتْ: كَانَ النَّبِيُّ يَذْكُرُ اللَّهَ عَلَى كُلِّ أَحْيَانِهِ رَوَاهُ مُسْلِمٌ

134. ಆಯಿಶಾ(رض)ರಿಂದ ವರದಿ: “ಪ್ರಾದಿ(ﷺ)ರವರು ತಮ್ಮ ಎಲ್ಲ ವೇಳೆಗಳಲ್ಲೂ ಅಲ್ಲಾಹನನ್ನು ಸ್ವಾರ್ಥಿಸುತ್ತಿದ್ದರು.” [ಮುಸ್ಲಿಮ್]

١٣٥ - عَنْ أَنَّسِ قَالَ: كَانَ النَّبِيُّ إِذَا دَخَلَ الْخَلَاءَ قَالَ: «اللَّهُمَّ إِنِّي أَعُوذُ بِكَ مِنَ الْخُبُثِ وَالْخَبَائِثِ». رَوَاهُ الْبُخَارِيُّ وَمُسْلِمٌ

135. ಅನಸ್(رض)ರಿಂದ ವರದಿ: ಪ್ರಾದಿ(ﷺ)ರವರು ಮಲಮೂತ್ರ ವಿಸರ್ಜನಾ ಸ್ಥಳವನ್ನು ಪ್ರವೇಶಿಸುವಾಗ “ಅಲ್ಲಾಹುಮ್ಮೆ ಇನ್ನೀ ಅಣಾದು ಬಿಕ ಮಿನಲ್ಲೊ ಶುಭಾಷಣೆ” (ಈ ಅಲ್ಲಾಹ್, ಗಂಡು ಶೈತಾನರಿಂದ ಮತ್ತು ಹೆಣ್ಣು ಶೈತಾನರಿಂದ ನಾನು ನಿನ್ಮಾಂದಿಗೆ ರಕ್ಷಣೆಯನ್ನು ತೇಗೆ ಎನ್ನುತ್ತಿದ್ದರು. [ಅಲ್ಲಾಖಾರಿ ಮತ್ತು ಮುಸ್ಲಿಮ್]

١٣٦ - عَنْ أَيِّ هُرِيرَةَ قَالَ: قَالَ رَسُولُ اللَّهِ : «لَا تُقْبِلُ صَلَاةً أَحَدُكُمْ إِذَا أَحْدَثَ حَقَّاً يَتَوَضَّأُ». رَوَاهُ الْبُخَارِيُّ وَمُسْلِمٌ

136. ಅಬೂ ಹುರ್ಯಾರಃ(ಅಬ್ರಹಾಮ್)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಸಂಖ್ಯೆ) ಹೇಳಿದರು: “ನಿಮ್ಮಲೆಖಿಬ್ಬನಿಗೆ ಚಿಕ್ಕ ಅಶುದ್ಧಿಯಂಟಾಗಿ ಅವನು ಪುದೊ ನಿರ್ವಹಿಸುವ ತನಕ ಅವನ ಸಮಾರ್ಪ್ಯ ಸ್ವೀಕರಿಸಲ್ಪಡುವದಿಲ್ಲ.” [ಅಲೋಬುಖಾರಿ ಮತ್ತು ಮುಸ್ಲಿಮ್]

١٣٧ - عَنْ عُثْمَانَ بْنِ عَفَّانٍ قَالَ: قَالَ رَسُولُ اللَّهِ : «مَنْ تَوَضَّأَ فَأَحْسَنَ الْوُضُوءَ حَرَجَتْ خَطَايَاهُ مِنْ جَسَدِهِ حَتَّىٰ تَخْرُجَ مِنْ تَحْتِ أَظْفَارِهِ». رَوَاهُ مُسْلِمٌ

137. ಉಸ್ಕಾನ್ ಇಬ್ರಾಹಿಂ ಅಫ್ಫಾನ್(ಅಬ್ರಹಾಮ್)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಸಂಖ್ಯೆ) ಹೇಳಿದರು: “ಉತ್ತಮ ರೀತಿಯಲ್ಲಿ ಪುದೊ ನಿರ್ವಹಿಸುವವನ ದೋಷಗಳು ಅವನ ದೇಹದಿಂದ ಹೊರಟು ಹೋಗುವವು. ಎಲ್ಲಿಯವರಗೆಂದರೆ ಅವನ ಉಗುರುಗಳ ಅಡಿಭಾಗದಿಂದಲೂ ಸಹ.” [ಮುಸ್ಲಿಮ್]

١٣٨ - عَنْ أَبِي هُرَيْرَةَ قَالَ: سَمِعْتُ النَّبِيَّ يَقُولُ: «إِنَّ أَمْتِي يُدْعَونَ يَوْمَ الْقِيَامَةِ عُرَّا مُحَجَّلِينَ مِنْ آثَارِ الْوُضُوءِ». رَوَاهُ الْبَخَارِيُّ وَمُسْلِمٌ

138. ಅಬೂ ಹುರ್ಯಾರಃ(ಅಬ್ರಹಾಮ್)ರಿಂದ ವರದಿ: ಅವರು ಹೇಳುತ್ತಾರೆ: ಪ್ರವಾದಿ(ಅಬ್ರಹಾಮ್)ರವರು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಪುದೊ

ನಿವೈಹಿಸಿದ ಕುರುಹುಗಳಿಂದಾಗಿ ಬೆಳ್ಗಾಗೆ ಶೋಭಿಸುವ ಮುಖ ಮತ್ತು ಕೈಕಾಲುಗಳನ್ನು ಹೊಂದಿರುವ ಸ್ಥಿತಿಯಲ್ಲಿ ಪ್ರನರುತ್ತಾನ ದಿನದಂದು ನನ್ನ ಸಮುದಾಯವನ್ನು ಕರೆಯಲಾಗುವುದು.” [ಅಲ್‌ಬುಖಾರಿ ಮತ್ತು ಮುಸ್ಲಿಮ್]

١٣٩ - عَنْ أَبِي هُرَيْرَةَ أَنَّ رَسُولَ اللَّهِ قَالَ: «وَيْلٌ لِلْأَعْقَابِ مِنَ النَّارِ». رَوَاهُ الْبُخَارِيُّ وَمُسْلِمٌ

139. ಅಭಿ ಮರ್ಚರ್ಸ್(﴿)ರಿಂದ ವರದಿ: ಅಲ್ಲಾಹನ ರಸೂಲ್(﴿) ಹೇಳಿದರು: “ಹಿಮ್ಮಡಿಗಳಿಗೆ ನರಕಾಗ್ನಿಯಿಂದಿರುವ ವಿನಾಶ ಕಾದಿದೆ.” [ಅಲ್‌ಬುಖಾರಿ ಮತ್ತು ಮುಸ್ಲಿಮ್]

١٤٠ - عَنْ أَبِي هُرَيْرَةَ أَنَّ رَسُولَ اللَّهِ قَالَ: «إِذَا اسْتَيْقَظَ أَحَدُكُمْ مِنْ نَوْمِهِ فَلَا يَغْمِسْ يَدُهُ فِي الْإِنَاءِ حَتَّى يَغْسِلَهَا ثَلَاثًا، فَإِنَّ لَا يَدْرِي أَيْنَ بَاتَتْ يَدُهُ». رَوَاهُ الْبُخَارِيُّ وَمُسْلِمٌ

140. ಅಭಿ ಮರ್ಚರ್ಸ್(﴿)ರಿಂದ ವರದಿ: ಅಲ್ಲಾಹನ ರಸೂಲ್(﴿) ಹೇಳಿದರು: “ನಿಮ್ಮಲೆಳ್ಳಬ್ಬನು ನಿದ್ದೆಯಿಂದ ಎದ್ದರೆ ಅವನು ತನ್ನ ಕೈಯನ್ನು, ಅದನ್ನು ಮೂರು ಬಾರಿ ತೋಳಿದ ನಂತರವಲ್ಲದೆ ನೀರಿನ ಪಾತ್ರೆಯೊಳಗೆ ಮುಳುಗಿಸಬಾರದು. ಯಾಕೆಂದರೆ ತನ್ನ ಕೈ ರಾತ್ರಿ ವೇಳೆಯಲ್ಲಿ ಎಲ್ಲೆಲ್ಲ ಇತ್ತೆಂದು ಅವನಿಗೆ ತಿಳಿದಿರಲಾರದು.” [ಅಲ್‌ಬುಖಾರಿ ಮತ್ತು ಮುಸ್ಲಿಮ್]

١٤١ - عَنْ عَائِشَةَ قَالَتْ : كَانَ النَّبِيُّ ﷺ يُحِبُّ التَّيْمُونَ مَا اسْتَطَاعَ فِي شَأْنِهِ كُلَّهِ فِي طُهُورِهِ وَتَرْجِلِهِ وَتَنَعْلِهِ. رَوَاهُ الْبُخَارِيُّ وَمُسْلِمٌ

141. ಆಯಿಶಾ(ؓ)ರಿಂದ ವರದಿ: “ಪ್ರವಾದಿ(ﷺ)ರವರು ತಮ್ಮಲ್ಲ ಕರ್ಮ-ಗಳಲ್ಲೂ, ಶುದ್ಧಿಕರಣ ಮಾಡುವಾಗಲೂ, ತಲೆ ಬಾಚುವಾಗಲೂ, ಪಾದರಕ್ಷೆ ಧರಿಸುವಾಗಲೂ, ತಮಗೆ ಸಾಧ್ಯವಾದಷ್ಟು ಬಲಭಾಗಕ್ಕೆ ಅಧ್ಯತೆ ನೀಡುವುದನ್ನು ಇಷ್ಟಪಡುತ್ತಿದ್ದರು.” [ಅಲ್-ಬುಖಾರಿ ಮತ್ತು ಮುಸ್ಲಿಮ್]

١٤٢ - عَنْ عَبْدِ اللَّهِ بْنِ عُمَرَ قَالَ: إِذَا أَكَلَ أَحَدُكُمْ فَلِيَأْكُلْ بِيَمِينِهِ، وَإِذَا شَرَبَ فَلِيَشْرِبْ بِيَمِينِهِ، فَإِنَّ الشَّيْطَانَ يَا كُلُّ بِشَمَائِلِهِ وَيَشْرِبُ بِشَمَائِلِهِ. رَوَاهُ مُسْلِمٌ

142. ಅಬ್ದುಲ್ಲಾಹ್ ಇಬ್ರಾಹಿಂ ಉಮರ್(ؓ)ರಿಂದ ವರದಿ: ಅಲ್ಲಾಹನ ರಸೂಲ್(ﷺ)ರಿಂದ: ಅವರು ಹೇಳಿದರು: “ನಿಮ್ಮಲೈಂಬನು ತಿನ್ನವಾಗ ತನ್ನ ಬಲಗೈಯಿಂದ ತಿನ್ನಲ್ಲಿ ಮತ್ತು ಕುಡಿಯವಾಗ ಬಲಗೈಯಿಂದ ಕುಡಿಯಲ್ಲಿ. ಯಾಕೆಂದರೆ ಶೈತಾನನು ಎಡಗೈಯಿಂದ ತಿನ್ನತ್ತಾನೆ ಮತ್ತು ಎಡಗೈಯಿಂದ ಕುಡಿಯತ್ತಾನೆ.” [ಮುಸ್ಲಿಮ್]

١٤٣ - عَنْ أَبِي هُرَيْرَةَ قَالَ: مَنْ تَوَضَّأَ فَلِيَسْتَنِيرْ، وَمَنْ اسْتَجْمَرَ فَلِيُوتِرْ. رَوَاهُ الْبُخَارِيُّ وَمُسْلِمٌ

143. ಅಬೂ ಹುರ್ಯಾರ್(ﷺ)ರಿಂದ ವರದಿ: ಅಲ್ಲಾಹನ ರಸೂಲ್(ﷺ) ಹೇಳಿದರು: “ಪ್ರದೂ ಮಾಡುವವರು ಮೂಗಿನೊಳಗೆ ನೀರನ್ನು ಎಳೆದು ಹೊರಬಿಡಲಿ ಮತ್ತು ಕಲ್ಲುಗಳಿಂದ ಶುಚಿ ಮಾಡುವವರು ಚಿಸೆಸಂಖ್ಯೆಯ ಕಲ್ಲುಗಳನ್ನು ಬಳಸಲಿ.” [ಅಲ್-ಬುಖಾರಿ ಮತ್ತು ಮುಸ್ಲಿಮ್]

١٤٤ - عَنْ أَبِي هُرَيْرَةَ أَنَّ رَسُولَ اللَّهِ قَالَ: «لَوْلَا أَنْ أَشْقَى عَلَىٰ أُمَّتِي لَأَمْرَتُهُمْ بِالسَّوَالِكِ عِنْدَ كُلِّ صَلَاةٍ». رَوَاهُ مُسْلِمٌ

144. ಅಬೂ ಹುರ್ಯಾರ್(ﷺ)ರಿಂದ ವರದಿ: ಅಲ್ಲಾಹನ ರಸೂಲ್(ﷺ) ಹೇಳಿದರು: “ನನ್ನ ಸಮುದಾಯಕ್ಕೆ ಕಷ್ಟವಾಗಬಹುದು ಎಂದಲ್ಲಿದೆಯತ್ತಿದ್ದರೆ ಪ್ರತಿಯೊಂದು ನಮಾರ್ಯಾನ ಸಂದರ್ಭದಲ್ಲಿ ಹಲ್ಲುಜ್ಞವಂತೆ ನಾನು ಅವರಿಗೆ ಆದೇಶಿಸುತ್ತಿದ್ದೆ.” [ಮುಸ್ಲಿಮ್]

١٤٥ - عَنْ أَبِي هُرَيْرَةَ أَنَّ رَسُولَ اللَّهِ أَنَّهُ قَالَ: «الْفِطْرَةُ خَمْسٌ: الْإِخْتِنَانُ، وَالْإِسْتِحْدَادُ، وَقَصُّ الشَّارِبِ، وَتَقْلِيمُ الْأَظْفَارِ، وَنَتْفُ الْإِبْطِ». رَوَاهُ الْبُخَارِيُّ وَمُسْلِمٌ

145. ಅಬೂ ಹುರ್ಯಾರ್(ﷺ)ರಿಂದ ವರದಿ: ಅಲ್ಲಾಹನ ರಸೂಲ್(ﷺ)ರಿಂದ: ಅವರು ಹೇಳಿದರು: “ಪ್ರಕೃತಿ ಕರ್ಮಗಳು ಏದು: ಮುಂಜಿ ಮಾಡುವುದು, ಗುಣ್ಯ ರೋಮವನ್ನು ನಿವಾರಿಸುವುದು, ಮೀಸೆಯನ್ನು ಕತ್ತರಿಸುವುದು, ಉಗುರುಗಳನ್ನು ಕತ್ತರಿಸುವುದು ಮತ್ತು

ಕಂಪಳ ರೋಮವನ್ನು ನಿವಾರಿಸುವುದು.” [ಅಲೋಬುಖಾರಿ ಮತ್ತು ಮುಸ್ಲಿಮ್]

١٤٦ - عَنْ عَبْدِ اللَّهِ بْنِ عُمَرَ أَنَّ رَسُولَ اللَّهِ قَالَ: «خَالِفُوا الْمُشْرِكِينَ، وَفُرُّوا إِلَيْهِ وَأَحْفُو الشَّوَارِبَ». رَوَاهُ الْبُخَارِيُّ وَمُسْلِمٌ

146. ಅಬ್ದುಲ್ಲಾಹ್ ಇಬ್ರಾಹಿಂ ಮರ್ಹಾ(ﷺ) 100 ವರದಿ: ಅಲ್ಲಾಹನ ರಸೂಲ್(ﷺ) ಹೇಳಿದರು: “ಒಮ್ಮೆದೇವವಿಶ್ವಾಸಿಗಳಿಗೆ ವಿರುದ್ಧವಾಗಿರಿ. ಗಡ್ಡವನ್ನು ಬೆಳೆಸಿರಿ ಮತ್ತು ಮೀಸೆಯನ್ನು ಗಡ್ಡಗೊಳಿಸಿರಿ.” [ಅಲೋಬುಖಾರಿ ಮತ್ತು ಮುಸ್ಲಿಮ್]

١٤٧ - عَنْ أَبِي هُرَيْرَةَ أَنَّ رَسُولَ اللَّهِ قَالَ: «الشَّاثُوبُ مِنَ الشَّيْطَانِ، فَإِذَا تَثَاءَبَ أَحَدُكُمْ فَلَيْرُدَهُ مَا اسْتَطَاعَ». رَوَاهُ الْبُخَارِيُّ وَمُسْلِمٌ

147. ಅಬ್ಡುಲ್ಲಾಹ್ ಹೆರ್ರೆರ್(ﷺ) 100 ವರದಿ: ಅಲ್ಲಾಹನ ರಸೂಲ್(ﷺ) ಹೇಳಿದರು: “ಆಕಳಿಸುವುದು ಶೈತಾನನ ಸ್ವಭಾವ. ನಿಮ್ಮಲೆಣಿಬ್ಬನು ಆಕಳಿಸುವಾಗ ಅವನಿಗೆ ಸಾಧ್ಯವಾದಷ್ಟು ಅದನ್ನು ತಡೆಗಟ್ಟಿಲ್ಲ.” [ಅಲೋಬುಖಾರಿ ಮತ್ತು ಮುಸ್ಲಿಮ್]

- ೧೪೮ - عَنْ أَبِي هُرَيْرَةَ قَالَ: قَالَ رَسُولُ اللَّهِ : «إِذَا وَجَدَ أَحَدُكُمْ فِي بَطْنِهِ شَيْئًا، فَأَشْكَلَ عَلَيْهِ أَخْرَجَ مِنْهُ شَيْئًَ أَمْ لَا، فَلَا يَخْرُجَنَّ مِنَ الْمَسْجِدِ حَتَّىٰ يَسْمَعَ صَوْتاً أَوْ يَجِدَ رِيحًا». رَوَاهُ مُسْلِمٌ

148. ಅಬೂ ಮರ್ಯಾದ್ರಃ(ﷺ)ರಿಂದ ವರದಿ: ಅಲ್ಲಾಹನ ರಸೂಲ್(ﷺ) ಹೇಳಿದರು: “ನಿಮ್ಮಲೆಳ್ಳಬ್ಬನು ತನ್ನ ಹೊಟ್ಟಿಯಲ್ಲಿ ಏನೋ ಉಂಟಾಗುವುದಾಗಿ ಅನುಭವಿಸಿದರೆ ಮತ್ತು ಅದು ಹೊರ ಹೋಯಿತೋ ಇಲ್ಲವೋ ಎಂದು ಅವನಿಗೆ ಸಂಶಯವುಂಟಾದರೆ, ಶಬ್ದವನ್ನು ಕೇಳುವ ತನಕ ಅಥವಾ ವಾಸನೆಯನ್ನು ಅನುಭವಿಸುವ ತನಕ ಅವನು (ಪುದೂ ಮಾಡುವುದಕ್ಕಾಗಿ) ಮಣಿದಿಯಿಂದ ಹೊರ ಹೋಗಲೇ ಬಾರದು.”
[ಮುಸ್ಲಿಮ್]

- ೧೪೯ - عَنْ أَبِي سَعِيدٍ الْخُدْرِيِّ قَالَ: قَالَ رَسُولُ اللَّهِ : «إِذَا سَمِعْتُمُ الْمُؤَذِّنَ فَقُولُوا مِثْلَ مَا يَقُولُ». رَوَاهُ الْبُخَارِيُّ وَمُسْلِمٌ

149. ಅಬೂ ಸತ್ಯದ್ ಅಲ್-ಇಂದ್ರಿ(ﷺ)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ﷺ) ಹೇಳಿದರು: “ನೀವು ಮುಅದ್ದಿನ್ (ಅದಾನ್ ನೀಡುವುದನ್ನು) ಕೇಳಿದರೆ ಮುಅದ್ದಿನ್ ಹೇಳುವಂತಹೀ ನೀವೂ ಹೇಳಿರು.” [ಅಲ್-ಬುಖಾರಿ ಮತ್ತು ಮುಸ್ಲಿಮ್]

- 150. عَنْ أَنِّسٍ أَنَّ رَسُولَ اللَّهِ قَالَ: «مَنْ نَبِيَ صَلَاةً فَلْيُصَلِّهَا إِذَا دَكَرَهَا، لَا كَفَارَةَ لَهَا إِلَّا ذَلِكَ». رَوَاهُ الْبُخَارِيُّ وَمُسْلِمٌ

150. ಅನನ್ಸ್ ಇಬ್ರಾಹಿಮ್ ಮಾಲೀಕ್(ರಿಂದ)ವರದಿ: ಅಲ್ಲಾಹನ ರಸೂಲ್(ಸ)ಹೇಳಿದರು: “ಯಾರಾದರೂ ನಮಾರುನ್ನು ಮರೆತುಬಿಟ್ಟರೆ ತನಗೆ ಸನಪಾಗುವಾಗ ಅದನ್ನು ನಿರ್ವಹಿಸಲಿ. ಅದಕ್ಕೆ ಇದರ ಹೊರತು ಬೇರೆ ಪ್ರಾಯಶ್ಚಿತ್ತವಿಲ್ಲ.” [ಅಲ್ಬಿಖಾರಿ ಮತ್ತು ಮಸ್ಸಿಮ್]

- 151. عَنْ عَبْدِ اللَّهِ بْنِ مَسْعُودٍ قَالَ: سَأَلْتُ النَّبِيَّ : أَيْ أَعْمَلٍ أَحَبُّ إِلَى اللَّهِ؟ قَالَ: «الصَّلَاةُ عَلَى وَقْتِهَا». قَالَ: ثُمَّ أَيْ؟ قَالَ: «ثُمَّ بِرُّ الْوَالِدَيْنِ». قَالَ: ثُمَّ أَيْ؟ قَالَ: «الْجِهادُ فِي سَبِيلِ اللَّهِ». رَوَاهُ الْبُخَارِيُّ وَمُسْلِمٌ

151. ಅಬ್ದುಲ್ಲಾಹ್ ಇಬ್ರಾಹಿಮ್ ಮಾಲೀಕ್(ರಿಂದ)ವರದಿ: ಅವರು ಹೇಳುತ್ತಾರೆ: ನಾನು ಪ್ರವಾದಿ(ಸ)ರೋಂದಿಗೆ ಕೇಳಿದೆ: “ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮ ಯಾವುದು?” ಅವರು(ಸ)ಹೇಳಿದರು: “ನಮಾರುನ್ನು ಅದರ ಸಮಯದಲ್ಲಿ ನಿರ್ವಹಿಸುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು(ಸ)ಹೇಳಿದರು: “ಮಾತಾಪಿತರೋಂದಿಗೆ ಸದ್ಗುರುನೆ ತೋರುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು(ಸ)ಹೇಳಿದರು: “ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು.” [ಅಲ್ಬಿಖಾರಿ ಮತ್ತು ಮಸ್ಸಿಮ್]

152 - عَنْ أَبِي هُرَيْرَةَ أَنَّ رَسُولَ اللَّهِ قَالَ: «صَلَاةُ الْجَمَاعَةِ أَفْضَلُ مِنْ صَلَاةِ أَحَدٍ كُمْ وَحْدَهُ بِخَمْسَةٍ وَعِشْرِينَ جُزْءًا». رَوَاهُ الْبُخَارِيُّ وَمُسْلِمٌ

152. ಅಬ್ರಾಹಂ ಹುರ್ಯರ್ಹಃ(ﷺ) (ರೀತಿ) ವರದಿ: ಅಲ್ಲಾಹನ ರಸೂಲ್(ﷺ) ಹೇಳಿದರು: “ನಮಾರ್ಪಣನ್ನು ಜಮಾತ್ ಆಗಿ ನಿರ್ವಹಿಸುವದು ನಿಮ್ಮಲೈಭ್ರಾಂತಿ ಏಕಾಂಗಿಯಾಗಿ ನಿರ್ವಹಿಸುವ ಇಷ್ಟತ್ವದ್ವಾಗಿ ನಮಾರ್ಪಣಗಳಿಗಂತ ಶ್ರೇಷ್ಠವಾಗಿದೆ.” [ಅಲ್ಲಾಖಾರಿ ಮತ್ತು ಮುಸ್ಲಿಮ್]

153 - عَنْ عُثْمَانَ بْنِ عَفَّانٍ قَالَ رَسُولُ اللَّهِ : «مَنْ صَلَّى الْعِشَاءَ فِي جَمَاعَةٍ فَكَانَهُمَا قَامَ نِصْفَ اللَّيْلِ، وَمَنْ صَلَّى الصُّبْحَ فِي جَمَاعَةٍ فَكَانَهُمَا قَامَ اللَّيْلَ كُلَّهُ». رَوَاهُ مُسْلِمٌ

153. ಉಸ್ತಾನ್ ಇಬ್ರಾಹಿಂ ಅಫ್ಥಾನ್(ﷺ) (ರೀತಿ) ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ﷺ) ಹೇಳಿದರು: “ಇಶ್ವರ ನಮಾರ್ಪಣನ್ನು ಜಮಾತ್ ಆಗಿ ನಿರ್ವಹಿಸುವವನಿಗೆ ಅರ್ಥ ರಾತ್ರಿಯ ತನಕ ನಮಾರ್ಪಣ ಮಾಡಿದ ಪ್ರಣ್ಯವಿದೆ. ಸುಭಾಸ್ ನಮಾರ್ಪಣನ್ನು ಜಮಾತ್ ಆಗಿ ನಿರ್ವಹಿಸುವವನಿಗೆ ರಾತ್ರಿ ಪೂರ್ತಿ ನಮಾರ್ಪಣ ಮಾಡಿದ ಪ್ರಣ್ಯವಿದೆ.” [ಅಲ್ಲಾಖಾರಿ ಮತ್ತು ಮುಸ್ಲಿಮ್]

154 - عَنْ أَيِّ هُرَيْرَةَ أَنَّ رَسُولَ اللَّهِ قَالَ: «مَنْ غَدَا إِلَى الْمَسْجِدِ أَوْ رَاحَ أَعَدَ اللَّهُ لَهُ فِي الْجَنَّةِ نُزُلًا كُلَّمَا غَدَا أَوْ رَاحَ». رَوَاهُ الْبُخَارِيُّ وَمُسْلِمٌ

154. ಅಬೂ ಹುರೈರಃ(ﷺ) 100 ವರದಿ: ಅಲ್ಲಾಹನ ರಸೂಲ್(ﷺ) ಹೇಳಿದರು: “ಮಸೀದಿಗೆ ಹೋಗುವವನು ಅಥವಾ ಮಸೀದಿಯಿಂದ ಬರುವವನು, ಹೋಗುವುದು ಮತ್ತು ಬರುವುದನ್ನು ಮಾಡುವಾಗಲೇಲ್ಲ ಅಲ್ಲಾಹು ಸ್ವರ್ಗದಲ್ಲಿ ಅವನಿಗೆ ಒಂದು ಜೀತಣವನ್ನು ಶಿಧ್ಯಪಡಿಸುವನು.” [ಅಲ್ಲಾಖುಖಾರಿ ಮತ್ತು ಮುಸ್ಲಿಮ್]

155 - عَنْ أَيِّ حُمَيْدٍ أَوْ عَنْ أَيِّ أَسِيدِ السَّاعِدِيِّ قَالَ: قَالَ رَسُولُ اللَّهِ : «إِذَا دَخَلَ أَحَدُكُمُ الْمَسْجِدَ فَلْيَقُلْ: اللَّهُمَّ افْتَحْ لِي أَبْوَابَ رَحْمَتِكَ، وَإِذَا خَرَجَ فَلْيَقُلْ: اللَّهُمَّ إِنِّي أَسْأَلُكَ مِنْ فَضْلِكَ». رَوَاهُ مُسْلِمٌ

155. ಅಬೂ ಹುಮ್ಯುದ್ ಅಸ್ವಾಷಿದೀ ಅಥವಾ ಅಬೂ ಉಸ್ಯೇದ್ ಅಸ್ವಾಷಿದೀ(ﷺ) 100 ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ﷺ) ಹೇಳಿದರು: “ನಿಮ್ಮಲೈಭಿಂಬನು ಮಸೀದಿ ಪ್ರವೇಶಿಸುವಾಗ ‘ಅಲ್ಲಾಹುಮ್ಮಷ್ಟಿಕ್’ ಲೇ ಅಭಾಬಿ ರಹ್ಮತಿಕ್’ (ಈ ಅಲ್ಲಾಹ್, ನಿನ್ನ ಕಾರ್ಯಾದ ಬಾಗಿಲುಗಳನ್ನು ನನಗೆ ತೆರೆದುಕೊಡು) ಎಂದು ಹೇಳಲಿ, ಮತ್ತು ಹೋರಬರುವಾಗ ‘ಅಲ್ಲಾಹುಮ್ಮಿ ಇನ್ನೀ ಅಸ್ ಅಲುಕ ಮಿನ್ ಫದ್ದಿಕ್’ (ಈ ಅಲ್ಲಾಹ್, ನಿನ್ನ ಜೀದಾಯ್ದಿಂದ ನಾನು ನಿನ್ನಂದಿಗೆ ಬೇಡುತ್ತಿದ್ದೇನೆ) ಎಂದು ಹೇಳಲಿ.” [ಮುಸ್ಲಿಮ್]

١٥٦ - عَنْ أَيِّ قَتَادَةَ أَنَّ رَسُولَ اللَّهِ قَالَ: «إِذَا دَخَلَ أَحَدُكُمُ الْمَسْجِدَ فَلْيَرْكِعْ رَكْعَتَيْنِ قَبْلَ أَنْ يَجْلِسَ». رَوَاهُ الْبُخَارِيُّ وَمُسْلِمٌ

156. ಅಭೂ ಕತಾದಃ(ﷺ) (ರಿಂದ ವರದಿ: ಅಲ್ಲಾಹನ ರಸೂಲ್(ﷺ))
ಹೇಳಿದರು: “ನಿಮ್ಮಲೈಂಬ್ಬನು ಮಸೀದಿಯನ್ನು ಪ್ರವೇಶಿಸಿದರೆ ಕುಳಿತುಕೊಳ್ಳುವುದಕ್ಕೆ ಮುನ್ನ ಎರಡು ರೂಪತಾ ನಮಾರ್ಬ್ಬು ನಿರ್ವಹಿಸಲಿ.”
[ಅಲ್ಲಾಖಿಯಾರಿ ಮತ್ತು ಮಸ್ಸಿಮ್]

١٥٧ - عَنْ أَيِّ هُرَيْرَةَ أَنَّ رَسُولَ اللَّهِ قَالَ: «أَلَا أَدْلُّكُمْ عَلَى مَا يَمْحُوا اللَّهُ بِهِ الْخَطَايَا وَيَرْفَعُ بِهِ الدَّرَجَاتِ؟» قَالُوا: بَلَى يَا رَسُولَ اللَّهِ، قَالَ: «إِسْبَاغُ الْوُضُوءِ عَلَى الْمَكَارِهِ، وَكَثْرَةُ الْخُطَا إِلَى الْمَسَاجِدِ، وَإِنْتِظَارُ الصَّلَاةِ بَعْدَ الصَّلَاةِ، فَذَلِكُمُ الرَّبَاطُ». رَوَاهُ مُسْلِمٌ

157. ಅಭೂ ಹರ್ಷರಃ(ﷺ) (ರಿಂದ ವರದಿ: ಅಲ್ಲಾಹನ ರಸೂಲ್(ﷺ))
ಹೇಳಿದರು: “ಅಲ್ಲಾಹು ನಿಮ್ಮ ದೋಷಗಳನ್ನು ಅಳಸುವ ಮತ್ತು ನಿಮ್ಮ ಪದವಿಗಳನ್ನು ಏರಿಸುವ ಒಂದರ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?” ಸಹಾಬಾಗಳು ಹೇಳಿದರು: “ತಿಳಿಸಿಕೊಡಿ ಓ ಅಲ್ಲಾಹನ ರಸೂಲರೇ.” ಅವರು(ﷺ) ಹೇಳಿದರು: “ಕಷ್ಟಕರ ಸಂದರ್ಭಗಳಲ್ಲಿ ಸರಿಯಾದ ವಿಧದಲ್ಲಿ ವುದೂ ನಿರ್ವಹಿಸುವುದು, ಮಸೀದಿಗಳಿಂದಿಗೆ ಹೆಚ್ಚು ಹೆಚ್ಚಾಗಿ ಹೆಚ್ಚಿ ಹಾಕುವುದು ಮತ್ತು ಒಂದು ನಮಾರ್ಬುನ ಬಳಿಕ ಇನ್ನೊಂದು

ನಮಾರ್ಪನ್ನು ನಿರೀಕ್ಷಿಸುತ್ತಿರುವುದು. ಇದೇ ಅರ್ಥಬಾत್ (ಪೂರ್ವ ಸ್ಥಿರತೆ) ”
[ಮುಸ್ಲಿಮ್]

١٥٨- عَنْ عُبَادَةَ بْنِ الصَّامِيتِ أَنَّ رَسُولَ اللَّهِ قَالَ: «لَا صَلَاةَ لِمَنْ لَمْ يَقْرَأْ بِفَاتِحَةِ الْكِتَابِ». رَوَاهُ الْبُخَارِيُّ وَمُسْلِمٌ

158. ಉಬಾದ್: ಇಬ್ನ್ ಸ್ನಾಮಿತ್(رض) (ರಿಂದ ವರದಿ: ಅಲ್ಲಾಹನ ರಸೂಲ್(صل)) ಹೇಳಿದರು: “ಸೂರಃ ಅಲ್ಲಾಹಾತಿಹಃ ಪಾರಾಯಣ ಮಾಡದವನ ನಮಾರ್ಪ್ನು ಸಿಂಧುವಲ್ಲ.” [ಅಲ್ಲಾಹುಖಾರಿ ಮತ್ತು ಮುಸ್ಲಿಮ್]

١٥٩- عَنْ أَنَسِ بْنِ مَالِكٍ أَنَّ النَّبِيَّ قَالَ: «اَعْتَدِلُوا فِي السُّجُودِ، وَلَا يَبْسُطُ اَحَدُكُمْ ذِرَاعَيْهِ اِنْسَاطَ الْكَلْبِ». رَوَاهُ الْبُخَارِيُّ وَمُسْلِمٌ

159. ಅನಸ್ ಇಬ್ನ್ ಮಾಲಿಕ್(رض) (ರಿಂದ ವರದಿ: ಪ್ರವಾದಿ(صل)) (ರಿಂದ: ಅವರು ಹೇಳಿದರು: “ಸುಜೂದ್ ನಲ್ಲಿ ಶಾಂತತೆಯನ್ನು ಪಾಲಿಸಿರಿ. ನಾಯಿಯು ಅದರ ಕೈಗಳನ್ನು ಚಾಚುವಂತೆ ನೀವು ನಿಮ್ಮ ಕೈಗಳನ್ನು ಚಾಚಬಾರದು.”] [ಅಲ್ಲಾಹುಖಾರಿ ಮತ್ತು ಮುಸ್ಲಿಮ್]

١٦٠ - عَنْ أَبِي هُرَيْرَةَ أَنَّ رَسُولَ اللَّهِ قَالَ: «أَقْرَبُ مَا يَكُونُ
الْعَبْدُ مِنْ رَبِّهِ وَهُوَ سَاجِدٌ فَأَكْثِرُوا الدُّعَاءً». رَوَاهُ مُسْلِمٌ

160. ಅಬೂ ಹುರೈರಾ(رض)ರಿಂದ ವರದಿ: ಅಲ್ಲಾಹನವ
ರಸೂಲ್(صل) ಹೇಳಿದರು: “ದಾಸನು ಅವನ ಒಡೆಯನಿಗೆ (ಅಲ್ಲಾಹನಿಗೆ)
ಅತ್ಯಂತ ಹತ್ತಿರವಾಗುವುದು ಸುಜೂದ್ ಮಾಡುತ್ತಿರುವಾಗ. ಆದ್ದರಿಂದ
(ಸುಜೂದ್‌ನಲ್ಲಿ) ಪ್ರಾರ್ಥನೆಯನ್ನು ಹೆಚ್ಚಿಸಿ.” [ಮುಸ್ಲಿಮ್]

١٦١ - عَنْ أَبِي هُرَيْرَةَ قَالَ رَسُولُ اللَّهِ : «إِذَا فَرَغَ
أَحَدُكُمْ مِنَ التَّشْهِيدِ الْآخِرِ، فَلْيَتَعَوَّذْ بِاللَّهِ مِنْ أَرْبَعِ
جَهَنَّمَ وَمِنْ عَذَابِ الْقَبْرِ وَمِنْ فِتْنَةِ الْمَحْيَا وَالْمَمَاتِ وَمِنْ شَرِّ الْمَسِيحِ
الْدَّجَالِ». رَوَاهُ الْبُخَارِيُّ وَمُسْلِمٌ

161. ಅಬೂ ಹುರೈರಾ(رض)ರಿಂದ ವರದಿ: ಅವರು ಹೇಳುತ್ತಾರೆ:
ಅಲ್ಲಾಹನ ರಸೂಲ್(صل) ಹೇಳಿದರು: “ನಿಮ್ಮಲೆಂಬಣ ಕೊನೆಯ
ತತ್ತ್ವದ್ವಾದ್ ಮುಗಿಸಿದರೆ ನಂತರ ಅವನು ನಾಲ್ಕು ವಿಷಯಗಳ ಬಗ್ಗೆ
ಅಲ್ಲಾಹನೊಂದಿಗೆ ರಕ್ಷಣೆಯ ಬೇಡಲಿ. ನರಕ ಶಿಕ್ಷೆಯ ಬಗ್ಗೆ, ಗೋತ್ರ ಶಿಕ್ಷೆಯ
ಬಗ್ಗೆ, ಜೀವನ ಮತ್ತು ಮರಣದ ಪರೀಕ್ಷೆಯ ಬಗ್ಗೆ ಮತ್ತು ಮಿಶ್ರಣ
ದ್ವಜಾಲಾನ ಕಡುಕಿನ ಬಗ್ಗೆ.” [ಅಲ್ಲಾಬಾದಾರಿ ಮತ್ತು ಮುಸ್ಲಿಮ್]

١٦٢ - عَنْ ثُوبَانَ قَالَ: كَانَ رَسُولُ اللَّهِ إِذَا أَنْصَرَ فَمِنْ صَلَاتِهِ اسْتَغْفَرَ ثَلَاثًا وَقَالَ: «اللَّهُمَّ أَنْتَ السَّلَامُ وَمِنْكَ السَّلَامُ تَبَارَكْتَ ذَا الْجَلَالِ وَإِلَيْكُرَامٌ». رَوَاهُ الْبُخَارِيُّ وَمُسْلِمٌ

162. ಸೌಬಾನ್ (﴿) 100 ದ ವರದಿ: ಅಲ್ಲಾಹನ ರಸೂಲ್ (ﷺ) ನಮಾರ್ಪು ಮುಗಿಸಿದರೆ ಮೂರು ಬಾರಿ ಅಸ್ತಗೋಫಿರುಲ್ಲಾಹ್ ಎನ್ನುತ್ತಿದ್ದರು. ನಂತರ “ಅಲ್ಲಾಹು ಅನ್ತ ಸ್ವಲಾಮು, ವಮಿನ್ತ ಸ್ವಲಾಮು, ತಬಾರಕ್ ದಲ್ಲಾ ಜಲಾಲಿ ವಲ್ಲ ಇಸ್ತಾಮ್ ” (ಈ ಅಲ್ಲಾಹ್, ನೀನೇ ಶಾಂತಿ, ನಿನ್ನಿಂದಲೇ ಶಾಂತಿ, ಮಹಾಮಹಿಮೆಯನ್ನು ಮತ್ತು ಘನತೆಯನ್ನು ಹೊಂದಿರುವವನೇ ನೀನು ಅನುಗ್ರಹಪೂರ್ಣನಾಗಿರುವೆ). [ಅಲ್ಲಾಹುಖಾರಿ ಮತ್ತು ಮಸ್ಸಿಮ್]

١٦٣ - عَنْ أَبِي هُرَيْرَةَ أَنَّ رَسُولَ اللَّهِ قَالَ: «الْمَلَائِكَةُ تُصَلِّي عَلَى أَحَدِكُمْ مَا دَامَ فِي مُصَلَّاهُ الَّذِي صَلَّى فِيهِ مَا لَمْ يُحْدِثُ، تَقُولُ: اللَّهُمَّ اغْفِرْ لَهُ، اللَّهُمَّ ارْحَمْهُ». رَوَاهُ الْبُخَارِيُّ وَمُسْلِمٌ

163. ಅಭಾ ಮರ್ಗೇರಃ (﴿) 100 ದ ವರದಿ: ಅಲ್ಲಾಹನ ರಸೂಲ್ (ﷺ) ಹೇಳಿದರು: “ನಿಮ್ಮಲೈಂಬ್ಬನು ತಾನು ನಮಾರ್ಪು ಮಾಡಿದ ಸ್ಥಳದಲ್ಲೇ ಎಲ್ಲಿಯ ತನಕ ಇರುತ್ತಾನೋ ಅಲ್ಲಿಯ ತನಕ ಮಲಕ್‌ಗಳು, ಈ ಅಲ್ಲಾಹ್! ಅವನಿಗೆ ಕ್ಷಮಿಸು, ಈ ಅಲ್ಲಾಹ್! ಅವನಿಗೆ ಕರುಣೆ ತೋರು, ಎಂದು ಅವನಿಗೆ ಪ್ರಾರ್ಥಿಸುತ್ತಲೇ ಇರುವರು. ಅವನಿಗೆ ಚಿಕ್ಕ ಅಶುದ್ಧಿಯಿಂಳುವನಾಗಿರದಿದ್ದರೆ.” [ಅಲ್ಲಾಹುಖಾರಿ ಮತ್ತು ಮಸ್ಸಿಮ್]

١٦٤ - عَنْ عَبْدِ اللَّهِ بْنِ مُغَفَّلٍ قَالَ: قَالَ النَّبِيُّ ﷺ : «بَيْنَ كُلَّ أَذَانٍ صَلَاةٌ، بَيْنَ كُلَّ أَذَانٍ صَلَاةٌ» ثُمَّ قَالَ فِي الشَّالِثَةِ : «لِمَنْ شَاءَ». رَوَاهُ الْبُخَارِيُّ وَمُسْلِمٌ

164. ಅಬ್ದುಲ್ಲಾಹ್ ಇಬ್ರಾಹಿಂ ಮುಗಫಲ್(ಅಖ್ರಾಫ್)ರಿಂದ ವರದಿ: ಅವರು ಹೇಳುತ್ತಾರೆ: ಪ್ರವಾದಿ(ಅಖ್ರಾಫ್) ಹೇಳಿದರು: “ಎರಡು ಅದಾನ್‌ಗಳ ಮಧ್ಯ (ಅದಾನ್ ಮತ್ತು ಇಕಾಮತ್ತಿನ ಮಧ್ಯ) ನಮಾರ್ಪು ಇದೆ. ಎರಡು ಅದಾನ್‌ಗಳ ಮಧ್ಯ ನಮಾರ್ಪು ಇದೆ.” ಮೂರನೇ ಬಾರಿ ಅವರು ಹೇಳಿದರು: “ನಮಾರ್ಪು ನಿರ್ವಹಿಸಲು ಇಚ್ಛಿಸುವವರಿಗೆ ಮಾತ್ರ.” [ಅಲೋಬುಖಾರಿ ಮತ್ತು ಮುಸ್ಲಿಮ್]

١٦٥ - عَنْ أَمْ حَبِيبَةَ أَمِ الْمُؤْمِنِينَ قَالَتْ : سَمِعْتُ رَسُولَ اللَّهِ يَقُولُ : «مَا مِنْ عَبْدٍ مُسْلِمٍ يُصَلِّي لِلَّهِ كُلَّ يَوْمٍ ثَنَيَّ عَشَرَةَ رَكْعَةً تَطْوِعاً ، غَيْرَ فَرِيضَةٍ ، إِلَّا بَنَى اللَّهُ لَهُ بَيْتًا فِي الْجَنَّةِ». رَوَاهُ مُسْلِمٌ

165. ಉಮ್ಮುಲ್ ಮುಖ್ಯಾಮಿನೀನ್ ಉಮ್ಮು ಹಬೀಬಃ(ಅಖ್ರಾಫ್)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಅಖ್ರಾಫ್) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಅಲ್ಲಾಹನಿಗೋಣಿ ದಿನನಿತ್ಯ ಹನ್ನೆರಡು ರಕ್ಖಾತ್ ಕಡ್ಡಾಯ ನಮಾರ್ಪು ಅಲ್ಲದ ಐಚ್ಛಿಕ ನಮಾರ್ಪನ್ನು ನಿರ್ವಹಿಸುವ ಯಾವುದೇ ಮುಸ್ಲಿಮ್ ದಾಸನೂ ಇಲ್ಲ; ಅಲ್ಲಾಹು

ಅವನಿಗೋಸ್ಕರ ಸ್ವರ್ಗದಲ್ಲಿ ೨೦ದು ಮನೆಯನ್ನು ನಿರ್ಮಾಣಕೊಡದೆ.”
[ಮುಸ್ಲಿಮ್]

١٦٦ - عَنْ عَائِشَةَ قَالَتْ : كَانَ النَّبِيُّ لَا يَدْعُ أَرْبَعًا قَبْلَ الظُّهُرِ وَرَكِعَتَيْنِ قَبْلَ الْغَدَاءِ 。 رَوَاهُ الْبُخَارِيُّ

166. ಆಯಿಶಾ(ؓ)ರಿಂದ ವರದಿ: ಅವರು ಹೇಳುತ್ತಾರೆ:
“ಪ್ರವಾದಿ(ؓ)ರವರು ರುಧುಹ್ರ ನಮಾರ್ಯಾಗೆ ಮುಂಚೆ ನಿರ್ವಹಿಸುವ
ನಾಲ್ಕು ರಕ್ಷಾತ್ತಾ ಸುನ್ನತ್ತು ನಮಾರ್ಯಾ ಮತ್ತು ಫಜ್ರ ನಮಾರ್ಯಾಗೆ
ಮುಂಚೆ ನಿರ್ವಹಿಸುವ ಎರಡು ರಕ್ಷಾತ್ತಾ ಸುನ್ನತ್ತು ನಮಾರ್ಯಾಗಳನ್ನು
ಯಾವುದೇ ಕಾರಣಕ್ಕೂ ಬಿಟ್ಟುಬಿಡುತ್ತಿರಲಿಲ್ಲ.” [ಅಲ್-ಬುಖಾರಿ]

١٦٧ - عَنْ عَائِشَةَ عَنِ النَّبِيِّ قَالَ : «رَكَعَتَا الْفَجْرِ خَيْرٌ مِنَ الدُّنْيَا وَمَا فِيهَا » . رَوَاهُ مُسْلِمٌ

167. ಆಯಿಶಾ(ؓ)ರಿಂದ ವರದಿ: ಪ್ರವಾದಿ(ؓ)ರಿಂದ: ಅವರು
ಹೇಳಿದರು: “ಫಜ್ರ ನಮಾರ್ಯಾಗೆ ಮುಂಚೆ ನಿರ್ವಹಿಸುವ ಎರಡು
ರಕ್ಷಾತ್ತಾ ಸುನ್ನತ್ತು ನಮಾರ್ಯಾ ಇಹಲೋಕ ಮತ್ತು ಅದರಲ್ಲಿರುವ
ಎಲ್ಲದ್ದಕ್ಕಿಂತಲೂ ಶೈಷ್ಪವಾಗಿದೆ.” [ಮುಸ್ಲಿಮ್]

١٦٨ - عَنْ أَبِي هُرَيْرَةَ قَالَ: أَوْصَانِي خَلِيلِي بِشَلَاتٍ: صِيَامٌ ثَلَاثَةٌ أَيَّامٌ مِنْ كُلِّ شَهْرٍ، وَرَكْعَتِي الصُّبْحَ، وَأَنْ أُوتِرَ قَبْلَ أَنْ أَنَامَ ». رَوَاهُ الْبُخَارِيُّ وَمُسْلِمٌ

168. ಅಬೂ ಮಹೆರ್ರಾಃ(ಖ್ಯಾತಿ)ರಿಂದ ವರದಿ: ಅವರು ಹೇಳುತ್ತಾರೆ: “ನನ್ನ ಗೆಳೆಯ [ಪ್ರವಾದಿ(ಖ್ಯಾತಿ)] ನನಗೆ ಮೂರು ವಿಷಯಗಳನ್ನು ಉಪದೇಶ ಮಾಡಿದರು: ಪ್ರತಿ ತಿಂಗಳೂ ಮೂರು ದಿನ ಉಪವಾಸ ಆಚರಿಸುವುದು, ಎರಡು ರಕ್ಷಾತ್ಮಕ ದುಹಾ ನಮಾರ್ಪು ನಿರ್ವಹಿಸುವುದು ಮತ್ತು ಮಲಗುವುದಕ್ಕೆ ಮುಂಚೆ ವಿಶ್ರು ನಮಾರ್ಪು ನಿರ್ವಹಿಸುವುದು.” [ಅಲ್ಬುಖಾರಿ ಮತ್ತು ಮಸ್ಸಿಮ್]

١٦٩ - عَنِ ابْنِ عُمَرَ قَالَ رَسُولُ اللَّهِ : «صَلَاةُ اللَّيْلِ مَثْنَى مَثْنَى، فَإِذَا خَشِيَ أَحَدُكُمُ الصُّبْحَ صَلَّى رَكْعَةً وَاحِدَةً تُوَتِّرُ لَهُ مَا قَدْ صَلَّى ». رَوَاهُ الْبُخَارِيُّ وَمُسْلِمٌ

169. ಇಬ್ರಾಹಿಂ ಉಮರ್(ಖ್ಯಾತಿ)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಖ್ಯಾತಿ) ಹೇಳಿದರು: “ರಾತ್ರಿ ನಮಾರ್ಪುನ್ನು ಎರಡೆರಡು ರಕ್ಷಾತ್ಮಕಗಳನ್ನಾಗಿ ನಿರ್ವಹಿಸಬೇಕು. ಆದರೆ ನಿಮ್ಮಲೈಭಿನ್ನ ಬೆಳಗಾಗುವುದನ್ನು ಭಯಪಟ್ಟಿರೆ ಅವನು ತಾನು ಈಗಾಗಲೇ ನಿರ್ವಹಿಸಿದ ನಮಾರ್ಪುಗಳನ್ನು ಬೆಸಸಂಖ್ಯೆಯನ್ನಾಗಿ ಮಾಡುವುದಕ್ಕಾಗಿ ೧೦೯ ರಕ್ಷಾತ್ಮಕ ನಮಾರ್ಪು ನಿರ್ವಹಿಸಬೇಕು.” [ಅಲ್ಬುಖಾರಿ ಮತ್ತು ಮಸ್ಸಿಮ್]

170. عَنِ ابْنِ عُمَرَ أَنَّ رَسُولَ اللَّهِ قَالَ: «اْجْعَلُوا آخِرَ صَلَاتِكُمْ بِاللَّيْلِ وِتْرًا». رَوَاهُ الْبُخَارِيُّ وَمُسْلِمٌ

170. ಇಬ್ರಾಹಿಮ್‌ರ್ಹ(ಸ) (ಖ) 82 ಷ ವರದಿ: ಅಲ್ಲಾಹನ ರಸೂಲ್‌ರ್ಹ(ಸ) ಹೇಳಿದರು: “ನಿಮ್ಮ ರಾತ್ರಿ ನಮಾರ್ಯಾಗಳಲ್ಲಿ ಕೊನೆಯ ನಮಾರ್ಯಾನ್ನು ಒಂದು ರಕ್ಖಾತ್‌ನಿಂದ ಕೊನೆಗೊಳಿಸಿರಿ.” [ಅಲ್ಲಾಖಾರಿ ಮತ್ತು ಮುಸ್ಲಿಮ್‌]

171. عَنْ أَبِي هُرَيْرَةَ أَنَّ النَّبِيَّ قَالَ: «إِذَا أُقِيمَتِ الصَّلَاةُ فَلَا صَلَاةً إِلَّا الْمَكْتُوبَةَ». رَوَاهُ مُسْلِمٌ

171. ಅಬೂ ಹೃಡ್‌ರ್ಹ(ಸ) (ಖ) 82 ಷ ವರದಿ: ಪ್ರವಾದಿ(ಸ) (ಖ) 82 ಷ ಅವರು ಹೇಳಿದರು: “ನಮಾರ್ಯಾಗಾಗಿ ಇಂತಹ ನಿಂದಲ್ಪಟ್ಟರೆ ಕಡ್ಡಾಯ ನಮಾರ್ಯಾನ ಹೊರತು ಬೇರೆ ನಮಾರ್ಯಾ ನಿವಾಹಿಸಬೊಂದದ್ದು.” [ಅಲ್ಲಾಖಾರಿ ಮತ್ತು ಮುಸ್ಲಿಮ್‌]

172. عَنْ أَبِي هُرَيْرَةَ أَنَّ رَسُولَ اللَّهِ قَالَ: «مَنْ أَدْرَكَ رَكْعَةً مِنَ الصَّلَاةِ فَقَدْ أَدْرَكَ الصَّلَاةَ». رَوَاهُ الْبُخَارِيُّ وَمُسْلِمٌ

172. ಅಬೂ ಹುರ್ಯಾರಃ(ﷺ)ರಿಂದ ವರದಿ: ಅಲ್ಲಾಹನ ರಸೂಲ್(ﷺ) ಹೇಳಿದರು: “ಜಮಾಲತ್ ನಮಾರ್ಪಣ ಒಂದು ರಕ್ಷಾತ್ ಯಾರಿಗೆ ಸಿಗುತ್ತದೋ ಅವನಿಗೆ ನಮಾರ್ಪಣ ಸಿಕ್ಕಿತು.” [ಅಲ್ಲಾಬುಹಾರಿ ಮತ್ತು ಮುಸ್ಲಿಮ್]

173 - عَنْ أَبِي هُرَيْرَةَ قَالَ: سَمِعْتُ رَسُولَ اللَّهِ يَقُولُ: «إِذَا أُقِيمَتِ الصَّلَاةُ، فَلَا تَأْتُوهَا تَسْعُونَ، وَأَتُوهَا تَمْشُونَ، عَلَيْكُم السَّكِينَةُ، فَمَا أَدْرَكْتُمْ فَصَلُّوا وَمَا فَاتَكُمْ فَأَتَمُوا ». رَوَاهُ الْبُخَارِيُّ وَمُسْلِمٌ

173. ಅಬೂ ಹುರ್ಯಾರಃ(ﷺ)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ﷺ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ನಮಾರ್ಪಣಗಾಗಿ ಇಂತಾಮತ್ ನೀಡಲ್ಪಟ್ಟರೆ ನೀವು ಅದರ ಕಡೆಗೆ ಓಡುತ್ತಾ ಹೋಗಬೇಡಿ. ನಡೆದುಕೊಂಡು ಹೋಗಿರಿ. ಸಾವಧಾನತೆಯನ್ನು ಪಾಲಿಸಿರಿ. ನಿಮಗೆ ಎಪ್ಪು ರಕ್ಷಾತ್ (ಜಮಾಲತ್‌ನಲ್ಲಿ) ಸಿಗುತ್ತದೋ ಅದನ್ನು ನಿವಾಹಿಸಿರಿ. ಉಳಿದ ರಕ್ಷಾತ್‌ಗಳನ್ನು ಅಮೇಲೆ ಪೂರ್ತಿಗೊಳಿಸಿರಿ.” [ಅಲ್ಲಾಬುಹಾರಿ ಮತ್ತು ಮುಸ್ಲಿಮ್]

174 - عَنْ أَنَسِ بْنِ مَالِكٍ عَنِ النَّبِيِّ قَالَ: «سَوْوا صُفُوفَكُمْ فَإِنَّ تَسْوِيَةَ الصُّفُوفِ مِنْ إِقَامَةِ الصَّلَاةِ». رَوَاهُ الْبُخَارِيُّ وَمُسْلِمٌ

174. ಅನ್‌ಸ್ ಇಬ್ರೂ ಮಾಲೀಕ್ (ಅ)ರಿಂದ: ಪ್ರವಾದಿ(ಅ)ರಿಂದ:
ಅವರು ಹೇಳಿದರು: “ನಿಮ್ಮ ಸಫ್ರೋಗಳನ್ನು ಸರಿಪಡಿಸಿರಿ. ಯಾಕೆಂದರೆ
ಸಷ್ಟನ್ನು ಸರಿಪಡಿಸುವುದು ನಮಾರುಣನ್ನು ಸಂಸಾಧಿಸುವುದರಲ್ಲಿ
ಒಳಪಟ್ಟದಾಗಿದೆ.” [ಅಲ್‌ಬುಹಾರಿ ಮತ್ತು ಮುಸ್ಲಿಮ್]

١٧٥ - عَنْ أَبِي هُرَيْرَةَ أَنَّ النَّبِيَّ قَالَ: «خَيْرٌ يَوْمٌ طَلَعَتْ عَلَيْهِ الشَّمْسُ يَوْمُ الْجُمُعَةِ، فِيهِ خُلْقَ آدَمُ، وَفِيهِ أُدْخِلَ الْجَنَّةَ، وَفِيهِ أُخْرِجَ مِنْهَا، وَلَا تَقُومُ السَّاعَةُ إِلَّا فِي يَوْمِ الْجُمُعَةِ». رَوَاهُ مُسْلِمٌ

175. ಅಬೂ ಹೃಂಗಾರಿ(ಅ)ರಿಂದ ವರದಿ: ಪ್ರವಾದಿ(ಅ)
ಹೇಳಿದರು: “ಸೂರ್ಯನು ಉದಯಿಸಿದ ದಿನಗಳಲ್ಲೇ ಅತಿಶೈಷ್ಟವಾದುದು
ಶುಕ್ರವಾರದ ದಿನ. ಆ ದಿನದಲ್ಲಿ ಆದಮ್(ಅ)ರನ್ನು ಸೃಷ್ಟಿಸಲಾಯಿತು. ಆ
ದಿನದಲ್ಲಿ ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸಲಾಯಿತು. ಆ ದಿನದಲ್ಲಿ
ಅವರನ್ನು ಸ್ವರ್ಗದಿಂದ ಹೊರಹಾಕಲಾಯಿತು. ಶುಕ್ರವಾರದ ದಿನದಂದೇ
ಹೊರತು ಪ್ರಳಯವು ಸಂಭವಿಸುವುದಿಲ್ಲ.” [ಮುಸ್ಲಿಮ್]

١٧٦ - عَنْ أَبِي هُرَيْرَةَ أَنَّ رَسُولَ اللَّهِ قَالَ: «إِذَا قُلْتَ لِصَاحِبِكَ: أَنْصِتْ، يَوْمَ الْجُمُعَةِ وَالْإِلَامَ يَخْطُبُ فَقَدْ لَعُوتَ». رَوَاهُ الْبُخَارِيُّ وَمُسْلِمٌ

176. ಅಬೂ ಹುರ್ಯಾರಃ(ﷺ)ರಿಂದ ವರದಿ: ಅಲ್ಲಾಹನ ರಸೂಲ್(ﷺ) ಹೇಳಿದರು: “ಶುಕ್ರವಾರದಂದು ಇಮಾಮ್ ಶಿತುಬಿ ನಿವಾಹಿಸುತ್ತಿರುವಾಗ ನೀನು ನಿನ್ನ ಸಂಗಡಿಗನಿಗೆ ಮೌನವಾಗಿರು ಎಂದು ಹೇಳಿದರೆ ನೀನು ಅನಾವಶ್ಯವಾದನ್ನು ಮಾಡಿರುವೆ.” [ಅಲೋಬುಖಾರಿ ಮತ್ತು ಮುಸ್ಲಿಮ್]

١٧٧ - عَنْ أَبِي هُرَيْرَةَ قَالَ: قَالَ رَسُولُ اللَّهِ : «مَنْ صَامَ رَمَضَانَ إِيمَانًا وَاحْتِسَابًا غُفِرَ لَهُ مَا تَقَدَّمَ مِنْ ذَنْبِهِ». رَوَاهُ الْبُخَارِيُّ وَمُسْلِمٌ

177. ಅಬೂ ಹುರ್ಯಾರಃ(ﷺ)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ﷺ) ಹೇಳಿದರು: “ರಮದಾನ್ ತಿಂಗಳಲ್ಲಿ ಏಶ್ವರ್ಯದೊಂದಿಗೆ ಮತ್ತು ಪ್ರತಿಫಲಾಪೇಕ್ಷೆಯೊಂದಿಗೆ ಉಪವಾಸ ಆಚರಿಸುವವನಿಗೆ ಅವನ ಹೀಂದಿನ ಪಾಪಗಳನ್ನು ಕ್ಷಮಿಸಿಬಿಡಲಾಗುವುದು.” [ಅಲೋಬುಖಾರಿ ಮತ್ತು ಮುಸ್ಲಿಮ್]

١٧٨ - عَنْ أَبِي هُرَيْرَةَ أَنَّ رَسُولَ اللَّهِ قَالَ: «أَفْضَلُ الصَّيَامِ بَعْدَ رَمَضَانَ شَهْرُ اللَّهِ الْمُحَرَّمُ، وَأَفْضَلُ الصَّلَاةِ بَعْدَ الْفَرِيضَةِ صَلَاةُ اللَّيْلِ». رَوَاهُ مُسْلِمٌ

178. ಅಬೂ ಹುರ್ಯಾರ್(ؑ)ರಿಂದ ವರದಿ: ಅಲ್ಲಾಹನ ರಸೂಲ್(ﷺ) ಹೇಳಿದರು: “ರಮದಾನ್ ತಿಂಗಳು ಬಿಟ್ಟರೆ ಅತಿಶೈಪ್ಪು ಉಪವಾಸ ಅಲ್ಲಾಹನ ತಿಂಗಳಾದ ಮುಹರ್ಮ ತಿಂಗಳಲ್ಲಿ ಆಚರಿಸುವ ಉಪವಾಸ. ಕಡ್ಡಾಯ ನಮಾರ್ಪುಗಳನ್ನು ಬಿಟ್ಟರೆ ಅತಿಶೈಪ್ಪುವಾದ ನಮಾರ್ಪು ರಾತ್ರಿ ನಿರ್ವಹಿಸುವ ನಮಾರ್ಪು.” [ಮುಸ್ಲಿಮ್]

- 179 - عَنْ أَيِّ قَاتَادَةَ أَنَّ رَسُولَ اللَّهِ قَالَ: «ثَلَاثَةُ مِنْ كُلِّ شَهْرٍ وَرَمَضَانُ إِلَى رَمَضَانَ، هَذَا صِيَامُ الدَّهْرِ كُلُّهُ». رَوَاهُ مُسْلِمٌ

179. ಅಬೂ ಕತಾದಃ(ؑ)ರಿಂದ ವರದಿ: ಅಲ್ಲಾಹನ ರಸೂಲ್(ﷺ) ಹೇಳಿದರು: “ಪ್ರತಿ ತಿಂಗಳಲ್ಲಿ ಮೂರು ದಿನ ಉಪವಾಸ ಆಚರಿಸುವುದು ಮತ್ತು ರಮದಾನ್ ತಿಂಗಳ ಉಪವಾಸ ಆಚರಿಸುವುದು ವರ್ಷ-ಪೂರ್ತಿ ಉಪವಾಸ ಆಚರಿಸಿದ್ದಕ್ಕೆ ಸಮಾನ.” [ಮುಸ್ಲಿಮ್]

- 180 - عَنْ أَيِّ هَرِيرَةَ أَنَّ رَسُولَ اللَّهِ قَالَ: «الْعُمْرَةُ إِلَى الْعُمْرَةِ كَفَارَةً لِمَا بَيْتَهُمَا، وَالْحِجُّ الْمَبْرُورُ لَيْسَ لَهُ جَزَاءٌ إِلَّا الجَنَّةُ». رَوَاهُ الْبَخَارِيُّ وَمُسْلِمٌ

180. ಅಬೂ ಹುರ್ಯಾರ್(ؑ)ರಿಂದ ವರದಿ: ಅಲ್ಲಾಹನ ರಸೂಲ್(ﷺ) ಹೇಳಿದರು: “ವರದು ಉಪ್ಪುಗಳು ಅದರ ನಡುವಿನಲ್ಲಿ ಸಂಭವಿಸಿದ ಪಾಪಗಳಿಗಿರುವ ಪ್ರಾಯಶ್ಚಿತ್ವವಾಗಿದೆ. ಸ್ವೀಕೃತವಾದ ಹಜ್ಜ್ ಉಪವಾಸ ಅಲ್ಲಾಹನ ತಿಂಗಳಲ್ಲಿ ಆಚರಿಸುವುದು ಮತ್ತು ರಮದಾನ್ ತಿಂಗಳ ಉಪವಾಸ ಆಚರಿಸುವುದು ವರ್ಷ-ಪೂರ್ತಿ ಉಪವಾಸ ಆಚರಿಸಿದ್ದಕ್ಕೆ ಸಮಾನ.” [ಮುಸ್ಲಿಮ್]

ಅದಕ್ಕೆ ಸ್ವಗ್ರಾದ ಹೊರತು ಚೇರೆ ಪ್ರತಿಫಲವಿಲ್ಲ.” [ಅಲ್-ಬುಹಾರಿ ಮತ್ತು ಮುಸ್ಲಿಮ್]

١٨١ - عَنْ أَبِي هُرَيْرَةَ قَالَ: قَالَ النَّبِيُّ ﷺ : «مَنْ حَجَّ هَذَا الْبَيْتَ فَلَمْ يَرْفُثْ وَلَمْ يَفْسُقْ، رَجَعَ كَيْوُمْ وَلَدْتُهُ أُمُّهُ». رَوَاهُ الْبُخَارِيُّ وَمُسْلِمٌ

181. ಅಬೂ ಹೃಷಿಕ್ಷಣ(ؑ)ರಿಂದ ವರದಿ: ಅವರು ಹೇಳುತ್ತಾರೆ: ಪ್ರವಾದಿ(ؑ) ಹೇಳಿದರು: “ಅಶ್ಲೀಲ ಮಾತುಗಳನ್ನಾಡುಪುದಾಗಲಿ, ಪಾಪವೆಸಗುಪುದಾಗಲಿ ಮಾಡದೆ ಹಜ್ಜ್ ನಿರ್ವಹಿಸುವವನು ಅವನ ತಾಯಿ ಅವನನ್ನು ಹೆತ್ತ ದಿನದಂತೆ (ಹಜ್ಜ್ನಿಂದ) ಮರಳುವನು.” [ಅಲ್-ಬುಹಾರಿ ಮತ್ತು ಮುಸ್ಲಿಮ್]

١٨٢ - عَنْ أَبِي هُرَيْرَةَ أَنَّ رَسُولَ اللَّهِ ﷺ قَالَ: «لَقُنُوا مَوْتَاكُمْ لَا إِلَهَ إِلَّا اللَّهُ». رَوَاهُ مُسْلِمٌ

182. ಅಬೂ ಹೃಷಿಕ್ಷಣ(ؑ)ರಿಂದ ವರದಿ: ಅಲ್-ಲ್ಲಾಹನ ರಸೂಲ್(ؑ) ಹೇಳಿದರು: “ಮರಣ ಶಯ್ಯಯಲ್ಲಿರುವವರಿಗೆ ಲಾ ಇಲಾಹ ಇಲ್ಲಲ್ಲಾಹ ಹೇಳಿಕೊಡಿ.” [ಮುಸ್ಲಿಮ್]

١٨٣ - عَنْ جَابِرٍ ﷺ قَالَ: سَمِعْتُ رَسُولَ اللَّهِ ﷺ قَبْلَ وَفَاتِهِ بِشَلَاثٍ يَقُولُ: «لَا يَمُوتَنَّ أَحَدُكُمْ إِلَّا وَهُوَ يُحْسِنُ بِاللَّهِ الظَّنَّ». رَوَاهُ مُسْلِمٌ

183. ಜಾಬಿರ್ (رضي الله عنه) 100 ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್ (ﷺ) ರವರು ಮರಣಹೊಂದುವುದಕ್ಕೆ ಮೂರು ದಿನ ಮುಂಚೆ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಅಲ್ಲಾಹನ ಬಗ್ಗೆ ಸದ್ಭಾವನೆಯನ್ನು ಇಂಟ್‌ಹೊಂಡಲ್ಲದ ನಿಪ್ಪಲ್ಲಿ ಯಾರೂ ಮರಣಹೊಂದಲೇ ಬಾರದು.” [ಮುಸ್ಲಿಮ್]

184. عَنْ جَابِرٍ رَضِيَ اللَّهُ عَنْهُ قَالَ: سَمِعْتُ رَسُولَ اللَّهِ يَقُولُ: «يُبَعْثُ كُلُّ
عَبْدٍ عَلَىٰ مَا مَاتَ عَلَيْهِ». رَوَاهُ مُسْلِمٌ

184. ಜಾಬಿರ್ (رضي الله عنه) 100 ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್ (ﷺ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಪ್ರತಿಯೊಬ್ಬ ಮನುಷ್ಯನನ್ನೂ ಅವನು ಮರಣಹೊಂದುವ ಸ್ಥಿತಿಯಲ್ಲೇ ಪುನರುತ್ಥಾನಗೊಳಿಸ ಲಾಗುವುದು.” [ಮುಸ್ಲಿಮ್]

185. عَنْ أَبِي هُرَيْرَةَ رَضِيَ اللَّهُ عَنْهُ قَالَ: «أَسْرِعُوا إِلَى الْجَنَازَةِ، فَإِنْ
تَكُ صَاحِحَةٌ فَخَيْرٌ تُقْدَمُونَهَا، وَإِنْ يَكُ سِوَى ذَلِكَ فَشُرٌّ تَضَعُونَهَا عَنْ
رِقَابِكُمْ». رَوَاهُ الْبُخَارِيُّ وَمُسْلِمٌ

185. ಅಬೂ ಹರ್ವಾರ್ಡ್ (رضي الله عنه) 100 ವರದಿ: ಪ್ರವಾದಿ (رضي الله عنه) 100 ದಿನ: ಅವರು ಹೇಳಿದರು: “ಮೃತದೇಹವನ್ನು ಬೇಗನೇ ದಫನ ಮಾಡಲು ಒಯ್ಯಿರಿ. ಯಾಕೆಂದರೆ ಅದೊಂದು ಸಜ್ಜನ ವೃಕ್ಷಯದ್ವಾಗಿದ್ದರೆ ನೀವು ಅದನ್ನು ಒಳಿತೆನಡಿಗೆ ಒಯ್ಯಿತ್ತಿದ್ದೀರಿ. ಇನ್ನು ಅದು ಸಜ್ಜನ

ವೈಕೆಯದ್ದಲ್ಲಿದ್ದರೆ ನೀವು ನಿಮ್ಮ ಕುತ್ತಿಗೆಗಳಿಂದ ಒಂದು ಕಡುಕನ್ನು ಕೆಳಗಿಳಿಸುತ್ತಿದ್ದೀರಿ.” [ಅಲೋಬುಖಾರಿ ಮತ್ತು ಮುಸ್ಲಿಮ್]

١٨٦ - عَنْ أَنَّسِ رَضِيَ اللَّهُ عَنْهُ أَنَّهُ قَالَ: «يَتَبَعُ الْمَيْتَ ثَلَاثَةٌ فَيَرْجِعُ اثْنَانُ وَيَبْقَى مَعْهُ وَاحِدٌ، يَتَبَعُهُ أَهْلُهُ وَمَالُهُ وَعَمَلُهُ، فَيَرْجِعُ أَهْلُهُ وَمَالُهُ وَيَبْقَى عَمَلُهُ». رَوَاهُ الْبُخَارِيُّ وَمُسْلِمٌ

186. ಅನಸ್(رضي الله عنه)ರಿಂದ ವರದಿ: ಪ್ರವಾದಿ(رضي الله عنه)ರಿಂದ: ಅವರು ಹೇಳಿದರು: “ಮೃತದೇಹವನ್ನು ಮೂರು ವಿಷಯಗಳು ಹಿಂಬಾಲಿಸುತ್ತವೆ. ಅವುಗಳ ಪ್ರಕ್ರಿಯೆ ಎರಡು ಹಿಂದಿರುಗುತ್ತವೆ ಮತ್ತು ಒಂದು ಅದರೊಂದಿಗೆ ಬಾಕಿಯಾಗುತ್ತದೆ. ಮೃತವೈಕೆಯ ಕುಟುಂಬ, ಅವನ ಸಂಪತ್ತು ಮತ್ತು ಅವನ ಕರ್ಮ ಅವನನ್ನು ಹಿಂಬಾಲಿಸುತ್ತವೆ. ಕುಟುಂಬ ಮತ್ತು ಸಂಪತ್ತು ಹಿಂದಿರುಗುತ್ತವೆ. ಆದರೆ ಕರ್ಮವು ಬಾಕಿಯಾಗುತ್ತದೆ.” [ಅಲೋಬುಖಾರಿ ಮತ್ತು ಮುಸ್ಲಿಮ್]

١٨٧ - عَنْ أَبِي هُرَيْرَةَ رَضِيَ اللَّهُ عَنْهُ أَنَّ رَسُولَ اللَّهِ قَالَ: «مَنْ شَهَدَ الْجُنَاحَةَ حَتَّى يُصَلِّيَ عَلَيْهَا فَلَهُ قِيرَاطٌ، وَمَنْ شَهَدَهَا حَتَّى تُدْفَنُ فَلَهُ قِيرَاطًا». قِيلَ: وَمَا الْقِيرَاطَانِ؟ قَالَ: «مِثْلُ الْجَبَلَيْنِ الْعَظِيمَيْنِ». رَوَاهُ الْبُخَارِيُّ وَمُسْلِمٌ

187. ಅಬೂ ಹುರ್ಯಾರಃ(ؑ)ರಿಂದ ವರದಿ: ಅಲ್ಲಾಹನ ರಸೂಲ್(ؐ) ಹೇಳಿದರು: “ಜನಾರ್ಬಿ: ನಮಾರ್ಬಿ ನಿರ್ವಹಿಸುವ ತನಕ ಅಂತ್ಯಕ್ಕಿಯೆಯಲ್ಲಿ ಪಾಲೋಂಡವನಿಗೆ ಒಂದು ಕೀರಾತ್ ಪ್ರಣ್ಯಾವಿದೆ. ದಫನ ಮಾಡುವ ತನಕ ಅಂತ್ಯಕ್ಕಿಯೆಯಲ್ಲಿ ಪಾಲೋಂಡವನಿಗೆ ಎರಡು ಕೀರಾತ್ ಪ್ರಣ್ಯಾವಿದೆ.” ಸಹಾಬಾಗಳು ಕೇಳಿದರು: “ಎರಡು ಕೀರಾತ್ ಎಂದರೇನು?” ಅವರು(ؑ) ಹೇಳಿದರು: “ಎರಡು ಮಹಾ ಪರಮಾತ್ಮಾಗಳಿಗೆ ಸಮಾನವಾದುದು.” [ಅಲ್ಲಾಬುಖಾರಿ ಮತ್ತು ಮುಸ್ಲಿಮ್]

188 - عَنْ أَبِي هُرَيْرَةَ أَنَّ رَسُولَ اللَّهِ قَالَ: «إِذَا مَاتَ الْإِنْسَانُ انْقَطَعَ عَمْلُهُ إِلَّا مِنْ ثَلَاثٍ: صَدَقَةٌ جَارِيَةٌ أَوْ عِلْمٌ يُنْتَفَعُ بِهِ أَوْ وَلَدٌ صَالِحٌ يَدْعُو لَهُ». رَوَاهُ مُسْلِمٌ

188. ಅಬೂ ಹುರ್ಯಾರಃ(ؑ)ರಿಂದ ವರದಿ: ಅಲ್ಲಾಹನ ರಸೂಲ್(ؐ) ಹೇಳಿದರು: “ಒಬ್ಬ ವ್ಯಕ್ತಿ ಮೃತಪಟ್ಟರೆ ಮೂರು ವಿಷಯಗಳ ಹೊರತು ಅವನ ಎಲ್ಲ ಕರ್ಮಗಳೂ ಕಡಿದು ಹೋಗುತ್ತವೆ. ಹರಿಯುತ್ತಿರುವ ಸದಕಾ, ಪ್ರಯೋಜನಕಾರಿ ಜಾಣ ಮತ್ತು ಅವನಿಗಾಗಿ ಪ್ರಾಣಿಸುವ ಸಜ್ಜನ ಸಂತತಿ.” [ಮುಸ್ಲಿಮ್]

189 - عَنْ أَبْنِ عُمَرَ أَنَّ رَسُولَ اللَّهِ قَالَ: «إِنَّ أَحَدَكُمْ إِذَا مَاتَ عُرِضَ عَلَيْهِ مَقْعُدُهُ بِالْغَدَاءِ وَالْعَشِيِّ، إِنْ كَانَ مِنْ أَهْلِ الْجَنَّةِ

فِمِنْ أَهْلِ الْجَنَّةِ، وَإِنْ كَانَ مِنْ أَهْلِ النَّارِ فَمِنْ أَهْلِ النَّارِ، هَذَا مَقْعُدُكَ
حَتَّىٰ يَبْعَثَكَ اللَّهُ إِلَيْهِ يَوْمَ الْقِيَامَةِ ». رَوَاهُ الْبُخَارِيُّ وَمُسْلِمٌ

189. ಇಬ್ರಾಹಿಮ್‌ಮರ್ (رض) 100 ದ ವರದಿ: ಅಲ್ಲಾಹನ ರಸೂಲ (ﷺ) ಹೇಳಿದರು: “ನಿಮ್ಮಲೈಲಭಿನ್ನ ಮೃತಪಟ್ಟರೆ ಅವನಿಗೆ ಬೆಳಗ್ಗೆ ಮತ್ತು ಸಂಚೆ ಅವನ ಆಸನವನ್ನು ತೋರಿಸಲಾಗುವುದು. ಅವನು ಸ್ವರ್ಗವಾಸಿಯಾಗಿದ್ದರೆ ಸ್ವರ್ಗವಾಸಿಗಳ ಆಸನವನ್ನು ಮತ್ತು ಅವನು ನರಕವಾಸಿಯಾಗಿದ್ದರೆ ನರಕವಾಸಿಗಳ ಆಸನವನ್ನು. ಇದೇ ನಿನ್ನ ಆಸನ. ಅಲ್ಲಾಹು ಪ್ರಾನರುತ್ಥಾನ ದಿನದಂದು ನಿನ್ನನ್ನು ಎಷ್ಟಿಸಿ ಅದರೆಡೆಗೆ ಕಳುಹಿಸುವ ತನಕ (ಎಂದು ಅವನೊಂದಿಗೆ ಹೇಳಲಾಗುವುದು).” [ಅಲ್-ಖುಖಾರಿ ಮತ್ತು ಮುಸ್ಲಿಮ್]

190. عنْ عَائِشَةَ ﷺ قَالَتْ: قَالَ النَّبِيُّ ﷺ : «لَا تَسْبُوا الْأَمْوَاتَ،
فَإِنَّهُمْ قَدْ أَفْضَلُوا إِلَىٰ مَا قَدَّمُوا ». رَوَاهُ الْبُخَارِيُّ

190. ಆಯಿಶಾ(رض) 100 ದ ವರದಿ: ಅವರು ಹೇಳುತ್ತಾರೆ: ಪ್ರವಾದಿ(ﷺ) ಹೇಳಿದರು: “ಮರಣ ಹೊಂದಿದವರನ್ನು ದೂಷಿಸಬೇಡಿ. ಯಾಕೆಂದರೆ ಅವರು ಶಿಗಳೇ ತಾವು ಮಾಡಿಟ್ಟ ಕರ್ಮಗಳೊಂದಿಗೆ ಹೊರಟುಹೋಗಿದ್ದಾರೆ.” [ಅಲ್-ಖುಖಾರಿ]

- ۱۹۱ - عَنِ الْمُغِيرَةِ بْنِ شَعْبَةَ عَنِ النَّبِيِّ قَالَ: «لَا يَزَالُ طَائِفَةٌ مِّنْ أُمَّتِي ظَاهِرِينَ، حَتَّىٰ يَأْتِيَهُمْ أَمْرُ اللَّهِ وَهُمْ ظَاهِرُونَ». رَوَاهُ الْبُخَارِيُّ وَمُسْلِمٌ

191. ಅಲ್‌ಮುಗೀರಃ ಇಬ್ನ್‌ಶುಭ್ರಾಬಃ(ಖ)ರಿಂದ ವರದಿ:
ಪ್ರವಾದಿ(ಖ)ರಿಂದ: ಅವರು ಹೇಳಿದರು: “ನನ್ನ ಸಮುದಾಯದಲ್ಲಿರುವ
ಒಂದು ಗುಂಪು ವಿಜಯಿಗಳಾಗಿತ್ತಲೇ (ಪತ್ಯಪಥದಲ್ಲೇ) ಇರುವರು. ಅವರು
ವಿಜಯಿಗಳಾಗಿರುತ್ತಲೇ ಇರುವರು; ಅಂತ್ಯ ದಿನ ಬರುವ ತನಕ.”
[ಅಲ್‌ಬುಹಿಾರಿ ಮತ್ತು ಮುಸ್ಲಿಮ್]

- ۱۹۲ - عَنْ أَبِي هُرَيْرَةَ قَالَ: قَالَ رَسُولُ اللَّهِ : «بَدَأَ الْإِسْلَامُ غَرِيَّاً وَسَيَعُودُ غَرِيَّاً، فَطُوبَى لِلْغُرَبَاءِ». رَوَاهُ مُسْلِمٌ

192. ಅಬೂ ಹುರ್ಯಾರಃ(ಖ)ರಿಂದ ವರದಿ: ಅವರು ಹೇಳುತ್ತಾರೆ:
ಅಲ್‌ಲಾಹನ ರಸೂಲ್(ಸ) ಹೇಳಿದರು: “ಇಸ್ಲಾಮ್ ಅಪರಿಚಿತ ಸ್ಥಿತಿಯಲ್ಲಿ
ಆರಂಭವಾಯಿತು ಮತ್ತು ಅದು ಅಪರಿಚಿತ ಸ್ಥಿತಿಗೇ ಮರಳುವುದು.
ಅದ್ದರಿಂದ ಅಪರಿಚಿತರಿಗೆ ಮಂಗಳವಾಗಲಿ.” [ಮುಸ್ಲಿಮ್]

١٩٣ - عَنْ أَبِي مُوسَى الْأَشْعَرِيِّ أَنَّ رَسُولَ اللَّهِ قَالَ: «مَنْ قَاتَلَ لِتَكُونَ كَلِمَةُ اللَّهِ هِيَ الْعُلْيَا، فَهُوَ فِي سَبِيلِ اللَّهِ». رَوَاهُ الْبُخَارِيُّ وَمُسْلِمٌ

193. ಅಬ್ದೂ ಮೂಸಾ ಅಲ್-ಅಶ್-ಅರೀ(ﷺ) 100 ವರದಿ:
ಅಲ್ಲಾಹನ ರಸೂಲ್(ﷺ) ಹೇಳಿದರು: “ಅಲ್ಲಾಹನ ವಚನವು
ಅತ್ಯಾನ್ನತವಾಗಬೇಕೆಂಬ ಉದ್ದೇಶದಿಂದ ಹೋರಾಡುವವನು ಅಲ್ಲಾಹನ
ಮಾರ್ಗದಲ್ಲಿದ್ದಾನೆ.” [ಅಲ್-ಬುಶಾರಿ ಮತ್ತು ಮುಸ್ಲಿಮ್]

١٩٤ - عَنْ أَبِي هُرَيْرَةَ قَالَ: قَالَ رَسُولُ اللَّهِ قَالَ: «مَنْ مَاتَ وَلَمْ يَغْرِ وَلَمْ يُحَدِّثْ بِهِ نَفْسَهُ مَاتَ عَلَى شُعْبَةٍ مِنْ نِفَاقٍ». رَوَاهُ مُسْلِمٌ

194. ಅಬ್ದೂ ಹುರ್ರೆರಃ(ﷺ) 100 ವರದಿ: ಅವರು ಹೇಳುತ್ತಾರೆ:
ಅಲ್ಲಾಹನ ರಸೂಲ್(ﷺ) ಹೇಳಿದರು: “ಯುದ್ಧ ಮಾಡದೆ ಮತ್ತು
ಯುದ್ಧದ ಒಗ್ಗೆ ಮಾತನಾಡದೆ ಮರಣಹೊಂದುವವನು ಕಾಪಟ್ಯದ ಒಂದು
ಶಾಖೆಯೊಂದಿಗೇ ಮರಣಹೊಂದುವನು.” [ಮುಸ್ಲಿಮ್]

١٩٥ - عَنْ سَهْلِ بْنِ حَنِيفٍ قَالَ: قَالَ رَسُولُ اللَّهِ قَالَ: «مَنْ سَأَلَ اللَّهَ تَعَالَى الشَّهَادَةَ بِصَدْقٍ بَلَّغَهُ اللَّهُ مَنَازِلَ الشُّهَدَاءِ وَإِنْ مَاتَ عَلَى فِرَاسِيهِ». رَوَاهُ مُسْلِمٌ

195. ಸಹ್ಲ್ ಇಬ್ರಾಹಿಮನ್‌ಹನೀಫ್(ಅಂತಿಮ)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಅಂತಿಮ) ಹೇಳಿದರು: “ಅಲ್ಲಾಹನೊಂದಿಗೆ ಹೃದಯಾಂತರಾಳ ದಿಂದ ಮತಾತ್ಮತೆಯನ್ನು ಬೇಡುವವನನ್ನು ಅಲ್ಲಾಹು ಮತಾತ್ಮರ ಪದವಿಗಳಿಗೆ ತಲುಪಿಸುವನು; ಅವನು ಮರಣಹೊಂದುವುದು ಅವನ ಹಾಸಿಗೆಯಲ್ಲಾಗಿದ್ದರೂ ಸಹ.” [ಮುಸ್ಲಿಮ್]

١٩٦ - عَنْ أَبِي هُرَيْرَةَ عَنْ رَسُولِ اللَّهِ قَالَ: «لَا تَقُومُ السَّاعَةُ حَتَّىٰ تُقَاتِلُوا الْيَهُودَ حَتَّىٰ يَقُولَ الْحَجَرُ وَرَاءَ الْيَهُودِيِّ : يَا مُسْلِمُ، هَذَا يَهُودِيٌّ وَرَأَيْ فَاقْتُلْهُ». رَوَاهُ الْبُخَارِيُّ وَمُسْلِمُ

196. ಅಬೂ ಹುರ್ಯಾರಿ(ಅಂತಿಮ)ರಿಂದ ವರದಿ: ಅಲ್ಲಾಹನ ರಸೂಲ್(ಅಂತಿಮ) ಹೇಳಿದರು: “ನೀವು ಯಹೂದರೊಂದಿಗೆ ಯುದ್ಧ ಮಾಡುವ ತನಕ ಅಂತ್ಯದಿನ ಸಂಭವಿಸದು. ಕಲ್ಲಿನ ಹಿಂದೆ ಅಡಗಿರುವ ಯಹೂದನ ಬಗ್ಗೆ ಓ ಮುಸ್ಲಿಮನೇ ನನ್ನ ಹಿಂದೆ ಒಬ್ಬ ಯಹೂದಿಯಿದ್ದಾನೆ. ಅವನನ್ನು ಕೊಲ್ಲು ಎಂದು ಕಲ್ಲು ಹೇಳುವ ತನಕ.” [ಅಲ್ಲಾಬುಶಾರಿ ಮತ್ತು ಮುಸ್ಲಿಮ್]

١٩٧ - عَنْ أَبْنِ عُمَرَ أَنَّ رَسُولَ اللَّهِ قَالَ: «إِنَّ الْغَادِرَ يُنْصَبُ لَهُ لِوَاءٌ يَوْمَ الْقِيَامَةِ، فَيُقَالُ: هَذِهِ غَدْرَةُ فُلَانِ بْنِ فُلَانٍ». رَوَاهُ الْبُخَارِيُّ وَمُسْلِمُ

197. ಇಬ್ರಾಹಿಮ್‌ರ್ಹ(ﷺ)ರಿಂದ ವರದಿ: ಅಲ್ಲಾಹನ ರಸೂಲ್(ﷺ)
ಹೇಳಿದರು: “ವಂಚಕನಿಗೆ ಪುನರುತ್ಥಾನ ದಿನದಂದು ಒಂದು ಘ್ರಜವನ್ನು
ನಾಟಯಿಡಲಾಗಿ ಹೀಗೆ ಹೇಳಲಾಗುವುದು: ಇದು ಇಂತಿಂತಹವನ
ಮಗನಾದ ಇಂತಿಂತಹವನು ಮಾಡಿದ ವಂಚನೆ.” [ಅಲ್-ಬುಹಾರಿ ಮತ್ತು
ಮುಸ್ಲಿಮ್]

198. - عَنْ عَبْدِ اللَّهِ بْنِ مَسْعُودٍ عَنِ الْيَتِيِّ أَنَّهُ كَانَ يَقُولُ :
«اللَّهُمَّ إِنِّي أَسْأَلُكَ الْهُدَى وَالثُّقَى وَالْعَفَافَ وَالْغِنَى». رَوَاهُ مُسْلِمٌ

198. ಅಬ್ದುಲ್ಲಾಹ್ ಇಬ್ರಾಹಿಮ್‌ರ್ಹ(ﷺ)ರಿಂದ ವರದಿ:
ಪ್ರವಾದಿ(ﷺ)ರಿಂದ: ಅವರು ಪ್ರಾರ್ಥಿಸುತ್ತಿದ್ದರು: “ಅಲ್ಲಾಹುಮ್ಮುಖಿನ್ನೀ
ಅಸ್‌ಅಲುಕಲ್‌ ಹುದಾ ವತ್ತುಕ್‌ ವಲ್‌ಅಫಾಫ್ ವಲ್‌ಗಿನಾ (ಈ ಅಲ್ಲಾಹ್,
ನಾನು ನಿನ್ಮೊಂದಿಗೆ ಮಾರ್ಗದರ್ಶನವನ್ನು, ಭಯಭಕ್ತಿಯನ್ನು, ಆತ್ಮ
ಸಂಯಮವನ್ನು ಮತ್ತು ಆತ್ಮಸಂಶ್ರೀತಿಯನ್ನು ಬೇಡುತ್ತಿದ್ದೇನೆ).”
[ಅಲ್-ಬುಹಾರಿ ಮತ್ತು ಮುಸ್ಲಿಮ್]

199. - عَنْ أَبِي هُرَيْرَةَ قَالَ : كَانَ رَسُولُ اللَّهِ يَقُولُ : «اللَّهُمَّ
أَصْلِحْ لِي دِينِي الَّذِي هُوَ عَصْمَةُ أَمْرِي، وَأَصْلِحْ لِي دُنْيَايَ الَّتِي فِيهَا
مَعَاشِي، وَأَصْلِحْ لِي آخِرَتِي الَّتِي فِيهَا مَعَادِي، وَاجْعِلْ الْحَيَاةَ زِيَادَةً لِي
فِي كُلِّ خَيْرٍ وَاجْعِلْ الْمَوْتَ رَاحَةً لِي مِنْ كُلِّ شَرٍّ». رَوَاهُ مُسْلِمٌ

199. ಅಬೂ ಹುರ್ಯೇರಃ(ಅಬ್ರಹಾಮ್)ರಿಂದ ವರದಿ: ಅವರು ಹೇಳುತ್ತಾರೆ: ಅಲ್ಲಾಹನ ರಸೂಲ್(ಸಂಖ್ಯೆ) ಪ್ರಾರ್ಥಿಸುತ್ತಿದ್ದರು: “ಅಲ್ಲಾಹುಮೃ ಅಸ್ಲಿಹ್” ಲೇ ದೀನಿಲ್ಲದೇ ಹುವ ಇಸ್ತಮು ಅಮ್ರೀ, ವಾಸ್ಲಿಹ್ ಲೇ ದುನ್ಯಾಯಲ್ಲತೀ ಫೀಹಾ ಮಾತೀ, ವಲ್ಸಿಹ್ ಲೇ ಅಶಿರಪಿಲ್ಲತೀ ಫೀಹಾ ಮಾಡೀ, ವಚ್ಚಾಲಿಲ್ ಹಯಾತ ರಿಖ್ಯಾದತನ್ ಲೇ ಫೀ ಕುಲ್ಲಿ ಶೈರಿನ್, ವಚ್ಚಾಲಿಲ್ ಹೊತ ರಾಹತನ್ ಲೇ ಮಿನ್ ಕುಲ್ಲಿ ಶರ್ತ್ (ಒ ಅಲ್ಲಾಹ್, ನನ್ನ ಕಾರ್ಯಗಳ ಸಂರಕ್ಷಕನಾಗಿರುವ ನನ್ನ ಧರ್ಮವನ್ನು ನನಗೆ ಸರಿಪಡಿಸಿಕೊಡು, ನನ್ನ ಜೀವನವಾದ ನನ್ನ ಇಹಲೋಕವನ್ನು ನನಗೆ ಸರಿಪಡಿಸಿಕೊಡು, ನನ್ನ ಮರಳವ ಸಾಫ್ನವಾಗಿರುವ ನನ್ನ ಪರಲೋಕವನ್ನು ನನಗೆ ಸರಿಪಡಿಸಿಕೊಡು. ಎಲ್ಲ ಒಳಿತುಗಳಲ್ಲಿ ಬದುಕನ್ನು ನನಗೆ ಹೆಚ್ಚುವರಿಯನ್ನಾಗಿ ಮಾಡಿಕೊಡು ಮತ್ತು ಎಲ್ಲ ಕೆಡುಕುಗಳಿಂದಲೂ ಮರಣವನ್ನು ನನಗೆ ನೆಮ್ಮೆದಿಯನ್ನಾಗಿ ಮಾಡಿಕೊಡು).” [ಮುಸ್ಲಿಮ್]

- ೨೦٠ -
عَنْ أَنَسِ رَضِيَ اللَّهُ عَنْهُ قَالَ: كَانَ أَكْثُرُ دُعَاءِ النَّبِيِّ ﷺ : «اللَّهُمَّ رَبَّنَا آتِنَا فِي الدُّنْيَا حَسَنَةً وَفِي الْآخِرَةِ حَسَنَةً وَقِنَا عَذَابَ النَّارِ». رَوَاهُ الْبُخَارِيُّ وَمُسْلِمٌ

200. ಅನಸ್(ಅಬ್ರಹಾಮ್)ರಿಂದ ವರದಿ: ಅವರು ಹೇಳುತ್ತಾರೆ: ಪ್ರವಾದಿ(ಅಬ್ರಹಾಮ್) ಅತಿಹೆಚ್ಚಾಗಿ ಪ್ರಾರ್ಥಿಸುತ್ತಿದ್ದ ಒಂದು ಪ್ರಾರ್ಥನೆ ಹೀಗಿದೆ: “ಅಲ್ಲಾಹುಮೃ ರಭ್ವನಾ ಅತಿನಾ ಫಿದ್ದನ್ಯಾ ಹಸನತನ್ ವಫಿಲ್ ಅಶಿರಪಿ ಹಸನತನ್ ವಕಿನಾ ಅದಾಬನ್ನಾರ್. (ಒ ಅಲ್ಲಾಹ್, ನಮ್ಮ ರಭ್ವೇ, ನಮಗೆ ಇಹಲೋಕದಲ್ಲಿ ಒಳಿತನ್ನು ನೀಡು ಮತ್ತು ಪರಲೋಕದಲ್ಲಿ ಒಳಿತನ್ನು

ನೀಡು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ರಕ್ಷಿಸು).” [ಅಲೋಬುಹಾರಿ
ಮತ್ತು ಮುಸ್ಲಿಮ್]

وَصَلَى اللُّهُ وَسَلَّمَ عَلَى نَبِيِّنَا مُحَمَّدٍ وَعَلَى آلِهِ وَصَحْبِهِ أَجْمَعِينَ .
